


ಅಧಿಲ ಭಾರತ ಪತ್ರಿಕೆ  
ಆಗಸ್ಟ್ 2022



ಶ್ರೀ ಅರವಿಂದರ  
ಕಾವ್ಯ-ಯೋಗ



ಫೋಟೋ: ಇಮೇಜಿಂಗ್ ಸಾರ್ವತ್ರಿ

ಅಮೃತದ್ವಿಗಳ ದಿವ್ಯಕಾಂತಿ ನಾನೀಗ ಕಂಡುಕೊಂಡು  
ಆ ಪ್ರೇಮಮೂರ್ತಿಯಾ ಮುರಳಿಗಾನದಾ ಕರೆಯ ಕೇಳಿಕೊಂಡು

- ಪುಟ್ಟ ಹುಲಕಣ್ಣ -

(14. ಕೃಷ್ಣ)

<p><b>ಅಧೀಕ್ಷಿತ ಭಾರತ ಪತ್ರಿಕೆ</b> <b>ಅಗಸ್ಟ್ 2022</b></p> <p><b>ಸಂಪಾದಕರು:</b> ಶ್ರೀ ಮಹಿಳೆ ಕುಲಕರ್ಮೀ ರಾಘವೇಂದ್ರ ಮತದ ಹಿಂಭಾಗ, ಗೊ ಸರ್ಕಾರ, ದೇರವಡ್ಟು ರಸ್ತೆ, ಕುಮಟ್ಟಾ - 581 332. ಫೋನ್: 9448774920 mayureshwarkp@gmail.com</p> <p><b>ಪರಿಶೀಲನಾ ಸಮಿತಿ</b> ಡಾ॥ ಗುರುಲೀಂಗ ಕಾಪಸೆ ಡಾ॥ ಆರ್.ಕೆ. ಕುಲಕರ್ಮೀ</p> <p><b>ಪ್ರಕಾಶಕರು:</b> ಡಾ॥ ಅಜಿತ್ ಸಬ್ರಿಸ್ ಅಧ್ಯಕ್ಷರು, ಶ್ರೀ ಅರವಿಂದೋ ಸೋಸೈಟಿ ರಾಜ್ಯ ಸಮಿತಿ ಕನಾಕಟಕ, ಶ್ರೀ ಅರವಿಂದ ಮಾರ್ಗ, ಜೆ.ಪಿ. ನಗರ ಮೊದಲನೇ ಹಂತ, ಬೆಂಗಳೂರು - 560 078.</p> <p><b>ಪ್ರಾಯೋಜಕರು:</b> ಶ್ರೀ ಅರವಿಂದೋ ಕಾಂಪ್ಲೆಕ್ಸ್ ಟ್ರಿಂಟ್ (ಇ.) ಜೆ.ಪಿ. ನಗರ ಮೊದಲನೇ ಹಂತ, ಬೆಂಗಳೂರು - 560 078. ಫೋನ್: 080 - 2244 9882 <a href="http://abp.sirinudi.org">http://abp.sirinudi.org</a></p> <p><b>ಡಿ.ಟಿ.ಆರ್:</b> ಗೊಕರುಂತ್ರ ಕೇಂದ್ರ ಶ್ರೀ ಅರವಿಂದೋ ಕಾಂಪ್ಲೆಕ್ಸ್ ಟ್ರಿಂಟ್ (ಇ.) ಜೆ.ಪಿ. ನಗರ ಮೊದಲನೇ ಹಂತ, ಬೆಂಗಳೂರು - 560 078.</p> <p><b>ಆರ್ಥಿಕ ಮುದ್ರಣ:</b> ಶೇಷಸಾಯಿ ಇ ಫಾರ್ಮೆಂಟ ಪ್ರೈಲಿ. ಶ್ರೀ ಅರವಿಂದೋ ಕಾಂಪ್ಲೆಕ್ಸ್ ಟ್ರಿಂಟ್ (ಇ.) ಜೆ.ಪಿ. ನಗರ ಮೊದಲನೇ ಹಂತ, ಬೆಂಗಳೂರು - 560 078.</p>	<p>ಸಂಪುಟ: 32</p> <p>ಸಂಚಿಕೆ: 08</p> <p>ಪರಿವಿಡಿ</p> <p><b>“ಶ್ರೀ ಅರವಿಂದರ ಕಾವ್ಯ-ಯೋಗ”</b> ಜಡಪ್ಪದಲ್ಲಿ ದೃವಪ್ಪದ ಅವಿಷ್ಯಾರ. - ಶ್ರೀ ಅರವಿಂದರ</p> <p style="text-align: center;"><b>ಶ್ರೀ ಅರವಿಂದರ ಕಾವ್ಯ-ಯೋಗ</b></p> <p style="text-align: right;">ಅನುಸ್ತಂಧನ: ಶ್ರೀ ಮಹಿಳೆ ಕುಲಕರ್ಮೀ</p> <p style="text-align: center;"><b>ಭಾಗ 1</b></p> <table border="0"> <tbody> <tr> <td>1. ಅದ್ವೈತ .....</td> <td>19</td> </tr> <tr> <td>2. ಶಿವಿರಾಗ್ರದೆದೆಯ ದೇವಜವು .....</td> <td>20</td> </tr> <tr> <td>3. ಯಾರು? .....</td> <td>21</td> </tr> <tr> <td>4. ಬ್ರಹ್ಮಾನಂದ .....</td> <td>23</td> </tr> <tr> <td>5. ಪರಮಾತ್ಮ .....</td> <td>24</td> </tr> <tr> <td>6. ಶಿಲಾ ದೇವಿ .....</td> <td>25</td> </tr> <tr> <td>7. ಲೀಲೆ .....</td> <td>26</td> </tr> <tr> <td>8. ಅತಿಧಿ .....</td> <td>27</td> </tr> <tr> <td>9. ನಿವಾರಣ .....</td> <td>28</td> </tr> <tr> <td>10. ಸಾಕ್ಷಿ ಜ್ಯೇತನ್ .....</td> <td>29</td> </tr> <tr> <td>11. ಆಂತರ್ಯಾದ ಪರಮಪ್ರಭ .....</td> <td>30</td> </tr> <tr> <td>12. ಜೀವನುಕ್ .....</td> <td>31</td> </tr> <tr> <td>13. ಮೋಕ್ಷ .....</td> <td>33</td> </tr> <tr> <td>14. ಕೃಷ್ಣ .....</td> <td>34</td> </tr> <tr> <td>15. ದಿವ್ಯ ಕರ್ಮ .....</td> <td>35</td> </tr> <tr> <td>16. ಸ್ವ-ಸ್ವರೂಪ .....</td> <td>36</td> </tr> <tr> <td>17. ಆತ್ಮ ಸಮರ್ಪಣ .....</td> <td>37</td> </tr> </tbody> </table>	1. ಅದ್ವೈತ .....	19	2. ಶಿವಿರಾಗ್ರದೆದೆಯ ದೇವಜವು .....	20	3. ಯಾರು? .....	21	4. ಬ್ರಹ್ಮಾನಂದ .....	23	5. ಪರಮಾತ್ಮ .....	24	6. ಶಿಲಾ ದೇವಿ .....	25	7. ಲೀಲೆ .....	26	8. ಅತಿಧಿ .....	27	9. ನಿವಾರಣ .....	28	10. ಸಾಕ್ಷಿ ಜ್ಯೇತನ್ .....	29	11. ಆಂತರ್ಯಾದ ಪರಮಪ್ರಭ .....	30	12. ಜೀವನುಕ್ .....	31	13. ಮೋಕ್ಷ .....	33	14. ಕೃಷ್ಣ .....	34	15. ದಿವ್ಯ ಕರ್ಮ .....	35	16. ಸ್ವ-ಸ್ವರೂಪ .....	36	17. ಆತ್ಮ ಸಮರ್ಪಣ .....	37
1. ಅದ್ವೈತ .....	19																																		
2. ಶಿವಿರಾಗ್ರದೆದೆಯ ದೇವಜವು .....	20																																		
3. ಯಾರು? .....	21																																		
4. ಬ್ರಹ್ಮಾನಂದ .....	23																																		
5. ಪರಮಾತ್ಮ .....	24																																		
6. ಶಿಲಾ ದೇವಿ .....	25																																		
7. ಲೀಲೆ .....	26																																		
8. ಅತಿಧಿ .....	27																																		
9. ನಿವಾರಣ .....	28																																		
10. ಸಾಕ್ಷಿ ಜ್ಯೇತನ್ .....	29																																		
11. ಆಂತರ್ಯಾದ ಪರಮಪ್ರಭ .....	30																																		
12. ಜೀವನುಕ್ .....	31																																		
13. ಮೋಕ್ಷ .....	33																																		
14. ಕೃಷ್ಣ .....	34																																		
15. ದಿವ್ಯ ಕರ್ಮ .....	35																																		
16. ಸ್ವ-ಸ್ವರೂಪ .....	36																																		
17. ಆತ್ಮ ಸಮರ್ಪಣ .....	37																																		

### ಭಾಗ 2

18. ತನ್ನೀಲ ವಿಹಗ .....	38
19. ನಿಮಾಯ ಶಾಂತ ಮಂದ್ರ-ನಾದ .....	41
20. ಅಂತನಿವಾಸಿ ವೈಶ್ವನರ .....	42
21. ಅನಂತತೆಯ ಜ್ಯೇಶ್ವರಾತ್ಮ .....	43
22. ಏಷ್ಟ ಜೀತನ .....	44
23. ವಿರಾಟ-ವಿಶ್ವಾಸ್ತು .....	45
24. ವಿರಾಟ-ವಿಶ್ವ ಮಾನವ .....	46
25. ಜಿರಂತನ ಪ್ರಕಾಶ .....	47
26. ಮಹತ್-ಯೋಜನೆ .....	48
27. ಶಿವ .....	49

### ಭಾಗ 3

28. ಅವಶರಣ .....	50
29. ಗೂಡ ಹೃದಯದ ದೃಷ್ಟಾರ .....	52
30. ಸ್ವಣ ಜೊಂಡಿ .....	53
31. ದೇವ ಶ್ರುತಿ .....	54
32. ದೃಷ್ಟಿ ದೃಷ್ಟಿ-ತಾಳ .....	55
33. ದಿವ್ಯಾನುಭೂತಿ .....	56
34. ರಾಪಾಂತರ .....	57
35. ಆತ್ಮದ ಅನಂತತೆ .....	58

### ಭಾಗ 4

36. ವಾಮನ ನೆಮೋಲಿಯನ್ .....	59
37. ಧಾರುಣದ ಫೋರ ಆ ನಾಲ್ಕು-ಮುಷ್ಟಿ .....	62
38. ಸಂಗ್ರಹದಲ್ಲಿ .....	64
39. ತಮದ ಯಾತ್ರಿಕ .....	65
40. ಸುಪ್ರಾವಚೇತದಿಂದ... .....	66

### ಭಾಗ 5

41. ಅವಸಾನ .....	67
42. ಆತ್ಮ ಸಮರ್ಪಣೆ .....	69
43. ಶೃಂಗಗಳ ನಾದ .....	70
44. ದೇವನಾ ಪರಿಶ್ರಮ .....	71

## ಶ್ರೀ ಅರವಿಂದರ “ಕಾವ್ಯ-ಯೋಗ”

ನಾದವನ್ನು ದೃಷ್ಟಿಸಿದವನು ದ್ರಷ್ಟಾರನಾಗುತ್ತಾನೆ. ಅದರ ಲಭ್ಯತ್ವವನ್ನು ಉಪನಿಷತ್ತುಗಳು, ವೇದಗಳೂ ಸಹಿತ ಪುರಾವಿಸುತ್ತವೆ. ನಮ್ಮಲ್ಲಿ ಅನ್ನ, ಪ್ರಾಣ, ಮನಸ್ಸು, ವಿಜ್ಞಾನ, ಆನಂದ, ಜಿತ್ತ ಮತ್ತು ಸತ್ತ ರೂಪದಲ್ಲಿ ಏಳು ಜಿದ್ಧಿತ್ವಿಸಿಕೊಳ್ಳಿತ್ತವೆ. ಇವು ಮಾನವನ ದೇಹದ ವ್ಯವಸ್ಥೆಯಲ್ಲಿಯೇ ‘ಸ್ವರದ’ ಮೂಲಕ ಅಭಿವೃಕ್ತಗೊಳ್ಳುತ್ತವೆ. ಪ್ರಕಟಗೊಳ್ಳುತ್ತವೆ. ಈ ಪ್ರಕಟಣೆಯು (ಅಭಿವೃಕ್ತಿಯು) ನಾದ ಸ್ವರೂಪದಲ್ಲಿಯೇ ಇರುವುದು ದ್ರಷ್ಟಾರ ಹಂತವಾಗಿದೆ. ಇದರ ಮೂಲಕವೇ ಚೈತನ್ಯ ರಶ್ಯಿಯನ್ನು ಕಾಣುವಂತಾಗುತ್ತದೆ. ಧ್ವನಿಯ ರೂಪದಲ್ಲಿ ಪ್ರಕಟಗೊಂಡ (ರೂಪಾಂತರಗೊಂಡ) ವಾಕ್ ಇದೇ. ಇಂತಹ ವಾಕ್ ರೂಪದಲ್ಲಿದ್ದ ಧ್ವನಿಯು ನಾದದ ಲಯದೊಂದಿಗೆ ಸ್ವಂದಗೊಂಡಾಗ, ಶ್ರುತಿಬಧಗೊಂಡು ವೇದವನಿಸುತ್ತದೆ. ಇಲ್ಲದಿದ್ದಲ್ಲಿ ಅವು ಕೇವಲ ಗಳಪು(ಜಲ್ಲಿ) ಬರಡು ತಬ್ಬಜಾಲವಾಗಿರುತ್ತವೆ.

ಕಾವ್ಯ ಸೌಂದರ್ಯದ ಪರಮೋಚ್ಚ ಶ್ರೇಣಿಯ ಪ್ರತಿಮಾ ವಿಧಾನದಲ್ಲಿ ಈ ವಿಷಯದ ಕುರಿತು ಶ್ರೀ ಅರವಿಂದರು ಸಾಕ್ಷಾತ್ಕಾರದ ಅನುಭಾತಿಯಲ್ಲಿಯೇ ಅಪ್ರತಿಮ ಪ್ರತಿಮೆಗಳ ಮೂಲಕ ನಿದರ್ಶನಗಳನ್ನು ನೀಡಿದ್ದಾರೆ. ಅದನ್ನು ಮಂತ್ರಸದೃಶ ‘ಸಾವಿತ್ರಿಯಲ್ಲಿ’ ಕಾಣಬಹುದು. ಅನುಸಂಧಾನಿಸಲಾಬಹುದು.

ಒಮ್ಮೆ ಚೈತನ್ಯದ ದೇವತೆಯ ಪಾದ ಸ್ವರ್ಶವಾಯಿತು ಎಂದರೆ, ಅಲ್ಲಿನ ಕಾಂತಿ-ಮಿಂಚು - ಜಿನ್ಯಯದ ಜ್ಯೋತಿಯ ಬೆಳಕು ಸ್ವರ್ಶವಾಯಿತು ಎಂದರೆ, ಅದು ತಾನೇತಾನಾಗಿ, ಸಹಜಾತಿಸಹಜವಾಗಿ ಮಾನವನಲ್ಲೂ ಅನುರಣನಗೊಳ್ಳುತ್ತದೆ. ಲೋಕ ವೀಕ್ಷಣೆಯ ಸಲುವಾಗಿ ದಿವಿಜಗಳಾದಿಂದ ಆಗಮಿಸಿ ಬಂದ ಹರಿಕಾರನಂತೆ ಅವನ ವೈಕ್ಯ ರೂಪಾಂತರಗೊಳ್ಳುತ್ತದೆ. ಅವನ ನಿಮಾಯವಾದ ಮನೋಲೋಕಗಳಲ್ಲವೂ ಅವಳ(ಚೈತನ್ಯದ) ಪ್ರಭೆಯಿಂದ ಆವರಿಸಲ್ಪಡುತ್ತವೆ. ಏಕೆಂದರೆ ಇದು ಚೈತನ್ಯದ ಆತ್ಮದ ಅಭಿಭೇಕೆಯೂ ಆಗಿರುತ್ತದೆ.

ಪದ್ಮವಾಗಲೀ, ವಚನವಾಗಲಿ ಅವು ಕಾಲಾತೀತವಾಗಿದ್ದರೆ ಮಾತ್ರ “ಕಾವ್ಯ”ವಾಗಬಲ್ಲವು. ಬೌದ್ಧಿಕ ಆನಂದಕ್ಷಿಂತ ಮಾನಸಿಕ ತ್ಯಾಗಿ ತರುವುದು ಅನುಭಾವದ ಕವನ. ಈ ಹಂತದಲ್ಲಿ ಅಭಿವೃಕ್ತಗೊಂಡ ಯಾವುದೇ ಅಭಿವೃಕ್ತಿಯೂ ಸಹಿತ ವಾಸ್ತವದ ತಲ್ಲಣಗಳಿಗೆ ಕಾರಣವಾಗಿರುವ ಮೂಲ ರುಧಿರಿಯಲ್ಲಿ ನಡೆದ ವಿಚಲನೆಯ ಬಗೆಗೆ ತಿಳಿಸುತ್ತ, ವರ್ತಮಾನಕ್ಕೆ ಸಮಾಧಾನವನ್ನು ಹೇಳುತ್ತ

ಜೊತೆಗೆ ಭವಿಷ್ಯದ ಸಲುವಾಗಿ ಪಥವೋಂದನ್ನು ನಿರ್ಮಿಸಬೇಕಾದ ಕರೆಯನ್ನು; ಕಳಕಳಿಯನ್ನೂ ಹೊಂದಿರುತ್ತವೆ. ಆದರೆ ದರ್ಶನದ ಕಾವ್ಯವಾದರೂ ಇತಿಹಾಸ ಮತ್ತು ಭವಿಷ್ಯಗಳಲ್ಲಿ ರೂಪಾಂತರಗೊಳ್ಳಲ್ಲಿ ವಿಕಸನದ ನವನವೀನ ಆಯಾಮವನ್ನು ಪಡೆಯುತ್ತ ಸಾಗುತ್ತಿರುವ ಸಂಸ್ಕೃತಿಗೆ ಸದಾ ಪೂರ್ಕವಾಗಿರುವ “ವಿಶ್ವಶಕ್ತಿಯು” ಹೇಗೆ ಕೈಪುಶಕ್ತಿಯಂತೆ ಆಧಾರವಾಗಿದೆ ಎನ್ನುವದನ್ನು ವಿವರಿಸುತ್ತದೆ.

ಅನುಭವದ ಪದ್ಯ, ಅನುಭಾವದ ಕವನ/ವಚನ ಹಾಗೂ ದರ್ಶನದ ಕಾವ್ಯದ ಹಂತದಲ್ಲಿ ಮಾನವನ ಅಭಿವೃತ್ತಿಗಳು ಆಯಾ ಕಾಲದಲ್ಲಿ ವಿಕಸನಕ್ಕೂಂದು ಆಯಾಮವನ್ನು ರೂಪಿಸುತ್ತವೆ. ಈ ರೀತಿಯಾಗಿ ಪ್ರಕಟಗೊಂಡ ಘಟನೆಗಳು, ಜೀವನದ ಗತಿಗೆ ತನ್ನದೇ ಆದ ಪಥವೋಂದನ್ನು ನಿರ್ಮಿಸುತ್ತ ನಡೆಯುತ್ತದೆ. ಅದೇ ಮತ್ತೆ ಮುಂದುವರೆದು “ಗುರಿ”ಯತ್ತ ಸಂಕೇತ ಕೊಡುತ್ತ ಗುರಿಯಲ್ಲಿ ಲೀನವಾಗುತ್ತ, ಲೀನವಾಗುತ್ತ ರೂಪಾಂತರಗೊಳ್ಳಲ್ಲಿ ವಿಕಸನದ ಅಲೆಯನ್ನು ಅವಿರತಗೊಳಿಸುತ್ತವೆ.

ವಾಸ್ತವಕ್ಕೆ ಸಾಂತ್ವನವನ್ನು ಹೇಳುವ ಕ್ರಿಯೆಯನ್ನು ಗದ್ಯ ಕೈಕೊಂಡು ಸಂತ್ಪ್ರೀತಿ ಹೊಂದುತ್ತದೆ. ಏಕೆಂದರೆ ಅದಕ್ಕೆ ವರ್ತಮಾನದ ಸೂಕ್ತತೆಯೇ ಮುಖ್ಯವಾಗಿರುತ್ತದೆ. ಪ್ರಥಮ ಚಿಕಿತ್ಸೆಯ ತಾತ್ಕಾಲಿಕ ಶರೀರವೇ ಅದಕ್ಕೆ ಸಾಕಾಗುವ ಮನೋಭೂಮಿಕ ಹೊಂದಿರುತ್ತದೆ. ಇದು ನೋವು ನಿವಾರಕ ಗುಳಿಗೆಗಳ ಹಾಗೆ - ನೋವನ್ನು ನಿವಾರಿಸುವ ಬದಲು ನೋವಿನ ಸಂಕೇತವನ್ನು ಮೆದುಳಿಗೆ ತಲುಪಿಸುವ ಕ್ರಿಯೆಗೆ ತಡೆಯೊಡ್ಡಿ ಶರೀರಕಾರಿಯಾದಂತೆ ಕಾಣುತ್ತವೆ. ಪದ್ಯ ಬುದ್ಧಿಗೆ ಆಕರ್ಷಕ; ಕವನ ಮನಕ್ಕೆ ಉಲ್ಲಾಸದಾಯಕ; ಕಾವ್ಯ ಆತ್ಮತ್ಪ್ರಯಿಯ ಹಂತ. ಈ ಸೂತ್ರದಲ್ಲಿ ನಾವಿಂದು ಅಭಿವೃತ್ತಿಗಳನ್ನು ಗಮನಿಸಬೇಕಾದ ಹಂತವಿದೆ ಎನಿಸುತ್ತಿದೆ.

“ಭಾಷೆಯಲ್ಲಿರುವ ಪ್ರತಿಯೊಂದು ಸ್ವರ ಮತ್ತು ವ್ಯಂಜನಗಳು ತಮ್ಮದೇ ಆದ ಅಸ್ತಿತ್ವಯನ್ನು ಹೊಂದಿರುತ್ತವೆ. ಅವುಗಳ ಅವಿಷ್ಯೇದ ಬಲವು(ಶಕ್ತಿಯು) ಪ್ರಕೃತಿಯಿಂದಲೇ ಸೃಷ್ಟಿಗೊಂಡಿರುತ್ತದೆಯೇ ವಿನಾ ಮಾನವನ ಆಯ್ದುಯ ಪರಿಮಿತಿಗೆ ಒಳಪಟ್ಟಿ ರೂಪಿತಗೊಂಡಿಲ್ಲ. ಹೀಗಾಗಿಯೇ ಇವುಗಳನ್ನು ಆಧಾರಭೂತವಾಗಿಸಿಕೊಂಡು ತಾಂತ್ರಿಕ ಕ್ರಿಯೆಗಳಲ್ಲಿ “ಬೀಜ ಮಂತ್ರಗಳು” ಎಂದು ಅನುಷ್ಠಾನಿಸುತ್ತಾರೆ. ಅದೇ ರೀತಿಯಲ್ಲಿ ವೇದದ ಮಂತ್ರಗಳ ಅರ್ಥಾತ್ತಕ್ಕೆಯಾಗಲಿ (Efficacy) ಫಲೋತ್ವಾದಕರ್ತ್ವಗಳೇ ಉಂಟಾಗಿವೆ”.

ಅತೀ ಮುಖ್ಯವಾದ ಸಂಗತಿ ಎಂದರೆ, ಮಾನವನು ತನ್ನ ಭಾವ ಸಂಪರ್ಹನಕ್ಕಾಗಿ ಬಳಸುತ್ತಿರುವ ಯಾವುದೇ ಭಾಷೆಯೂ ಮೃಣಣ್ಯದ ವಲಯದಲ್ಲಿ ರಚಿತಗೊಂಡಿಲ್ಲ. ಬದಲಾಗಿ ಇದು ಈ ಮೃಣಣ್ಯದ ವಲಯದಲ್ಲಿ ಅನುಷ್ಠಾನಗೊಳಿಸಲ್ಪಟಿದೆ. ಹಾಗಾದರೆ ಭಾಷೆ ಜನಿಸಿದ್ದು ಎಲ್ಲಿ ಎನ್ನುವ ಪ್ರಶ್ನೆ ಉದ್ದೇಶಮತ್ತದೆ. ಅದಕ್ಕೆ ಇರುವ ಉತ್ತರವೆಂದರೆ “ಸ್ವರ್ಗದಲ್ಲಿ”! ಎಂದಿದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ ‘ಸ್ವರ್ಗ’ ಎಂದಾಕ್ಷಣ ಈಗ ಜನಜನಿತಗೊಂಡಿರುವ ಹಾಗೆ ಇರುವ ಪುರಾಣಾಧಾರಿತ ದೇವೇಂದ್ರನ ಸ್ವರ್ಗವಲ್ಲ.

ಭಾಷೆ ಉಗಮವು ಪರಾಕಾಶದ - ಸ್ವರ್ಗಕ್ಕಿಂತಲೂ ಉದ್ದ್ವರ್ಗದಲ್ಲಿರುವ - ಮೇರುವಿನಲ್ಲಿ. ಹೀಗಾಗಿಯೇ ಭೂ-ಬದುಕಿಗೆ ಬರುವ ಆತ್ಮಪ್ರ, ಈ ಭೂ-ಬದುಕಿನ ಸೀಮಿತತನವನನ್ನರಿತು, ಅದರಿಂದ ಮುಕ್ತಿಯನ್ನು ಪಡೆದು ಮತ್ತೆ ತನ್ನ ಮೂಲ ಸಾಫವನ್ನು ಸೇರಲು ಆರೋಹಣ ಮಾಡಲು ಸದಾ ತುಡಿಯುತ್ತಿರುತ್ತದೆ. ಈ ಉದ್ದ್ವರ್ಗ ಪಯಣಕ್ಕೆ ಇರುವ ಉಪಕರಣವೆಂದರೆ “ಭಾಷೆ”.

ಅನಂತತೆಯ ವಲಯದಿಂದ ಜನನ-ಮರಣಗಳ ಮಧ್ಯದ ಪಯಣಕ್ಕೆ ಮತ್ತು ನಿರ್ದಿಷ್ಟ ಗುರಿ(ಗಮ್ಯ)ಯನ್ನು ತಲುಪಲು ಇರುವ ವ್ಯವಸ್ಥೆ ಭಾಷಾ ವ್ಯವಸ್ಥೆಯಾಗಿದೆ. ಇಂತಹ ಅತ್ಯಪೂರ್ವ ಭಾಷಾ ವ್ಯವಸ್ಥೆಯಲ್ಲಿ ಅಭಿವೃದ್ಧಿಗೊಂಡಿರುವ “ಸಾವಿತ್ರಿ”, ಅದರ ಸೂತ್ರಗಳನ್ನು ಪ್ರಥಮ ಭಾಗದಲ್ಲಿ ಸೂತ್ರ ರೂಪದಲ್ಲಿ ಹೊಂದಿದೆ.

ಭಾಷೆ, ವಿಶ್ವಸ್ತರ್ಯ(ಶುತ್ತ), ಪ್ರಕೃತಿ, ಚಿಂತನ ಹಾಗೂ ಬದುಕಿನ ಮಧ್ಯದಲ್ಲಿ ಸಾಮರಸ್ಯ ಹೊಂದಿ ಅಭಿವೃದ್ಧಿಗೊಂಡ ಕೆಲವೇ ಕೆಲವು ಅಪರೂಪದ ಉದಾಹರಣೆಗಳನ್ನು ಶ್ರೀ ಅರವಿಂದರು ಭಾಷೆಯ ಕುರಿತೇ ಬರೆದಿರುವ ಸುದೀರ್ಘ ಲೇಖನಗಳಲ್ಲಿ ತೋರಿಸಿದ್ದಾರೆ. ಉಪನಿಷತ್ತು ಕಾಲದ ಭಾಷೆ, ಕಾಳಿದಾಸನ ಕಾಲದ ಭಾಷಾ ವ್ಯವಸ್ಥೆ ಹೊಂದಿದ್ದ ಅತ್ಯಪರೂಪದ ಶ್ರುತಿಯನ್ನು ಶ್ರೀ ಅರವಿಂದರು ವಿವರವಾಗಿಯೇ ಚಿತ್ರಿಸಿದ್ದಾರೆ. ಅದೇ ಹಿನ್ನಲೇಯಲ್ಲಿ ‘ಸಾವಿತ್ರಿ’ಯ ಭಾಷೆಯೂ ಇರುವದನ್ನು “ಅಧ್ಯಯನ” ಮಾಡಬೇಕಿದೆ.

ಶ್ರೀ ಅರವಿಂದರು ಭಾರತಕ್ಕೆ ಮರಳಿ ಬಂದ ಮೇಲೆ, ಯೋಗಾಭ್ಯಾಸವನ್ನು ಪ್ರಾರಂಭ ಮಾಡುವ ಮುನ್ಸು, ಗುರುಗಳನ್ನು ಅರಸುತ್ತಿದ್ದಾಗ ಹೇಳಿರುವ ಬಂದು ಮಾತನ್ನು ಇಲ್ಲಿ ಮುಖ್ಯವಾಗಿ ಗಮನಿಸಬೇಕು. ‘ತಮ್ಮ ಕಾಷ್ಣ ಮತ್ತು ದೇಶಭಕ್ತಿಯ ಕರ್ತವ್ಯಗಳಿಗೆ ಯಾವುದೇ ರೀತಿಯಲ್ಲಿಯೂ ವಿಚಲನಗೊಳಿಸದ ಹಾಗೆ ಇರುವ

‘ಯೋಗವನ್ನ ಕಲಿಯುತ್ತೇನೆ’ ಎಂದು ಹೇಳುತ್ತಾರೆ. ಹೀಗಾಗಿ ಇಡೀ ವಿಶ್ವದಾಧ್ಯಂತ ಅವರು ‘ಪೃಶ್ಚಿಕ ಕವಿ’; ಚಿಂತಕರಿಗೆ ಅಪ್ರತಿಮ ದಾಶನಿಕ; ದೇಶಭಕ್ತಿಯ ವಿಷಯದಲ್ಲಿ ನಿವಿರಾತಿ ನಿವಿರವಾದ ಗಮ್ಯವನ್ನ ಕಂಡ ಜೀವ ಜೈತನ್ಯ; ಭಾರತೀಯ ಪರಂಪರಾಗತವಾಗಿರುವ ವಿಶ್ವಾಸಕ್ಕೆ ಅವರು ‘ಅವತಾರಿ’; ಈ ಎಲ್ಲ ಆಯಾಮಗಳಲ್ಲಿ. ಅವರು ಯೋಗಭಾಸವನ್ನ ಪ್ರಾರಂಭಿಸಿ, ಅದರಲ್ಲಿ ‘ಸ್ವಯಂ ಸಾಕ್ಷಾತ್ಕಾರವನ್ನೂ ಶೀಷ್ಯದಲ್ಲಿಯೇ ಪಡೆದುಕೊಂಡು, ದ್ರಷ್ಟಾರರಾಗಿದ್ದಾರೆ.

ಯೋಗದ ಪ್ರಾರಂಭ ಮತ್ತು ಅವರು ಶೀಷ್ಯಾತ್ಮಿಶೀಷ್ಯದಲ್ಲಿ ಪಡೆದುಕೊಂಡ ‘ಸಾಧನೆಗಳ ಪಥ’ದಂತೆ, ಅವರ ಪ್ರಾರಂಭಿಕ ಕವನಗಳಿವೆ. (ಶ್ರೀ ಅರವಿಂದರ ಸಮಗ್ರ ಸಂಪುಟ 2 ರಿಂದ ಆಯ್ದು 44 ಕವನಗಳ ಅನುಸ್ವಂದನ ಈ ಕೃತಿಯಲ್ಲಿದೆ.)

ಭಕ್ತಿಯ ತಲ್ಲಿನತೆಯಲ್ಲಿ ಶರಣಾಗತಿಯ ಪರಮೋಚ್ಚ ಹಂತವಿರುತ್ತದೆ. ಇಲ್ಲಿ ನಿಯತಿ ಸಹಜವಾದ ವೃಕ್ಷತ್ವದ ವಿಕಸನವು, ಪರಮೋಚ್ಚ ತೃಪ್ತಿಯ ಹಂತವನ್ನ ರೂಪಿಸಿಕೊಂಡಿರುತ್ತದೆ. ಆದರೆ ವೃಶ್ಚಿಕ ವಿಕಾಸ ಹಾಗಲ್ಲವಲ್ಲ?

ಅದರಲ್ಲಿ ಶ್ರೀ ಅರವಿಂದರು ಹೇಳುತ್ತಿರುವದು ಈ ಭಕ್ತಿ, ಕರ್ಮ, ರಾಜ, ಮತ್ತು ಜ್ಞಾನ ಯೋಗದ ಆಚೆಗಿನ ವಿವರಂ. ಇಲ್ಲಿ ರೂಪಣಿಗೊಳ್ಳಬೇಕಾದ “ಭಾವ”ಕ್ಕೆ ಸೂಕ್ತ ಶಬ್ದದ ರಚನೆಯಾಗಬೇಕಿದೆ. ಶ್ರೀ ಅರವಿಂದರ ‘ಸಾವಿತ್ರಿ’ ಮತ್ತು ಅವರ ಯೋಗ ಸಾಧನೆಯ ಹಂತದಲ್ಲಿ 1925 ಕ್ಷಿಂತ ಮೊದಲು ಬರೆದ ಕವನಗಳನ್ನ ಹಲವು ಆಯಾಮಗಳಲ್ಲಿ ಅಧ್ಯಯನ ಮಾಡಬೇಕಿದೆ.

ಕಾವ್ಯ ಯಾವಾಗಲೂ ಭವಿಷ್ಯಕ್ಕೆ; ಗದ್ಯ ವರ್ತನೆಮಾನಕ್ಕೆ; ವಿಮರ್ಶೆ ತುರ್ತಿಗೆ ರೂಪು ಪಡೆಯುತ್ತದೆ. ಈ ಧ್ಯೇಯವಾಕ್ಯವನ್ನು ಆಧಾರವಾಗಿರಿಸಿಕೊಂಡೇ, ಶ್ರೀ ಅರವಿಂದರ ‘ಕಾವ್ಯ-ಯೋಗ’ದ ಅಣಂವದಲ್ಲಿ ಯಾನ ನಡೆಸಬೇಕಿದೆ.

ಮೃಣಿಯದ ಜೀವ-ಜೀವನವನ್ನು ಪರಿವರ್ತನೆಗೊಳಿಸಿಕೊಂಡು ದಿವ್ಯ ಜೀವನದ ಭವ್ಯ ಸಾರವನ್ನು ಸುಶೂಪ್ತಗೊಳಿಸಿಕೊಂಡು, ಆತ್ಮದ ಈ ತುಡಿತದಭಿಲಾಷೆಯ ಸ್ವಂದವನ್ನು ಸತತದಲ್ಲಿ ಹೊಂದಿ, ಈ ಜಗವನ್ನು ಮತ್ತು ಮನುಕುಲವನ್ನು ಉಳಿಸಿ, ವಿಕಸನದ ಅಲೆಯಲ್ಲಿ ಕರೆದೊಯ್ಯುವ ಸಾಧನೆಗೆ ಬೇಕಾದದ್ದು ಈ ಹಂತದ “ಪ್ರಾರ್ಥನೆ”. ಇದೇ ‘ಸಾಧಕನ ಪ್ರಾರ್ಥನೆ’; ಇಲ್ಲಿ ಸಾಧಕನ ಜೀವನವೇ(ಜೀವನ ವಿಧಾನವು) ಪ್ರಾರ್ಥನೆಯಾಗಿರುತ್ತದೆ. ಇದನ್ನು ಕನ್ನಡದ ಅಲ್ಲಿಮಪ್ಪಭು ‘ಭಾವ ಬೆತ್ತಲೆಯಾಗಿ ಮನ ದಿಗಂಬರವಾದಾಗ ಆತ್ಮ

ವಿಶ್ವಂಭರ್ವಾಗುತ್ತದೆ ಎಂದು ಹೇಳಿದ್ದಾನೆ. ಯಾರೆಲ್ಲ ತಮ್ಮ ಹೃದಯದಲ್ಲಿ ಪರಮ ಪರಿಶುದ್ಧ ಭಾವದಲ್ಲಿ ಆ ದೇವನಿಗೆ ನೆಲೆಯನ್ನು ಕೊಟ್ಟಿರುತ್ತಾರೆಯೋ, ಅವರ ಜಿಂಟಗಳೆಲ್ಲವೂ “ಪ್ರಾರ್ಥನಾ ಸದ್ಯಶವೇ” ಆಗಿರುತ್ತವೆ; ಕಾಲಾತೀತವಾಗಿರುತ್ತವೆ. ಏಕೆಂದರೆ ಆ ಜಿಂಟನೆಗಳಿಗೆ ದೃವಕೃಪೆಯು ಇರುತ್ತದೆ. ಇದನ್ನೇ ಶ್ರೀಮಾತೆಯವರೂ ಸಹಿತ, ಈ ಸ್ವರ್ಗಸೀಮೆಯ ಚಿನ್ನಯಿದ ತೋಷವನ್ನು ಪ್ರತಿಪಳನಗೊಳಿಸಲೆಂದು ಹಾಗೂ ವಿಶ್ವಚೇತನದ ವಲಯದೆಯಿಂದ ಅವಶರಿಸಿ ಬರುವದನ್ನು, ಜೊತೆಗೆ ಅದು ಸಹವರ್ತಿಯಾಗಿರುವದನ್ನೂ ಹೇಳಿದ್ದಾರೆ. ಈ ಜಿತ್ತುಭೇದು ಮಂಡಲದಲ್ಲಿ ವಿಶ್ವಶಕ್ತಿಯನ್ನು ಕಾಣುವದನ್ನು “ಪ್ರತ್ಯಭಿಜ್ಞಾ” ಹಂತದಲ್ಲಿ ಅನುಷ್ಠಾನಗೊಳಿಸುವದೇ ಈ “ಪ್ರಾರ್ಥನೆಯ ಸಾಧನಾ ವಿಶೇಷ”ವಾಗಿದೆ. ಈ ಪಥವು (ಅಂದರೆ ಈ ಸಾಧನಾ ಪಥದ ಪ್ರಾರ್ಥನೆಯು) ಸುಪ್ತ ಜ್ಯೇತನವು ಸಚ್ಚಿದಾನಂದ ಸ್ವರೂಪದ ಸಮೃದ್ಧಮಾಧಿಯಲಿ, – ವಿಶ್ವಶಕ್ತಿಯ ಜೊತೆಗೆ ಸ್ವಂದಗೊಳ್ಳುವ ಪಥವಾಗಿದೆ. ನಮ್ಮ ದೇಹದಲ್ಲಿ ಅಭಿಧಮನಿ ನಾಳದಲ್ಲಿ ಪ್ರವಹಿಸುವ ರಕ್ತವು ಹೇಗೆ ಹೃದಯದಲ್ಲಿ ಹೊಕ್ಕು ಪರಿಶುದ್ಧಗೊಂಡು ಅಪಧಮನಿಗಳ ಮೂಲಕ ಪ್ರಾಣರಸ(ಶುದ್ಧ ರಕ್ತ)ವಾಗುತ್ತದೆಯೋ, ಅದೇ ರೀತಿಯಲ್ಲಿ ಸಾಧನಾ ಪಥದ ಪ್ರಾರ್ಥನೆಯೂ ಇರುತ್ತದೆ. ಇದೇ ವೈಶೀಕ ಕಾವ್ಯವೂ ಆಗುತ್ತದೆ.

ಮಾನವನ ಅಭಿವೃತ್ತಿಗೆ ದೊರಕಿ ನಾದವಾಗಿ-ಧ್ವನಿಯಾಗಿ-ಸ್ವರವಾಗಿ-ಅಕ್ಷರವಾಗಿ ಆಕಾರ ಪಡೆದುಕೊಂಡು “ಸದಸನ್ನಾ”ವಾದದ್ದು ಮೂಲದಲ್ಲಿ ನಿರಾಕಾರವಾಗಿಯೇ ಇರುತ್ತದೆ. ಇದಕ್ಕೆ ವಿಶ್ವಸದಸನ್ನಲಿಪಿ ಎನ್ನುತ್ತಾರೆ. ಈ ವಿಶ್ವಸದಸನ್ನಲಿಪಿ ಸತ್ತ ಮತ್ತು ಅಸತ್ತ ಎರಡೂ ಅಲ್ಲದ್ದು. ಭೂಮಂಡಲದ ವ್ಯಾಪ್ತಿಯ ಮಾನವನ ಪ್ರಜ್ಞೆಗೆ ನಿಲುಕದ ಸಂಗತಿಯಾಗಿದೆ. ಆದರೆ ಈ ವಿಶ್ವಸದಸತ್ತನ್ನು ಕೆಲವು ಸಾಧಕರು ಕಂಡುಕೊಂಡು ಅದನ್ನು ಸದಸನ್ನಲಿಪಿಯಾಗಿ ಭೂಮಂಡಲಕ್ಕೆ ಪರಿಚಯಿಸುತ್ತಾರೆ. ಏಕೆಂದರೆ ಈ ವಿಶ್ವಸದಸನ್ನಲಿಪಿಗೆ ತಾನೂ ಆಕಾರಗೊಳ್ಳಬೇಕೆಂಬ ನಿಯತಿಯ ತುಡಿತವಿರುತ್ತದೆ. ಈ ವಿಶ್ವಸದಸನ್ನಲಿಪಿ ಇರುವದು ಉದ್ದ್ವಾದಲ್ಲಿ. ಪರಾಕಾಶದಲ್ಲಿ. ಇದರ ಬಗೆಗೆ ಶ್ರೀ ಅರವಿಂದರು “ಸಾವಿತ್ರಿ”ಯಲ್ಲಿ ರೂಪಿಸಿರುವ ಪಥಗಳಿವೆ. ಸಾವಿತ್ರಿಯನ್ನು ಒಂದು ಅತ್ಯಪೂರ್ವ ಪ್ರತಿಮಾ ಕಾವ್ಯವೆಂದು ಇಡೀ ವಿಶ್ವವೇ ಅಂಗೀಕರಿಸಿದೆ. ಕಾವ್ಯದಲ್ಲಿ ಸಂಕೇತಗಳು, ರೂಪಕಗಳು, ಪ್ರತೀಕಗಳು ಎಂದು ‘ಕಾವ್ಯ ಸೌಂದರ್ಯ’ದ ಹಿನ್ನೆಲೆಯಲ್ಲಿ ಆಯಾ ಕವಿಯ ರಚನಾ ಸಾಮರ್ಥ್ಯವನ್ನು ಅವಲಂಬಿಸಿ ರೂಪಗೊಳ್ಳುತ್ತವೆ. ಆದರೆ

“ಪ್ರತಿಮೆ” ಎನ್ನವದು ಕೇವಲ ಕೆಲವೇ ಕೆಲವು ‘ಆದ್ಯ-ವೇದ್ಯ-ಜೊತೆ ಸಿದ್ಧ’ರಿಗೆ ಮಾತ್ರ ಸ್ವಂದಿಸುವ ವಿಷಯ.

ಆದರೆ ‘ಸಾಧನಾ ಪಥ’ದಲ್ಲಿ, ಅದರಲ್ಲಿ ಪ್ರಾರಂಭದ ಹಂತದಲ್ಲಿ, ತಮ್ಮ ಅಭಿವೃತ್ತಿಯನ್ನು ‘ಪ್ರಾರ್ಥನೆ’ಯನ್ನಾಗಿಸಿಕೊಂಡು, ಅದನ್ನೇ ತಮ್ಮ ಉಸಿರಾಗಿಸಿ–ಕೊಂಡು, ಅದನ್ನು ಘ್ಯದಯದ ಸ್ವಂದನದ ಜೊತೆಗೆ ಶ್ರುತಿಗೊಳಿಸಿಕೊಂಡಿರುತ್ತಾರೆ. ಇವರು ಲೋಕ ಬೇಡಿಕೆಗಳ ಸಂಕೋಲೆಯಲ್ಲಿ ಸಿಲುಕಿಕೊಳ್ಳುವದನ್ನು ಇಚ್ಛಿಸುವದೇ ಇಲ್ಲ. ಆ ಪರಂಜ್ಯೋತಿಯ ತಾಣದಲ್ಲಿದ್ದ ಅವರ ಆತ್ಮವು, ನಿಯತಿಯ ಪ್ರಕಾರ “ಈ ದೇಹ”ಕ್ಕೆ ಬಂದಿದ್ದು, ಆ ದೇಹಕ್ಕೆ ನಿಗದಿಗೊಳಿಸಿದ ಕಾರ್ಯಗಳನ್ನು ಮುಗಿಸಿದ ನಂತರದಲ್ಲಿ, ಮತ್ತೆ “ಆ ಮೂಲ ಪ್ರಕಾಶ”ದಲ್ಲಿಯೇ ಸಂಲಗ್ನಗೊಳ್ಳಲು ಅಭಿವೃತ್ತಿ ಹೊಂದಿರುತ್ತಾರೆ. ಇದು ಮಾನವನ ಆತ್ಮವು ಪರಮಾತ್ಮೋದನೆ ಸ್ವಂದಗೊಳ್ಳಲು ಅವಶ್ಯವಾಗಿರುವ ಸಾಧನಾ ಪಥದಲ್ಲಿ ಸಾಗಲು, ಒಂದು ಸೂತ್ರವನ್ನು ಒದಗಿಸುವ ಉಪಕರಣದಂತೆ ‘ಪ್ರಾರ್ಥನೆ’ಯನ್ನು ಮಾಡುತ್ತಾರೆ. ಇಲ್ಲಿ ಸಾಕಾರದ ಅವಶ್ಯಕತೆ ಇಲ್ಲ; ಮಧ್ಯಸ್ಥಗಾರರೂ ಬೇಕಾಗಿರುವದಿಲ್ಲ; ಒಪ್ಪಂದವಂತೂ ಅವಶರಿಸುವದೇ ಇಲ್ಲ; ಏನಿದ್ದರೂ ಆ ನಿರಾಕಾರದ ನೆಲೆಯನ್ನು ಪರಿಪೂರ್ಣವಾಗಿ, ಪೂರ್ಣಾಂತವಾಗಿ, ಏಕಾತ್ಮ ಭಾವದಲ್ಲಿ, ಅನವರತವಾಗಿ ಅರಿತುಕೊಳ್ಳುವ ವಿಷಯಕ್ಕೆ ತಮ್ಮನ್ನು ಸಂಪೂರ್ಣವಾಗಿ ತಲ್ಲಿನಗೊಳಿಸಿಕೊಂಡಿರುತ್ತಾರೆ. ತಾದಾತ್ಮಗೊಳಿಸಿ–ಕೊಂಡಿರುತ್ತಾರೆ. ಆ ತಾದಾತ್ಮತೆಯ ಸ್ವಂದನಕ್ಕೆ, ಅಭಿವೃತ್ತಿಗೊಳ್ಳುವ ದ್ವಿನಿಯೂ ಸಹಿತ ಮೇಲ್ಮೌಣಿಕಕ್ಕೆ ಲೋಕ ಪ್ರಪಂಚದ ಶಬ್ದ–ಸಂರಚನೆಯಲ್ಲಿದ್ದಂತೆ ಕಂಡರೂ, ಅಲ್ಲಿ ಆ ಶಬ್ದಗಳು ಕೇವಲ ಪೂರಕವಾಗಿ, ಸಂಕೇತವಾಗಿ ಸಹಕಾರಿಯಾಗಿರುತ್ತವೆ. ಲೋಕವಾಗಿ(ಭೌತಿಕವಾಗಿ) ಲಭ್ಯವಿರುವ ವಿಶ್ವ ಸತ್ಯಗಳನ್ನೇ ಅರ್ಥಸಿ, ಆ ವಿಶ್ವ ಶಕ್ತಿಯನ್ನು ಪ್ರಾರ್ಥಿಸುವ ಒಂದು ಅಪ್ರತಿಮ ಪ್ರತಿಮಾ ವಿಧಾನದ ಶೈಲೀಕವನ್ನು ಶಿಖಿರಿಸೇ ಭಂಧಸ್ಸಿನಲ್ಲಿ ಶ್ರೀ ಶಂಕರರು ನೀಡಿದ್ದಾರೆ –

“ದಿನಕರನ ದಿವ್ಯ ಕಿರಣಗಳ ಜ್ಞಾನಯಾರ್ಥಿಯನವಗೆ ಇತ್ತು  
ಸುಧೆಯ ಜಲವೀವ ಚಂದ್ರಶಿಲೆಯಿಂದ ಚಂದ್ರನಿಗೆ ಅಷ್ಟು-ವಿತ್ತ  
ಉಧಿಯಿಂದ ಉದಿಸಿರುವ ಉದಕವನೆ ತಪ್ರಣಾದಿ ಅರ್ಥಸುತ್ತ  
ಜನನಿ ನಿನ್ನ ನುತ್ತಿಸುತ್ತಿಹೆ, ನೀಡುತ್ತಿರೆ ನೀನೆನಗೆ ವಾಣಿ-ಚಿತ್ತ”

(ಸೌಂದರ್ಯ ಲಪರೀ ಶೈಲೀಕ 100)

ಆ ಉಚ್ಛೇತ ಆಶ್ರಾಭಿಲಾಷೆಯಿಂದ ಖರ್ಚಸಹಜವಾದ ಆವರಣದಲ್ಲಿ ದಶೀಸುವ ಸಾಧನೆ ಪ್ರಾಪ್ತವಾದಲ್ಲಿ, ಆಗ ಯಾವುದೂ ನಿರಾಕಾರವಾಗಿರುವದಿಲ್ಲ; ನಾದವೂ ಸಹಿತ ತನ್ನ ಆಕಾರ ಹಾಗೂ ವರ್ಣಗಳೊಡನೆ ಸ್ಪಂದನಕ್ಕೆ ಸಿದ್ಧವಿರುತ್ತದೆ. ಇದನ್ನು ಸಾಧಿಸುವ ಸಲುವಾಗಿಯೇ, ಪ್ರಾರ್ಥನಾ ಹಂತದಲ್ಲಿ “ಸಾಧಕರಿಗೇ” ಎಂದು ಕೆಲವು ನಿಯಮಗಳು ಇವೆ. ಆ ವಿಶ್ವಗೀತದ ನಾದಕ್ಕೆ ಅನುಸ್ಪಂದಗೊಂಡು ನಮ್ಮ ಆಶ್ರೂಪೂ ಮಿಡಿಯುತ್ತಿದ್ದರೆ ಆ “ಜೀವನ ವಿಧಾನವೇ” ಪ್ರಾರ್ಥನೆಯಾಗಿರುತ್ತದೆ. ಅಲ್ಲಿ ಪ್ರಾರ್ಥನೆ ಮತ್ತು ಜೀವನ ಪದ್ಧತಿಯ ಮಧ್ಯೆ ವ್ಯತ್ಯಾಸವೇ ಇರುವದಿಲ್ಲ. ಉಷೆಯಿಂದ ಪೂರ್ವಸಂಧ್ಯೆಯ ತನಕವೂ ಆ ವಿಶ್ವಶಕ್ತಿಯ ಸ್ಪಂದನದೊಂದಿಗೇ ಅನುರಣನಗೊಳ್ಳುತ್ತಾ ಇರುವದೇ “ಸಾಧನಾ ಪಥದ ಪ್ರಾರ್ಥನೆ”ಯಾಗಿದೆ.

ಪಶ್ಚಿಂತಿ ಹಂತದಲ್ಲಿ ಉದಿಸುವ ತನ್ನದೇ ಭಾವಗಳನ್ನು ಆಲಿಸುತ್ತಾ, ಅದು ಪ್ರತಿಬೋಧದ ದೀಪ್ತಿಯ ಉಲಿತವಾಗಿರುವದನ್ನು ಅರಿತು, ತನ್ನ ಮನೋಕೋಶಗಳಲ್ಲಿ ಅವುಗಳನ್ನೇ ತುಂಬಿಕೊಂಡು ವಿಕಸನದ ಹಂತದಲ್ಲಿ ಮುಂದುವರೆಯುವಲ್ಲಿ ಇದು ಮೊದಲನೆಯ ಹಂತವಾಗಿದೆ. ಆ ನಾದದ ಶ್ರುತಿಗೆ ಶ್ರುತಿಗೊಂಡು, ಧ್ವನಿಗೆ ಪ್ರತಿಧ್ವನಿಯಾಗಿ ಅನುರಣನಗೊಂಡು, ಆವರ್ತನಗೊಳ್ಳುತ್ತಾ ಸಾಗುವ ಅನುಭಾವದ ಪಥವು ಇದಾಗಿದೆ. ಆ ಭವ್ಯ ದೇವ ಪ್ರಸಾಧನದಿಂದ ಪದಿಮೂಡಿಕೊಂಡು ಬಂದ ಆ ವಾಗ್ವಿಜಗಳು ವಾಸೀ-ನಾದದಲ್ಲಿ ಹ್ಯಾದುನುಹ್ಯಾದವನ್ನು ತರುತ್ತವೆ. ಘನಮೌನದಂತರಾಳದ ನಿರ್ಮಾಣ ಶಾಣದಲ್ಲಿ ಚಿಂತನವು ವಿಕಸನಗೊಳ್ಳುತ್ತ ಪರಿಪೂರ್ಣತೆಯ ಕಡೆಗೆ ಚಲಿಸುತ್ತಾ ಇರುತ್ತದೆ. ಭೌತಿಕ ದೇಹದ ವ್ಯವಸ್ಥೆಯ ಕುಂಡಲಿಯೂ ಸಹಿತ ಅನುಸ್ಪಂದನ ಹೊಂದಿ, ಪ್ರಜ್ಞಾನ ಸ್ವರ್ಚಕ್ಕೆ ಹೃದಯದ ಸ್ಪಂದವು ಸಮುದ್ರಿತಗೊಂಡಿರುತ್ತದೆ. ಅಲ್ಲಿ ಅನಂತತೆ ಮತ್ತು ಚಿನ್ಮೂಲ್ಯದ ಘನಪ್ರಶಾಂತವಾದ ಕಾಂತಿ ಜ್ಯೋತಿಯಲ್ಲದೇ ಬೇರೇನೂ ಇರುವದಿಲ್ಲ.

ಮಾನವ ಕುಲದ ಅಭ್ಯರವಾಗಲಿ, ಅವನು ಪದುತ್ತಿರುವ ಶ್ರಮದ ಉಭ್ಯರವಾಗಲಿ ಮತ್ತು ಜೀವನದ ಹೆದ್ದುಮುಲಗಳಾಗಲೇ ಇವೆಲ್ಲವೂ ಇಲ್ಲಿ ಅಶ್ವಿಂತ ಪ್ರಶಾಂತಮಯ ವಾತಾವರಣದಿಂದಾಗಿ ಆ ಪ್ರಶಾಂತ ಸ್ಥಿತಿಯಲ್ಲಿಯೇ ಇರುತ್ತವೆ. ಏಕೆಂದರೆ ಆದಿ ಶಂಕರರು ಹೇಳಿರುವಂತೆ “ಸಾಧಕನು ಇಡುವ ಎಡಗಳು ಪ್ರದಕ್ಷಿಣೆಯಾಗಿರುತ್ತವೆ; ಅವನ ಮರುಡು ಹರಣೆಯೂ ಜಪವಾಗಿರುತ್ತದೆ; ಕರದ ಭಂಗಿಗಳು ತಪದ ಮುದ್ರೆಯಾಗಿರುತ್ತವೆ; ಅವನು ಸ್ವೀಕರಿಸುವ ಆಹಾರ

ಹವಿಯಾಗಿರುತ್ತದೆ; ಅವನ ನಿದ್ರಾಪಥ್ಯೇಯ ಉದ್ದಂಡ ನಮನವಾಗಿರುತ್ತದೆ.” ಈ ಹಂತದಲ್ಲಿ ಭವದ ಬಯಕೆಗಳ ಭಾವ ಕವಚವನ್ನು ತೋರೆದವನು ಮಾತ್ರ ‘ಸಾಧಕ’ನಾಗಿ, ಮುಕ್ತತ್ವದ ಪಥವನ್ನು ಕಾಣುತ್ತಾನೆ. ಮಾನವ ದೇಹದ ಜಡ-ಸ್ವಭಾವವು, ಮೃಣಣ್ಯವನ್ನು ಆಧರಿಸಿಕೊಂಡು ನಿಂತಿದ್ದರೂ ಸಹಿತ, ಧೀ:–ಶಕ್ತಿಯ ರೇಕ್ಕೆಗಳನ್ನು ಬಳಸಿಕೊಂಡು ಅನಂತಾನಂತರಲ್ಲಿ ಪರಿಣಿಸಲು ಸಫಲನಾಗುತ್ತಾನೆ.

ಆ ನಭೋನೀಲದ ಪದ್ಮಸರಸಿನಲ್ಲಿ ಹೇಗೆ ಜಿಷ್ಠಾನದ ಲೀಲೆಯ ಭಂದವು ಪ್ರಕೃತಿ ಸಹಜವಾಗಿರುತ್ತದೆಯೋ, ಅದೇ ರೀತಿಯಲ್ಲಿ ಈ ಆತ್ಮಹಂಸವೂ ಸಹಿತ ಮಂದ್ರಸಾಧಾರಿಯಲ್ಲಿ ಅತಿಥವಲಗೊಂಡು ಸಾಗುವ ಪಥವೇ ‘ಸಾಧಕನ ಪ್ರಾರ್ಥನಾ ಪಥವಾಗಿದೆ’. ಇದನ್ನೇ ಶ್ರೀ ಅರವಿಂದರು –

“ನನ್ನ ಪ್ರಾಣವದು ಅವನ ಪ್ರಾಣದೊಡಗೂಡಿ ಸ್ವಂದದಲ್ಲಿ  
ಅವಿಜ್ಞಾನದಲ್ಲಿ ಅವಿಚಲದಿ ಸತತ ಸಮೃದ್ಧಿಗೊಂಡಿತಲ್ಲಿ  
ವಿಕ್ರೇಕವಾದ ಆ ಫ್ರಾನದ ಮೂಲ ಕರ್ಮಾಫಲ ಸಾರವಾಗಿ  
ನಮ್ಮ ಜೀವಗಳು ಜನಿಸಿ ಬಂದಿದ್ದ ಆ ಸಾಧನ ಜ್ಯೋತಿಯಾಗಿ”

(ಶ್ರೀ ಅರವಿಂದರ ‘ಸಾವಿತ್ರಿ’; ದಳ 11 ‘ಚಿರಂತನದ ಉಷ್ಣ’, ಪುಟ 692)

ಎಂದು ಹೇಳಿದ್ದಾರೆ.

ಕಾವ್ಯವೂ ಸಹಿತ ಪದ್ಮರೂಪದಲ್ಲಿಯೇ ಪ್ರಕಟಗೊಳ್ಳುತ್ತಿದೆ ಎನ್ನುವದು ನಿರ್ವಿವಾದ. ಆದರೆ ಅಭಿವೃದ್ಧಿಗೊಂಡ ಪದ್ಮ/ವಚನವು ಕಾವ್ಯವಾಗಿದೆಯೇ ಎನ್ನುವುದರ ವಿಷಯದಲ್ಲಿ ನರೀನ ಮಾನಕಗಳ ಬಗೆಗೆ ಯೋಚಿಸುವ ಕಾಲ ಇದಾಗಿದೆ. ತೀರ ಭವಿಷ್ಯದ ಬಗೆಗೇ ನಿರ್ವಿರವಾದ ದೃಷ್ಟಿಕೋನ ಹೊಂದಿದ್ದರೂ ಸಹಿತ ವರ್ತಮಾನಕ್ಕೆ ಅವನು ವಿಕ್ಷಿಪ್ತನಾಗುತ್ತಾನೆ; ಬರೀ ಇತಿಹಾಸವನ್ನೇ ಆಧಾರಭೂತವನ್ನಾಗಿಸಿಕೊಂಡರೆ “ಹಳಹಳಿಕೆ” ಎಂದು ಹೀಯಾಳಿಸಲಾಗುತ್ತದೆ. ಈ ದ್ವಾರಂದ್ವಾಪನ್ನಾರಿತ ಜಾಣವಲಯ ಮಧ್ಯಂತರ ದಾರಿಯಲ್ಲಿ ವಾಸ್ತವದಲ್ಲಿ ಗುರುತಿಸಿಕೊಳ್ಳಲು “ತಾತ್ಕಾಲಿಕ ಶಮನಕಾರಿ ನಡೆಯ” ವಿಜೃಂಭಣೆಗಳನ್ನು ಕಾಣಿಸತ್ತೊಡಗಿದರು.

ಈ ವಿಜೃಂಭಣೆಯ ಮೇರವಣಿಗೆಗಳ ಮೋಡಗಳ ಹಿಂದೆ “ಆತ್ಮತ್ವಪ್ರಿಯ ಕಾವ್ಯ”ವು ತನ್ನ ಪಾಡಿಗೆ ತಾನು ನಿರ್ಮಾಣಗೊಳ್ಳುತ್ತ ಬಂದರೂ, ಅದರ

ಸ್ವಂದನದ ಸೂಕ್ತತೆಯನ್ನು ಪರಿಗ್ರಹಿಸುವ ಶ್ರೀಯೆ ಮಾತ್ರ ಹೀಳಾವಾಗತೊಡಗಿತು. ಇದಕ್ಕೆ ಪೂರಕವಾಗಿ ರೂಪುಗೊಂಡ ಅಂಗ್ಗ ಭಾಷೆಯ ಪ್ರಾಧಾನ್ಯತೆ, ವೈಜ್ಞಾನಿಕ ಹೆಸರಿನಲ್ಲಿ ಹಾಗೂ ನವೀನ ಜಗತ್ತಿನ ಸಾಮಾಜಿಕ ಮತ್ತು ಜೀವ್ಯಮಿಕ ಪ್ರಗತಿಯ ಯಾಂತ್ರಿಕ ಅವಲಂಬನೆಯ ಆರ್ಥಿಕತೆಯ ಸಲುವಾಗಿ ರೂಪಿತಗೊಂಡ ಶಿಕ್ಷಣ ಪದ್ಧತಿ, ಇವುಗಳನ್ನು ಮತ್ತೊಮ್ಮೆ ಸಂಕೀರ್ಣಗೊಳಿಸುತ್ತಾ ನಡೆದವು. ಈ ತೀವ್ರತೆರನಾದ ಸಂಘಟನೆ, ಸಾಂಸ್ಕೃತಿಕ ಬದುಕಿಗೆ ತೀವ್ರ ವಿಚಲನೆಯನ್ನು ತಂದರೂ, ಅದನ್ನು ಕಡೆಗೊಳಿಸಿ, ತೇಪೆ ಹಾಕಿ, ಆಡಳಿತ ವಲಯವನ್ನು ಸಂತುಪ್ಪಿಸುತ್ತಿರುತ್ತಾ ಅಡಳಿತ ವಲಯವೇ ಬಯಸುತ್ತಿದ್ದ “ಮೌಲ್ಯಗಳನ್ನೇ” ಪದ್ಯದಲ್ಲಿಯೂ ತರುವ ಶ್ರೀಯೆ ನಡೆಯಿತು. ಅಷ್ಟೇ ಅಲ್ಲದೇ ಈ ತೆರನಾದ ಅಭಿವೃತ್ತಿಗಳೇ ಮುಂದಿನ ಪೀಠಿಗೆ ಮಾರ್ಗದರ್ಶಿಯಾಗಲೇಬೇಕು ಎನ್ನುವ ಧಾವಂತದಲ್ಲಿ “ಬೋನ್ನಾಯಿ” ಮಾದರಿಯ ಪರ್ಯಕ್ಷಮದಲ್ಲಿ, ಪೀಠಿಗೆ ಕಣಪಟೆ ಕಟ್ಟಿ, ಆಚ್ಚಿಚೆ ನೋಡದಂತೆಯೂ ನೋಡಿಕೊಳ್ಳಲಾಯಿತು.

ಇಂತಹ ಸಂಘರ್ಷಮಯದಲ್ಲಿಯೂ “ಕಾವ್ಯ” ಮಾತ್ರ ತನ್ನ ಸಹಜ ಗುಣವಾದ ವಿಕಾಸದ ಹಾದಿಯಲ್ಲಿ ಮೌನವಾಗಿ ತನ್ನ ಪಯಣವನ್ನು ಅವಿರತವಾಗಿ ಮುಂದುವರೆಸಿತ್ತು, ಮುಂದುವರೆಸುತ್ತದೆ ಕೂಡ. 19ನೇ ಶತಮಾನದ ಒಂದನೇ ಮಹಾಯಾದ, ಎರಡನೇ ಮಹಾಯಾದ, ಭಾರತದ (ಖಶಿಯಾದ ಬಹತೇಕ ರಾಷ್ಟ್ರಗಳ) ಸ್ವಾತಂತ್ಯ ಹೋರಾಟಗಳ ಬೌದ್ಧಿಕ ತುಮುಲಾಟಗಳ ಮಧ್ಯದಲ್ಲಿಯೇ ಸೃಷ್ಟಿಗೊಂಡ ಮುದ್ರಣನ “ರಾಮಾಶ್ವಮೇಧ”, ಕುವೆಂಪುರವರ “ರಾಮಾಯಣ ದರ್ಶನ”. ಗೋಕಾಕರ “ಭಾರತ ಸಿಂಧು ರಶ್ಮಿ”, ಭೂಸನೂರು ಮರರವರ “ಭವ್ಯ ಮಾನವ”ದಂತಹ ಕಾವ್ಯಗಳು ಕನ್ನಡದ ನೆಲದಲ್ಲಿ “ಕಾಲಾತೀತ”ವಾಗುವ “ಕಾವ್ಯ”ದಲ್ಲಿಯೇ ಪ್ರಕಟಗೊಂಡದ್ದು; ಸಂಸ್ಕೃತಿಯ ಪ್ರಗತಿಯ ಪಥದ ಬಗೆಗೆ ಭರವಸೆಯ ಕಿರಣಗಳನ್ನು ಮೂಡಿಸಿವೆ. ಇದೇ ಸಮಯದಲ್ಲಿ ಇಡೀ ಭಾರತವನ್ನು, ಭಾರತದ ಸಾಂಸ್ಕೃತಿಕ ನೆಲೆಗಟ್ಟಿಗೆ ಆಧಾರವಾಗಿರುವ “ವಿಶ್ವಶಕ್ತಿಯ” ಅನಂತತೆಯನ್ನು, ಅದರ ವಿಚಲನೆಯಲ್ಲಾದ ಘಟನೆಗಳು ರೂಪಿಸಿದ ಅಲ್ಲೋಲ-ಕಲ್ಲೋಲಗಳನ್ನು ತಹಬಂದಿಗೆ ತಂದು, ಅವುಗಳನ್ನು ರೂಪಾಂತರಿಸಿ, ಮತ್ತೆ ಪರಿಷ್ಕರಿಸಿ, ಮಾನವ ಪ್ರಜ್ಞೆಯ ಪಥದಲ್ಲಿ ಸಾಗುವ ಅಭಿವೃತ್ತಿಯನ್ನಾಗಿ ಪ್ರಕಟಗೊಂಡದ್ದು ಶ್ರೀ ಅರವಿಂದರ “ಸಾವಿತ್ರೀ”:

ವೇದ – ಉಪನಿಷತ್ತುಗಳ ನಂತರ ರಾಮಾಯಣ ಮತ್ತು ಮಹಾಭಾರತಗಳು ಹೇಗೆ ಕಾಲಾತೀತವಾದ ಮೌಲ್ಯಗಳನ್ನು, ಅವುಗಳು ನಿರ್ಮಾಣಗೊಂಡ ಅವಧಿಯಿಂದ ಇಂದಿನವರೆಗೂ ಪೋಷಿಸುತ್ತ ಬರುತ್ತಿರೆಯೋ, ಅದೇ ತೆರನಾದ ಮತ್ತೊಂದು ಮಹಾಕಾವ್ಯದ ಅವಶ್ಯಕತೆಯನ್ನು ಪೂರ್ವೇಸಲೋಸುಗಳೇ ಎನ್ನುವಂತೆ “ಸಾವಿತ್ರಿ” ಅವಶರಿಸಿತು. ಆದರೆ “ಸಾವಿತ್ರಿ” ಭಾರತೀಯ ಮನಸ್ಸಿಗೆ ತಕ್ಷಣಕ್ಕೇ ಸ್ಪಂದಿಸದ ಭಾಷಾ ವ್ಯವಸ್ಥೆಯಲ್ಲಿ ಸೃಷ್ಟಿಗೊಂಡಿದ್ದ ನಿಗೂಢವಾಗಿದೆ.

ಇನ್ನು Through a strange mid-world under supernal skies ಎನ್ನುವದನ್ನು ಗಮನಿಸಿದರೆ, ಇಲ್ಲಿನ ಪಯಣ ನೇರವಾಗಿ ಯೋಗದ ಪ್ರಯಾಣವೇ ಆಗಿದೆ. ಇವು ಖಂಡಿತವಾಗಿಯೂ ಮಾನವನು ಭವ ಪ್ರಪಂಚದಲ್ಲಿ ತನ್ನನ್ನೇ ತಾನು ಸೀಮಿತಗೊಳಿಸಿಕೊಳ್ಳಲು ನಿರ್ಮಿಸಿಕೊಂಡಿರುವ – ಗಡಿಗಾಗಿ ಗುರುತಿಸಿಕೊಂಡಿರುವ ಅಕ್ಷಾಂಶ–ರೇಖಾಂಶಗಳಲ್ಲಿ ಲಭ್ಯವಾಗುವದಿಲ್ಲ. ಹಾಗಾದರೆ ಇವುಗಳನ್ನು ಪಡೆಯುವ ಪಥವಾದರೂ ಯಾವುದು ಎನ್ನುವದು ಒಂದು ಪಯಣದ ಉದ್ದೇಶವೇ ಆಗಿರುತ್ತದೆ. ಯೋಗದ ಸಾಧನಾ ಕ್ರಮದಲ್ಲಿ ಈ ಅವಕಾಶದಲ್ಲಿರುವ ಆಕಾಶಗಳ ಸರಣಿಗಳ ವಿವರಗಳಿವೆ. ಚಿದಾಕಾಶ, ಪರಾಕಾಶ, ಮಹಾಕಾಶ,... ಇತ್ತಾದಿ ಹಂತಗಳಿವೆ. ಅದರ ದೀಪಾರ್ಥಿದೀಪಾರ್ಥ ವಿವರಣೆಗಳು ಇಲ್ಲಿ ಸೂಕ್ತವಾಗಲಿಕ್ಕಿಲ್ಲ. ಬೇರೆ ಸಂದರ್ಭದಲ್ಲಿ ಅಧ್ಯಯನ ಮಾಡಬಹುದು.

ಇದು ಗುರಿ ಗೊತ್ತಿರದ ಪಯಣ ಖಂಡಿತವಾಗಿಯೂ ಅಲ್ಲ. ಏಕೆಂದರೆ ಕಾಲಧಾರಣವದ ಮೇಲೆ ತೇಲಿ ಹೋಗಲು ನಿರ್ಧರಿಸಿದಾಗಲೇ ಅದರ ಗಮ್ಯಪೂರ್ವಾನಿರ್ಧರಿತವಾಗಿರುತ್ತದೆ. ಅದನ್ನು ಪಡೆದುಕೊಳ್ಳಲು ಸಫಲತೆ ಒದಗುತ್ತದೆಯೋ ಇಲ್ಲವೋ ಎನ್ನುವದು ಆಯಾ ಪ್ರಯತ್ನಗಳಲ್ಲಿ ಇರುವ ಅಭೀಪ್ರೇಯನ್ನು ಅವಲಂಬಿಸಿರುತ್ತದೆ.

ಪಾರಾಲೋಕದ ಪರಿಭಾಷೆಗೂ ಮತ್ತು ಲೋಕದ ಭಾಷಾ ವ್ಯವಸ್ಥೆಗೂ ಒಂದು ಸಂಪರ್ಕ–ಸೇತು ಖಂಡಿತ ಬೇಕಾಗಿದೆ. ಅಂದಾಗ ಮಾತ್ರ ‘ಸಾವಿತ್ರಿ’ಯಂತಹ, ಮತ್ತು ಉಪನಿಷತ್ತು ವಿಷಯಗಳ ಸಾರ ಗೊತ್ತಾಗಬಹುದು.

ನಾವು ಭಾಷೆಯ ಉಗಮದ ಕುರಿತು ಇಲ್ಲಿ ಚರ್ಚಿಸಲೇಬೇಕಾಗುತ್ತದೆ. ಏಕೆಂದರೆ ಅಕ್ಷರಗಳು ಆಕಾಶದಲ್ಲಿ ಜನಿಸುತ್ತವೆ, ಇಲ್ಲಿ – ಭೂಮಿಯ ಮೇಲೆ – ಅವು ಪ್ರತಿಧ್ವನಿಸುತ್ತವೆ ಮಾತ್ರ. ಮೂಲ ಬಿಂಬಕ್ಕೂ ಪ್ರತಿಬಿಂಬಕ್ಕೂ ಇರುವ

ವ್ಯಾತ್ಯಾಸದಂತೆಯೇ, ಮೂಲ ಸ್ವರಕ್ಷ್ಯಾ ಪ್ರತಿಧ್ವನಿಗೊಂಡ ಸ್ವರಕ್ಷ್ಯಾ ಖಂಡಿತ ವ್ಯಾತ್ಯಾಸವಿದೆ. ಒಂದು ದಾರ್ಶನಿಕ ಕಾವ್ಯ ಮೂಲ ಸ್ವರದಲ್ಲಿ ರಚಿತಗೊಂಡಿರುತ್ತದೆ, ಅಂದರೆ ಯಾವುದು ದೃಷ್ಟವಾಗುತ್ತದೆಯೋ ಅದನ್ನೇ ಶ್ರವಣೋಲ್ಪಟಿರುತ್ತದೆ. ಇದು ಎಲ್ಲ ಅನುಭಾವಿಕ ಅಭಿವೃತ್ತಿಗಳಿಗೂ ಇರುವ ವ್ಯವಸ್ಥೆ.

ಜಾಗ್ರಾಪಸಿಫಿತೋ ಬ್ರಹ್ಮ ಸ್ವಷ್ಟ ವಿಷ್ಣು ಸಮಾತ್ರಿತಃ |  
ಸುಷುಪ್ತಾಯಾಂ ತಥಾ ರುದ್ರಾಕ್ಷಾಯಾಮೀಶ್ವರಸ್ಥಾ |  
ಅತೀತಾಯಾಂ ಸಮಾಖ್ಯೋಯಂ ಸದಾತಿವಃ

ಎನ್ನುವ ಸೂತ್ರವಿದೆ. ಇಲ್ಲಿ ಬ್ರಹ್ಮ/ವಿಷ್ಣು/ರುದ್ರ/ಕ್ಷಾತ್ರರ್/ಸದಾತಿವ ಈ ಐದೂ ತತ್ತ್ವಗಳು(ವ್ಯಾತ್ಯಾಸಗಳಲ್ಲ) ಬ್ರಹ್ಮಾಂಡದಲ್ಲಿ ಲೀನವಾಗಿ ಏಕಾಕಾರದಲ್ಲಿಯೇ ಇರುತ್ತವೆ. ಹೀಗಾಗಿ, ಈ ಐದರಲ್ಲಿ ಯಾವುದಾದರೂ ಒಂದು ರೂಪಧಾರಣೆ ಪಡೆಯಿತು ಎಂದರೆ, ಅಲ್ಲಿ ಸೀಮಿತ ವ್ಯಾಪ್ತಿ ಸಹಜವಾಗುತ್ತದೆ. ಎಲ್ಲಿ ಸೀಮಿತತನವಿರುತ್ತದೆಯೋ ಅಲ್ಲಿ ಪಲ್ಲಟಗಳು ಬಹಳವಿರುತ್ತವೆ.

ಇನ್ನು ಈ ಬ್ರಹ್ಮಾಂಡ ಸ್ವರೂಪದಲ್ಲಿರುವ ಆತ್ಮವು ಏಕೆ ಸ್ವಂದಿಸುವದಿಲ್ಲ ಎನ್ನುವದಕ್ಕೆ, ಪರಬ್ರಹ್ಮದಿಂದ ಭಾವ, ಭಾವದಿಂದ ಜಾಳನ, ಜಾಳನದಿಂದ ಮನ, ಮನದಿಂದ ಬುದ್ಧಿ, ಬುದ್ಧಿಯಿಂದ ಚಿತ್ತ, ಚಿತ್ತದಿಂದ ಅಹಂಕಾರ(ಸ್ವತ್ವದ ಅರಿವು) ಉಂಟಾಗುತ್ತವೆ ಎನ್ನುವ ಪರಂಪರೆ ಇದೆ. ಇದನ್ನು ಆತ್ಮಸ್ವಾಕಾಶಸಂಭೂತಿರಾಕಾಶದ್ವಾಯಿ ಸಂಭವಃ .. ಎನ್ನುವದೂ ಇದೆ.

ಶ್ರೀ ಅರವಿಂದರ ‘ಸಾವಿತ್ರಿ’ಯ ಈ ಭಾಗಗಳು ಸಂಪೂರ್ಣ ‘ದ್ರಷ್ಟಾರ ಹಂತದಲ್ಲಿ’ ಅಭಿವೃತ್ತಿಗೊಂಡ ಮಂತ್ರಗಳಾಗಿವೆ. ಇಲ್ಲಿನ ಪ್ರತಿಯೊಂದು ಶಬ್ದವನ್ನೂ ಆ ಪರಿಭಾಷೆಯಲ್ಲಿಯೇ ಅಧ್ಯಯನ/ಮನನ ಮಾಡಿಕೊಳ್ಳಬೇಕಾಗಿದೆ.

ಹೀಗಾಗಿ ಇದನ್ನು “ಕಾಲಸೂಚಿಯಾಗಿಯೇ” ಅರ್ಥಸಿಕೊಂಡಲ್ಲಿ, ಅದು ತಾನೇ ತಾನಾಗಿ ಕ್ರಾಂತದ ದರ್ಶನವನ್ನು ಮಾಡಿಸುತ್ತದೆ. ಇದನ್ನು ದೃಷ್ಟಿಸುವದರಿಂದ ದೃಷ್ಟಿಸುವದು ಎನ್ನುವದು ದರ್ಶ, ಸ್ವರ್ದಶ, ಶ್ರಾವಣಗೊಳ್ಳುವ ಮತ್ತು ಅದರ ರುಚಿ(ಅಭಿರುಚಿ)ಯನ್ನೂ ಅನುಭಾವಿಸುವ ಹಂತವಾಗಿದೆ. ನಾವು ಶಬ್ದವನ್ನು ಕೇವಲ ಶ್ರಾವಣವೆಂದು ಮಾತ್ರ ಅಧ್ಯಯನ ಮಾಡುತ್ತೇವೆ. ಆದರೆ ಅದಕ್ಕೂ ವರ್ಣಾವಿದೆ; ಆಕಾರವಿದೆ; ರುಚಿಯಿದೆ; ದ್ವಾನಿಪೂರ್ವತೆಯೂ ಇರುತ್ತದೆ. ಇದೆಲ್ಲವನ್ನೂ ದರ್ಶಿಸಬಲ್ಲವನು ‘ಕ್ರಾಂತದರ್ಶಿ’ಯಾಗುತ್ತಾನೆ.

ಭಾರತೀಯ ಕಾವ್ಯಧರ್ಮದ ಆಧಾರವಾಗಿ, ಪ್ರಾಣಭೂತವಾಗಿ ಮತ್ತು ವಿಶ್ವ ಸಂವಿಧಾನದಂತೆಯ ಇರುವ ವಿಷಯವು ಹೇಳುತ್ತಿರುವದೇನೆಂದರೆ, ಕೇವಲ ವ್ಯಕ್ತಿ ಅಥವಾ ಲೋಕ ಜೀವನದ ಜಿತ್ತುಗಳನ್ನು ಮಾತ್ರವೇ ಪ್ರತಿನಿಧಿಸುವ ಕಾರ್ಯವನ್ನು ಇದು ಮಾಡುತ್ತಿರಬಾರದು. ಇವುಗಳನ್ನೇ ವೈಭವೀಕರಿಸಿ ದಾಖಿಲಾಗಿಸುವ ಕ್ರಿಯೆಯೂ ಆಗಿರಬಾರದು. ಪ್ರಾಮುಖ್ಯವಾದ ಸಂಗತಿ ಎಂದರೆ, ಈ ಕಾವ್ಯಧರ್ಮದ ಆತ್ಮಭಿಲಾಷೆ ರಸಸಿದ್ಧಾಂತವಾಗಿದೆ. ಸೂಕ್ಷ್ಮತಿಸೂಕ್ಷ್ಮವಾದ ಮತ್ತು ಸಮರಸದ ಗುಣ ಹೊಂದಿರುವ ಮೂಲಕವಾಗಿ, ಓದುಗನಲ್ಲಿ ಸಂಪೇದನೆಗಳು ಆವಿಭಾವವಾಗುವ ಮೂಲಕ ರಸ-ಚೀತನವನ್ನು ಜೋತಿಗೆ ಮನುಜ ಲೋಕದ ಅನುಭವಾತ್ಮಕವಾದ ಸಂಪೇದನೆಗಳನ್ನೂ ಸೂಕ್ಷ್ಮವಾಗಿಯೇ ಅವಲೋಕಿಸುತ್ತ, ಮೂರ್ತರೂಪ ಕೊಡುತ್ತ, ಸಂಶೈಪ್ತಿಯ ಹಂತಕ್ಕ ಒಯ್ಯಬೇಕಾಗುತ್ತದೆ. ಈ ತೆರನಾದ ಅಭಿವೃತ್ತಿಯ ಎಂದಿಗೂ ಕೇಶಚ್ಯೋದನ ವಿನ್ಯಾಸದಲ್ಲಿ ಮಾನವನ ಜೀತನ್ಯವನ್ನು ಸೀಳಿ ತನ್ನ ಪ್ರತಿಷ್ಠಾಪನೆಯನ್ನು ಮಾಡಿಕೊಳ್ಳುವದಿಲ್ಲ; ಜೋತಿಗೆ ಕೇವಲ ವಿಪ್ರವರ್ಗಳೇ ತುಂಬಿರುವ ಭಯರೂ ನಿಕಿಂತಿಗೆ ಘಟನೆಗಳಲ್ಲಾಗಲೇ ಅಥವಾ ಅತಿ ದೀನತೆಯ ಮತ್ತು ಅಂಜಿಕೆಯ ಅಲೆಗಳಲ್ಲಿ ಸಿಲುಕಿಕೊಳ್ಳುವಂತೆ ಧರಧರನೆ ಎಳೆದೊಯ್ಯಬದೂ ಅಲ್ಲ. ಅದರಿಂದಾಗಿ ಓದುಗ(ರಸಾಸ್ವಾದನೆಯನ್ನು ಮಾಡುತ್ತಿರುವವ)ನಿಗೆ ಆಫಾತ, ಆತ್ಮಫಾತ ಮತ್ತು ಭಯದಿಂದ ತೀವ್ರ ಕಂಪನಗೊಳ್ಳುವಂತೆ ಮಾಡುವದಿಲ್ಲ.

ಒಬ್ಬ ಭಾರತೀಯ ಮನಸ್ಸಿಗೆ ಯಾವುದೇ ಅರಣ್ಯ ನ್ಯಾಯದ ಮೂಲಕವಾಗಲಿ ಅಥವಾ ಅಮಾನವೀಯ ಚೀತನದ ಮೂಲಕವಾಗಲೇ ಬರುವ ರಸಾಸ್ವಾದನೆಯು ಎಂದಿಗೂ ಸ್ವೀಕಾರಾರ್ಹವಾಗಿರುವದಿಲ್ಲ.

ಭಾರತೀಯ ಮನೋಭೂಮಿಕೆ ಈ ತೆರದಲ್ಲಿ ಯೋಚಿಸುತ್ತಿರುವ ರೀತಿ ಪ್ರಕೃತಿದತ್ತವಾದದ್ದು. ದೃವೀ ಕೃಪೆಯ ಹಿನ್ನೆಲೆಯಲ್ಲಿಯೇ ಶೃಷ್ಟಿಯನ್ನು ಗ್ರಹಿಸುತ್ತಿರುವ ಭಾರತೀಯ ಮನಸ್ಸು ತುಂಬ ಸೂಕ್ಷ್ಮ ಸ್ವಭಾವದಾಗಿದೆ. ಇಂತಹ ಮನಸ್ಸು ಯಾವಾಗಲೂ ಉದಾತ್ತವಾದುದನ್ನೇ ತನ್ನ ಚಿಂತನಕ್ಕೆ ಆಯ್ದುಕೊಳ್ಳುತ್ತದೆ. ತಿತ್ತಿಕ್ಷ್ಯ ಹಂತದಲ್ಲಿಯೂ ಸಹಿತ ವಿಶ್ವ ಕಲ್ಯಾಣದ ಬಗೆಗೆ ಯೋಚಿಸುತ್ತಿರುತ್ತದೆ. ಅದಕ್ಕಾಗಿ, ಅಂತಹ ಸಂದರ್ಭಗಳಲ್ಲಿ, ಮಧುರ ಭಾವನೆಗಳಲ್ಲಿಯೇ ದಯಾಶೀಲವಾಗಿ ಆದ್ರಾವಾಗಿಯೇ ಇದ್ದು, ಸಂಶೈಪ್ತಿಯ ಹಂತ ಕಾಣಲೇಕ್ಕಾನ್ತದೆ. ಇಂತಹ ಪರಿಶುದ್ಧ, ನಿಷ್ಕಲ್ಪಷ್ಟವಾದ ಚಿಂತನಗಳು ಭಾರತೀಯ ಮನಸ್ಸಿನ ಅಂತರಾಳದಲ್ಲಿ

ನೆಲೆಗೊಂಡದ್ದು “ಬುಧ್ಯ-ಹೃದಯ”ದಿಂದ ಸ್ಪಂದಗೊಂಡು ಬರುವ ಶಾಂತಿ ಕಿರಣಗಳ ಅವಿರತದ ಧಾರೆಯಾಗಿರುತ್ತದೆ.

### ಆವಿರಾವೀಮ್ರಾ ಏಧಿ ।

ಇದು ಅತ್ಯೇಯ ಉಪನಿಷತ್ತಿನ ಮಂತ್ರ. ಇಲ್ಲಿ ಆವಿಃ ಆವಿಃ ಎಂದು ಎರಡು ಭಾರಿ ಹೇಳುತ್ತಿರುವದು, ಒಂದು ಓರ್ವ ವೈಕೀರ್ಯ ಜ್ಯೇಶ್ವನ್ಯಾವಾಗಿ ಜೀವಾತ್ಮವಾಗಿದ್ದರೆ, ಮತ್ತೊಂದು ಆವಿಃ ಎನ್ನುವದು “ಪರಮಾತ್ಮನ” ಸಲುವಾಗಿ ಇರುತ್ತದೆ. ಎರಡೂ ಒಂದೇ. ಯಾವ ರೀತಿ ಸಮುದ್ರದ ನೀರಿನ ಹನಿ ಸಮುದ್ರವೇ ಆಗಿರುತ್ತದೆಯೋ ಹಾಗೇ ಇದೂ ಸಹಿತ.

ಇದರ ಅರ್ಥ ಹೀಗಿದೆ - ನನ್ನ ವಾಕ್ ಮನಸ್ಸಿನಲ್ಲಿ ಪ್ರತಿಷ್ಠಿತವಾಗಿದೆ; ನನ್ನ ಮನಸ್ಸು ನನ್ನ ವಾಕ್‌ನಲ್ಲಿ ಪ್ರತಿಷ್ಠಿತವಾಗಿದೆ; ನನ್ನ ಜ್ಯೇಶ್ವನ್ಯವು ಆತ್ಮ(ಬ್ರಹ್ಮ)ದಲ್ಲಿ ಅಭಿನಿವಿಷ್ಟಗೊಂಡಿದೆ.

ಭಾಷಾ ವ್ಯವಸ್ಥೆಯಲ್ಲಿ ಮಾನವನ ಬದುಕು, ಪ್ರಕೃತಿಯ ಕೊಡುಗೆ, ವಿಶ್ವ ಸತ್ಯದ ವಿಕಸನದ ಹಂತಗಳು ಜೊತೆಗೆ ವಿಶ್ವ ರಹಸ್ಯ(cosmic-secrecy)ವೂ ಅಡಕಗೊಂಡಿರುತ್ತವೆ. ಅದರ ಜೊತೆಗೇ ನಿರಾಕಾರ ಸ್ವರೂಪದಲ್ಲಿದ್ದ “ನಾದ”ವು “ಧ್ವನಿ”ಯಾಗಿ, ಮಾನವನ ಶರೀರದಲ್ಲಿರುವ ವ್ಯವಸ್ಥೆಯಿಂದ “ಶಬ್ದ” ಸ್ವರೂಪ ತಾಳಿ ಪ್ರಕಟಗೊಳ್ಳುತ್ತದೆ.

ಈ “ಭಾಷೆಯ ಆತ್ಮ”ವನ್ನು ಅರಿತು, ಅದರೊಡನೆ ಸಮಸ್ವಂದಿಯಾಗಬಲ್ಲ ತರಂಗಾಂತರಂಗದ ಶಕ್ತಿಯು ಮನಷನಿಗೆ ಪ್ರಕೃತಿದತ್ತವಾಗಿಯೇ ಬಂದಿರುತ್ತದೆ. ಆದರೆ ಅದು ಇದೆ ಎನ್ನುವ ಅರಿವು ನಮಗೆ ಇರುವದಿಲ್ಲ. ಹಾಗಾದರೆ “ಆತ್ಮದ ಭಾಷೆ” ಯಾವುದು ಎನ್ನುವ ಪ್ರಶ್ನೆ ಇಲ್ಲಿ ಉದ್ಘಾಟಿಸುತ್ತದೆ. ಇದಕ್ಕೆ ಉತ್ತರವೆಂದರೆ ‘ಆತ್ಮದ ಭಾಷೆ ಯಿತ?’. ಹೃದಯದ ಭಾಷೆ ಸತ್ಯ. ಈ ಹೃದಯದ ಸೀಮಿತ ವ್ಯವಸ್ಥೆಯಲ್ಲಿ, ಸತ್ಯದ ಅನುಭವದ ಮೂಲಕವೇ ಆತ್ಮದ ಭಾಷೆಯಾಗಿರುವ ಯಾತವನ್ನು ತೋರಿಸುವದು ನಾದವಾಗಿದೆ. ಇದನ್ನು ಸಾಧಿಸಿಕೊಂಡಲ್ಲಿ ‘ಕ್ಷಿಪ್ರಂ ಭವತಿ ಪರಮಾತ್ಮ’ ಹಂತವನ್ನು ಕಾಣಬಹುದು. ಶಬ್ದ ಪುಟ್ಟಗಳು ಪ್ರತಿಯೆಯಾಗಿ ಭಾವಮಾಲೆಯಾಗುವ ವಿಧಾನವಿದು. ಏಕೆಂದರೆ ‘ಸ್ವರವಿಡಿದು ಶಬ್ದ ಸಮರಸವಾದಾಗ ನಾದ ಸೃಷ್ಟಿಯಾಗುತ್ತದೆ’ ಎಂದು ಅನುಭಾವಿಕರ ಅನುಭವಗಳಿವೆ.

## ಅಕ್ಷರ ವಿದ್ಯಾ

“ಅಕ್ಷರ ವಿದ್ಯಾ” ಅಥವಾ “ಲಂಡ್ರೀಫ್” ಎನ್ನವು ವಿದ್ಯೆಯ ಬಗೆಗೆ ಉಪನಿಷತ್ತು ವಿವರವಾಗಿ ತಿಳಿಸುತ್ತದೆ. ಇದನ್ನು ‘ಅನುಜ್ಞಾ ಮುದ್ರೆ’ಯಿಂದ ಅನುಸಂಧಾನ ಮಾಡಿಕೊಳ್ಳಬೇಕು ಎಂದು ವಿವರಿಸುವ ಮೂಲಕ ಮಾನವನ(ಲೋಕ) ಬದುಕಿನಲ್ಲಿಯೇ ಹೇಗೆ ವಿಶ್ವ ಸತ್ಯವನ್ನು ದರ್ಶಿಸಬಹುದು ಎನ್ನುವದರ ಹಿನ್ನೆಲೆಯಲ್ಲಿ, ಶ್ರೀ ಅರವಿಂದರು ‘ಸಾವಿತ್ರಿ’ಯಲ್ಲಿ ಮಾರ್ಗ ರೂಪಿಸಿದ್ದಾರೆ.

ಮಾನವನ ಭೌತಿಕ ಶರೀರದಲ್ಲಿ ಇದನ್ನು ಕಾಣಲು ಸಾಧ್ಯ ಎನ್ನುವದನ್ನೂ ಹಲವಾರು ದೃಷ್ಟಿಂಗಳಲ್ಲಿ ಕಾಣಬಹುದು. ನಮಗೆ ಮೂಲಪ್ರಾಣವಾಗಿರುವ ಪಂಚ ಪ್ರಾಣಿಗಳಲ್ಲಿ, ನಮ್ಮ ದೃಷ್ಟಿಗೆ ರೂಪ(ಶಬ್ದದ ರೂಪ) ಹೊಡಲು ಉದಾನವು ಸಹಾಯಕವಾಗಿರುತ್ತದೆ. ಇದು ಇರುವದೂ ಕಂತ ಪ್ರದೇಶದಲ್ಲಿ. ಆಯುರ್ವೇದ-ದಲ್ಲಿಯೂ ಸಹಿತ “ಪ್ರಾಣೇನಾನ್ನಪ್ರವೇಶಃಸ್ಯಾದುದಾನೇನ ಭಾಷಣಾಮಾ” ಎಂದೇ ವಿವರಗಳನ್ನು ಚರ್ಚಿಸಿದೆ.

ಈ ನಾದವು ದೃಷ್ಟಿಯಾಗಿ, ಅಕ್ಷರದ ಆಕಾರ ಪಡೆದು ಪ್ರಕಟಗೊಳ್ಳುವದನ್ನು ಮತ್ತು ಅದು ನಾದಮಯವಾಗಿರುವ ಹಂತವನ್ನು ಹೇಳುತ್ತದೆ. ಹೀಗಾಗೆ ಇದಕ್ಕೆ ಅಂಬರೀಷ ಎಂದೂ ಕರೆಯಲಾಗುತ್ತದೆ. ಅಂಬರೀಷ ಎಂದರೆ “ಶಬ್ದಕ್ಕಿಯಾ ಚಾಲಕತ್ವ”ವನ್ನು ಹೊಂದಿದವನು ಎಂದರ್ಥ. ವೇದಾಂತದಲ್ಲಿಯೂ ಸಹಿತ ಈ ಉದಾನವನ್ನು ‘ಲಂಡ್ರೀಂತಿ ಕಾರಣ’ಪಂದು ಅಧ್ಯಯನ ಪರಂಪರೆ ಇದೆ. ಇದನ್ನು ಪುರಾವಿಸುವ ಸೂಕ್ತಪೂರ್ವಂದು ‘ತೇಜೋ ಈವಾವ ಉದಾನಸ್ತಸ್ಯಾದುಪಶಾಂತತೇಜಃಃ ಪುನಭರವಮಿಂದ್ರಿಯೈರ್ಮಾನಸಿ ಸಂಪದ್ಭಮಾನ್ಯಃ’ ಇದೆ.

ಈ ಉಪಶಾಂತ ತೇಜವನ್ನು ಚೆಂದ್ರಕಾಂತಿಯ ಪ್ರವಾಹಕ್ಕೆ ರೂಪಕವಾಗಿಸಿಕೊಳ್ಳಲಾಗಿದೆ.

ನಮ್ಮ ಚಿಂತನದಲ್ಲಿ, ನಮ್ಮ ಮನೋವ್ಯಾಪಾರದ ವಿಕಸನದ ಮೂಲಕ ಅತಿಮಾನಸದ ಹಂತದ ಆಚೆ ಆಚೆ ಸಾಗುತ್ತ ಆ ಅತಿಮಾನಸದ ಹಂತದ ವಿಕಸನದಲ್ಲಿ ಇರುವಾಗ, ಬಹುತೇಕವಾಗಿ ಇದು ಸಾಧ್ಯವೇ ಇಲ್ಲವೇನೋ ಎನ್ನುವಂತಹ ಅವಸ್ಥೆಯಲ್ಲಿ ತೊಂದರೆಯನ್ನು ಎದುರಿಸುತ್ತೇವೆ. ನಾವೀಗ ಈ ದಿನೆಯಲ್ಲಿಯೇ ಸಾಗಿ, ಅತಿಮಾನಸದ ಅಥವಾ ವಿಜ್ಞಾನ ಘನಸತ್ಯಯ ಅಸ್ತಿತ್ವವಿರುವ ಬಗೆಗೆ ನಿರ್ದಿಷ್ಟವಾದ ವಿಚಾರವೊಂದನ್ನು ರೂಪಣೆಗೊಳಿಸಬೇಕಿದೆ.

ಜೊತೆಜೊತೆಗೆ ಈ ವಿಚಳ್ಳನ ಫೆನಸತ್ಯೆಯ ವಿಕಸನದ ಪ್ರಕ್ರಿಯೆಯು ಅಜ್ಞಾನದ ಅಂಥಕಾರದಲ್ಲಿಯೇ ಸಿಲುಕಿ ಶ್ವೇತಗೋಳ್ಳುತ್ತಿರುವ ಬಗೆಗೂ ನಿರೂಪಣೆಗಳನ್ನು ರೂಪಿಸಿಕೊಳ್ಳಬೇಕಿದೆ.

ನಮ್ಮ ಬೋಧಾತೀತ ಮನಸ್ಸು (Sublimited Mind) ಈ ಪರಮಾಂತರ ಗಡಿಯನ್ನು(ರೇಖೆಯನ್ನು) ಮೀರುವ ಮೂಲಕವೇ ನಮ್ಮ ಚಿತ್ತ(ಜೀತನವು) ಗೋಳಿದ ವ್ಯಾಪ್ತಿಯನ್ನು ಮೀರಿ ಚಲಿಸಬೇಕಾಗುತ್ತದೆ. ಸ್ವಭಾವಜನ್ಮವಾದ ಕ್ರಿಯೆಗಳನ್ನು ವರ್ಧಿಸುತ್ತಾ, ಲೌಕಿಕದ ಯಾವುದೇ ಬಂಧನಕ್ಕೆ ಸಿಲುಕದೇ, ಮಾನಸಿಕ, ಉಹಾತ್ಮಕ ಭಾವಗಳಿಗೆ ಸಿಲುಕದೇ, ಮತ್ತು ಅವೇ ಜ್ಞಾನವೆನ್ನುವ ಬ್ರಹ್ಮಗೊಂಡ ಸಾಗಬೇಕಿದೆ. ಇದು ಅತ್ಯಂತ ಪ್ರಮಾಣಭಾವವಾಗಿ ಸ್ವಾಷಿಯಾಗಿರಬೇಕಾದ ಅಂಶವಾಗಿದೆ. ಈ ಅಧಿಮಾನಸ ಗುಣವೇ ದೃವೀ ಸ್ವಭಾವ(ಪ್ರಕೃತಿಯ) ಮತ್ತು ದೃವತ್ವದ ಅನುಭವವನ್ನು ಅನುಭವಿಸುವಲ್ಲಿ, ಪಡೆಯುವಲ್ಲಿ ಮತ್ತು ಪರಿಪೂರ್ಣವಾಗಿ ಸಮೃದ್ಧಿತವಾಗುವಲ್ಲಿ ಅತ್ಯವಶ್ಯವಾಗಿರುತ್ತದೆ.

ಜೊತೆಜೊತೆಗೆ ಇದು ತನ್ನಲ್ಲಿಯೇ ಅಂತರ್ಗತಗೊಳಿಸಿಕೊಂಡ ವಿಷಯವೆಂದರೆ, ಅದೂ ವಿಕಾಸಾತ್ಮಕವಾದ ತತ್ತ್ವಗಳ ಅತಿಯಿತಯ ಗುಣದಿಂದಾಗಿ, ಬದಲಾವಣೆಯ ಪ್ರಕ್ರಿಯೆಗೆ ಒಳಪಡಲು ತನ್ನನ್ನು ತಾನು ನಿಂಬಂಧನೆಗೊಳಿಸಿಕೊಂಡಿರುವ ಗುಣದಿಂದಾಗಿ, ಈ ಸಾಂಸಾರಿಕ ಪ್ರಕೃತಿಯನ್ನು(ಭೌತಿಕ ವ್ಯವಸ್ಥೆಯನ್ನು) ಪರಿಪ್ರಕ್ಷ ದೃವೀ ನೆಲೆಯಲ್ಲಿ ಅನುಷ್ಠಾನಗೊಳಿಸಿಕೊಳ್ಳುವ ಸಲುವಾಗಿ, ಎಲ್ಲಕ್ಕಿಂತ ಮಿಗಿಲಾಗಿ - ಇವೆಲ್ಲವೂ ನಮ್ಮ ಲೌಕಿಕದ ವ್ಯವಹಾರಗಳ ಮೂಲಕವೇ ನಮ್ಮ ವಿಕಾಸ ಎನ್ನುವ ಹಂತದಲ್ಲಿಯೇ ಪರಿಗಳಿಸಲ್ಪಡಬೇಕಾಗುತ್ತದೆ.

ಏಳು ಸ್ವರಗಳು ಬ್ರಹ್ಮಾಂಡದಲ್ಲಿರುವ ಗೂಡವಾದ ದಿವ್ಯಾಗ್ನಿಯ ಜ್ಞಾಲೆಗಳು. ಆದರೆ ಬ್ರಹ್ಮಾಂಡದ ಪರಿಪೂರ್ಣ ಪರಿಪ್ರಕ್ಷತೆಯನ್ನು ಶಿಳೆದುಕೊಳ್ಳುವ ಸಲುವಾಗಿ, ರೂಪಾಂತರಗೊಳ್ಳುವದಕ್ಕೆ ಈ ಶುತ್ತ-ಬೇತನವು ತನ್ನ ನಿರಾಕಾರದ ಮತ್ತು ನಿರಾಮಯತೆಯಲ್ಲಿಯೇ ತಲ್ಲಿಯ ಭಾವದಲ್ಲಿ ಧ್ಯಾನಮಗ್ನವಾಗಿರುತ್ತದೆ.

ನಮ್ಮ ಸೂರ್ಯ ಈ ನಮ್ಮ ಭೂಮಿಗೆ ಅಪರೂಪದಲ್ಲಿಯೇ ಅಪರೂಪವಾದ ವಕ್ಕೆಕ ಬ್ರಹ್ಮಾಂಡ-ರಾಯಭಾರಿಯಾಗಿದ್ದಾನೆ. ಅವನ ಆಗಮನವೇ ಭೂಮಿಗೆ ಬರಲಿರುವ ನವೀನ ಉಷಾ ಮಾಲೆಗಳ ಸಂಕೇತದಲ್ಲಿ ಅಭಿವೃದ್ಧಿತವಾಗುತ್ತದೆ. ಈ

ಸೂರ್ಯನ ಬ್ರಹ್ಮಾಂಡದ ಸಂದೇಶವನ್ನು ಹೊತ್ತು ಈ ಉಷೆಯು ನಿರ್ಮಿಸಿದ ಪಥಗಳಲ್ಲಿ ಬರುತ್ತಾನೆ. ಅವನ ಆಗಮನಕ್ಕಾಗಿ ಉಷೆಯು ಸ್ವಣ್ಣ ರೇಖಾಂಕಿತ ವರ್ಣಾಸಮುಚ್ಚಯದ ಪಥಗಳನ್ನು ನಿರ್ಮಿಸಿರುತ್ತಾಳೆ. ಇದನ್ನು ಕಂಡು ಅರಳಿದ ಮಾನವನ ಆತ್ಮವೂ ಸಹಿತ ಇದೇ ಪಥದಲ್ಲಿ ಸಾಗಲು ಮತ್ತು ಗುರಿಯನ್ನು ತಲುಪಲು ಮಾರ್ಗದರ್ಶಿಗೇ ಸೂತ್ರವಾಗಿ ಈ ಕ್ರಿಯೆ ನಡೆಯುತ್ತದೆ.

ಸೂರ್ಯನ ಆಗಮನ ಮತ್ತು ಅವನ ಏಳು ಕಿರಣಗಳು/ಸ್ವರಗಳ ಮೂಲಕವೇ ಮಾನವನ ಹೃದಯದಲ್ಲಿ ಗವಸಿನಲ್ಲಿ ಹುದುಗಿರುವ ವ್ಯಂಜಗಳ ಜೊತೆಗೆ ಸಂಯೋಗಗೊಂಡು, ಅಕ್ಷರದ ರೂಪದಲ್ಲಿ ಪ್ರಕಟಗೊಳ್ಳುತ್ತ, ಜಾಗೃತ ಪ್ರಜ್ಞೆಗೆ ಪ್ರಕಾಶಮಯ ಕಾಂತಿಯನ್ನು ಒದಗಿಸುತ್ತ, ಸಂಲಗ್ಗೊಂಡು ಅರ್ಥಪೂರ್ಣವಾಗುತ್ತವೆ.

ಅಭಿವೃದ್ಧಿಗೊಂಡ ಒಂದು “ಕಾವ್ಯವು” ಸರ್ವ ಆಯಾಮಗಳನ್ನು ಪಡೆದುಕೊಳ್ಳುವದು ಈ ರೀತಿಯ ಸಂಯೋಜಿತಗೊಂಡ ವಿಶ್ವ-ಸರ್ವದ ರೂಪಗಳಾಗಿರುತ್ತವೆ. ಅಲ್ಲಿರುವ ಒಂದು “ಶಬ್ದವು” ತನ್ನಪ್ರಕ್ಕೆ ತಾನೇ ಎಲ್ಲ ಆಯಾಮಗಳನ್ನೂ ನಿಸಗ್ರಹ ಸಹಜವಾಗಿಯೇ ಪಡೆದುಕೊಂಡಿದ್ದಲ್ಲಿ ಅದು “ಮಂತ್ರ”ವಾಗಿರುತ್ತದೆ. ಅರ್ಥವಾ ಅದನ್ನು ಸಚ್ಚಿದಾನಂದದ ಅತಿ ಸಹಜ ಪ್ರಕಟಿತ ಸ್ಥಿತಿಯಾಗಿರುತ್ತದೆ. ಹೀಗಾಗಿ ಅದು “ದೃಷ್ಟಾಂತ ಕಾವ್ಯ”ವಾಗುತ್ತದೆ.

ಮಾನವನ ವಿಕಾಸವು ಇನ್ನೂ ಪೂರ್ಣಗೊಂಡಿಲ್ಲ; ಅತಿಮಾನಸ ಹಂತಕ್ಕೆ ಅವಶ್ಯವಿರುವ “ದೇಹದ ಸಂರಚನೆ”ಯೂ ತನ್ನದೇ ಆದ ನಲೆಯ ವಿನ್ಯಾಸವನ್ನು ಹೊಂದಿರಬೇಕೇ? ಈಗಿರುವ ದೇಹದ ಸಂರಚನೆಯಲ್ಲಿ, ಆ ಅತಿಮಾನಸ ಹಂತದ ಅನುಭವ-ಅನುಭಾವ-ಅನುಭೂತಿಯ ಹಂತದಲ್ಲಿ ‘ಸಾಕ್ಷಾತ್ಕಾರ’ದ ಸಾಧ್ಯತೆ ಅಪರೂಪವೇ? ಅಪರಾಧದ ಹಂತದವರೆಗಿನ - ಪ್ರಸ್ತುತದ-ದೃಷ್ಟಿಕದ ಸ್ಥಿತಿಯಲ್ಲಿ, ಆ ಅತಿಮಾನಸದ ಸ್ವಂದನದ ಸಾಧ್ಯತೆಗಳು ಕಡಿಮೆ ಎಂದಾದಲ್ಲಿ, ಬರಲಿರುವ ದಿನಗಳಲ್ಲಿ, ಶಾರೀರಿಕವಾಗಿಯೂ ತೀವ್ರತರನಾದ ವಿಚಲನೆಗಳನ್ನು ಕಾಣಬೇಕಾಗುತ್ತದೆಯೇ?

- ಪುಟ್ಟಿ ಕುಲಕರ್ಮ

## ಭಾಗ 1

### 1. ಅಧ್ಯೇತ

ಪ್ರೋಮದೌನ್ಯತ್ವ ಸರ್ವಜ್ಞಪೀಠ ಪಥದೇಡಗೆ ನಾನು ಗಮಿಸಿ  
ಆದಿಶಂಕರನ ಸೂಕ್ತಮಂದಿರವು ಹಿರಗೊಂಡ ಎಡೆಗೆ ಚಲಿಸಿ  
ಕಾಲದಂಚಿನಲ್ಲಿ ಅನಂತಾನಂತ ನಾನೆದುರುಗೊಂಡೆ, ಏಕ  
ನಿಶ್ಚಾನ್ಯ ಶಿವಿರದಂಚಿನಲ್ಲಿ ಬುವಿಯ ಕಲ್ಪಿತವು ಮೂಕ-ಶುಷ್ಕ.

ನಿರಾಕಾರಮಯ-ಎಕಾಂತವಿಂತು ನನ್ನನಾವರಣಗೊಂಡು;

ಸರ್ವಸ್ವಮಿಗ ನಾಮರಾಹಿತ್ಯದದ್ವಾತವು ಏಕವಿಂದು,  
ಉದಿತಗೊಳ್ಳಿದ ನಿಶ್ಚಾನ್ಯ ಜಗವು ಏಕೈಕ ಸತ್ಯ-ಸ್ವರೂಪ  
ಆದ್ಯಂತರಹಿತ ಆ ಉದ್ದ್ವ-ಆಳ, ನಿತ್ಯಪ್ರಮಿಗ ದೀಪ.

ಶುದ್ಧಸನ್ಯಾತ್ಮಕೇಕೃತ ವಾಣಿ ನಿರ್ಮಾಯ ಘನದ ಮೌನ,  
ಅಜ್ಞಾತದುದಯ ಜೋತೆಗಿದೋ ಅಂತ್ಯ ನಿತ್ಯಭೂಗೊಂಡು ಸ್ವನನ.  
ದೃಷ್ಟಿಸಿದ ಜೋತೆಗೆ ಆಲಿಸಿದ ಸರ್ವ-ಫಟನೆಗಳ ನಷ್ಟಗೊಳಿಸಿ  
ಸಂವಹನದೂರ ವ್ಯಾರಾಜ್ಯ-ಶೃಂಗ ಸಮ್ಮೇಳವೋಂದ ನಡೆಸಿ;

ಏಕೈಕ, ಅಚಲ, ಜೋತೆಗಿದೋ ಶಾನ್ಯ ಪರಿವರ್ತಗೊಳಿದ ಶಾಂತ  
ಪ್ರಕೃತಿಯಾ ಗೂಡ ಘನಮೌನ ಶೀರ್ಷ-ಶಿವಿರಗಳ ಮೇಲೆ ಸಾಂತ.

CWSA (ಶ್ರೀ ಅರವಿಂದರ ಸಮಗ್ರ ಸಂಪುಟ) 2/621

## 2. ಶಿಶುರಾಗದೆಡೆಯ ದೇವಳವು

ಅಗಣತದ ಏರು-ಮೆಟ್ಟಿಲಲ್ಲಿ ಶಿಶುರಾಗದೆಡೆಯಾದ ಮೇಲೆ  
ನಾ ದೃಷ್ಟಿಗೊಂಡೆ ಬುವಿಯ ಶಿರದಲ್ಲಿ ಅದ್ಭುತದ ತೇಜ-ಲೀಲೆ  
ಶಾಶ್ವತದ ದೇವಿ ಅವಳದೇ ನೆಲೆಯ ಘನತೀಲೆಯ ತಾಣದೊಳಗೆ  
ತಲ್ಲಿನ ಧ್ಯಾನದಲ್ಲಿ ಪವನವಿಂತು ಏಕಾಂತರಂಗದೊಳಗೆ.

ಎನಿತೋಂದು ಪೂರ್ಣಪ್ರಜ್ಞಿಯಲ್ಲಿ ಮನುಜ ಕರಗಳಿವು, ಅವಳ ನೆಲೆಗೆ  
ಈ ಲೋಕ ಮತ್ತೆ ಕಾಲಕಾಧಿನ ವಲಯದಾ ಆಚೆ ಸೆಲೆಗೆ;  
ಸ್ವಾರ್ಥವಿದುವು ಜೀವನದಿ ಅಲ್ಲಿ ಘನಶಾಂತ, ಏಕ, ಶುದ್ಧ,  
ಸಿಮೆ ತಾನಿರದ ಗುಹ್ಯ ಜೊತೆ ಮುಕ್ತ ಸ್ವಂತಿಕೆಯು ಪ್ರಕಟ ಬಧ.

ನಮ್ಮ ಕರಣವಿದು ವ್ಯಾಪ್ತಭೂಮಾದಾ ಸಾರಸಂಗ್ರಹದ ಘಟಕ.  
ನಮ್ಮ ಮನುಜತೆಯ ಮುಜುಭಾವದೊಳಗೆ ಅದು ಕವಚದೊಳಗೆ ಅಡಕ,  
ನಮ್ಮೊಳಗೆ ಒಳಗೆ ಈ ಗುಹ್ಯಚೈತ್ಯ ಪ್ರಜ್ಞಲಿಸಿ ಮಿಂಚು ತಾವು  
ಆ ಅನಂತ್ಯದಾ ಸಂಕ್ಷಿಪ್ತ-ಸಾರ ಜೊತೆಗಿದುವು ಸೂತ್ರ ಪ್ರಾರ್ಥಿ.

ನಿತ್ಯತ್ವವಿಂಗ ಅಭಿವೃದ್ಧಿಗೊಂಡು ರೂಪಿಸಿದ ಗೂಡ-ಗ್ರಂಥ  
ಬಿಂಬವೋಂದರಲ್ಲಿ ತಾನುಸಿರುಗೊಂಡು ಜೊತೆ ಮುಖಿವ ತುಂಬಿ ಮೂತ್ತಿ.

**CWSA (ಶ್ರೀ ಅರವಿಂದರ ಸಮಗ್ರ ಸಂಪುಟ) 2/622**

### 3. ಯಾರು?

ನೀಲ-ಪೂರ್ವಮದಲಿ, ಪಚ್ಚೆ-ಸಮೃದ್ಧ-ಕುಸುರಿನುಸಿರಿನೊಳಗೆ  
ಅದು ಯಾವ ಕರವು ದೀಪ್ತಿ ತುಂಬಿತೋ ಈ ವರ್ಣ-ವರ್ಣದೊಳಗೆ?  
ಈಧರದ-ಗುಹ್ಯ-ಗಭರದಲಿ ಪವನಗಳು ಸುಪ್ತವಿದ್ದ ಫಾಳಿಗೆ  
ಅವು ಚಿಮ್ಮಲೆಂದು, ಜಾಗರಣಗೊಳಿಸೆ, ಯಾರಿವನ ಆಜ್ಞೆ ಹೀಗೆ?

ಹೃದಯದಲಿ ಲೀನ ಅವನೀಗ ಗುಹ್ಯ-ಪ್ರಕೃತಿಯಾ ಗುಹೆಯ ಒಳಗೆ,  
ಅರಿವಿನಲಿ ದೊರೆತ ಅವನೀಗ ರಚಿಸೆ ಚಿಂತನದ ರಚನೆಯೊಳಗೆ;  
ಸ್ವಸ್ವರೂಪದಲಿ ಜೊತೆ ಪುಷ್ಟವರಳಿ, ಅಲ್ಲವನು ನೇಯ್ಯಗೊಂಡು  
ದೇರ್ಜೆಪ್ಯಮಾನ ಜಾಲಂಧ್ರ-ತಾರೆಗಳಲೀಗ - ಬಂಧಗೊಂಡು.

ಪುರುಷ ಪೌರುಷದಿ, ಲಾವಣ್ಯರಲೀಲ-ಲಲನೆಯಾ ಅಂದದೊಳಗೆ  
ಬಾಲಕನ ಮುಗ್ದ ಹಸಿತದಲಿ, ಜೊತೆಗೆ ಬಾಲಿಕೆಯ ಲಜ್ಜೆಯೊಳಗೆ;  
ಸ್ವರ್ಗ-ಮಾರ್ಗದಲಿ ‘ಗುರುತರದ-ತಿರುಗು’ ರೂಪಿಸಿದ ಹಸ್ತ ಸಾಗಿ  
ಅದರ ಆ ಸರ್ವ ಧೂರ್ತತೆಯ ಕಳೆಯೆ ಭೂಷಣದ-ಸುರುಳಿಗಾಗಿ.

ಇವು ‘ಅವನ’ ಕಾರ್ಯಗಳು ಜೊತೆಗೆ ಕವಚಗಳು ‘ಅವನ’ ಧಾರೆ ಪರವ;  
ಆದರೆಲ್ಲವನು? ಯಾವ ನಾಮದಲಿ ನಾ ‘ಅವನ’ ತಿಳಿವೆ ಸರ್ವ?  
ಬುಹ್ವನವನೇನು? ವಿಷ್ಣುವೇ ತಾನು? ಪುರುಷನೋ ವಾ ಪ್ರಕೃತಿಯೋ?  
ದೇಹಗಳಿಹನೋ? ನಿದೇಹಿ ತಾನೋ? ದ್ವೈತಿಯೋ ಅದ್ವೈತಿಯೋ?

ಕಂಡು ವರ್ಣದತ್ತಭವ್ಯತೇಜದೀ ಶಿಶುವೆಮಗೆ ಪ್ರೇಮ-ಮಗ್ನಿ  
ನಮಗಧಿಷ್ಠಾತ್ರ ನಾರಿಯವಳಿಗ, ಅತ್ಯಗ್ರೇ ಜೊತೆಗೆ ನಗ್ನ.  
ಶೃಂಗಗಳ-ಶೀತ-ಆ ನಾದದೊಳಗೆ ನಾವೋ-‘ಅವನ’ ದರ್ಶನಗೊಂಡು  
ಗೋಳ-ಗೋಳಗಳ ಹೃದಯದಲಿ ‘ಅವನು’ ಕರ್ತವ್ಯನಿರುವ ಕಂಡು.

ತತ್ತ್ವ-ಪಥಗಳನ್ನು, ತತ್ತ್ವ-ತಂತ್ರಗಳನು, ಜಗಕೆಲ್ಲ ನಾವು ಸಾರಿ;  
ವೃತ್ತಿರಾಗ ಜೊತೆ ನೋಪ್ಯ-ಹೀಡೆಯಲು ಇವ ತೋಷ ಹೊಂದಿ ಬೀರಿ;

ನಮ್ಮ ದುಃಖದಲು ಹಷ್ಟಾಪುಲಕಿತನು, ರೋದಿಸಲು ಚಲನೆ ನಮಗೆ  
‘ಅವನದೇ’ ಹಷ್ಟ ಮತ್ತೆವನ ಅಂದದಾಮಿಷದಿ ಸೆಳಿತದೊಳಗೆ.

ತನ್ನದರ್ದಹಸಿತ ಆ ನಾದ ಮಾತ್ರ ಸಂಗೀತ ಸಾರವಾಗಿ;  
‘ಅವನ’ ಆ ತೋಷ-ರಾಗಸ್ಥಿತಿದುವು ಸೌಂದರ್ಯ ಸರ್ವವಾಗಿ;  
ನಮ್ಮ ಜೀವಳು ಅವನ ಹೃತ್ಯ-ಸ್ಪಂದ, ಪುಲಕವದು ನಮಗೆ ಈಗ  
ರಾಧೆ-ಕೃಷ್ಣನಾ ಸಂಯೋಗಕವರ ಮುತ್ತೆಮಗೆ ಪ್ರೇಮವೀಗ.

ಕಹಳೆಯಾ ಘೋಷಗಳಲೇಗ ಉಚ್ಚ-ಬಲ-ತೇಜ-ನಾದ ‘ಅವನು’,  
ಜೊತೆಗಿದೋ ಅವನು ರಥಗಳಲಿ ಚಲಿಸಿ, ಎಸೆದೆಸೆದು ಭಲ್ಲೆಗಳನು;  
ಎಡೆಬಿಡದೆ ‘ಅವನು’ ಕತ್ತರಿಸಿ ಮತ್ತೆ ಸರ್ವತ್ರ ಸಹನೆ ತುಂಬು;  
ಈ ಜಗಕೆ ‘ಅವನು’ ಹೋರಾಡಿ ಮತ್ತೆ ಅಂತಿಮದ ಅವಧಿಗಿಂಬು.

ಈ ಲೋಕ-ಲೋಕಗಳ ಲಯದ ಒಳಗೆ, ಯುಗಗಳೇರಿಳಿತ ಬಢ್ಣ,  
ಅನಿರ್ವಚನೀಯ, ಸಾಮಧ್ಯಪೂರ್ವ, ವೈಭವದ ಜೊತೆಗೆ ಶುದ್ಧ,  
ಚಿಂತಕನು ಬಂಧಗೊಳಿಸಿರುವ ಚರಮ ಶಿವಿರಾಗ್ರಾಂಚೆ ಶಕ್ತ  
ನಿತ್ಯ ಸಹನೆಯಾ ‘ಅವನು’ ಏರಗಳಲೇಗವನು ಅಭಿಷಿಕ್ತ.

ಭವಿಗೇಗ ಇವನು ದೇವನಿಹ ಜೊತೆಗೆ ಅವನದೇ ಪ್ರೇಮಿ-ನಿತ್ಯ.  
ನಮ್ಮ ಹೃದಯಗಳಿಗೇಗವನು ಆಪ್ತ, ದೃಷ್ಟಿಸಲು ಕಾಣ್ಣ ಸತ್ಯ;  
ನಮ್ಮ ಸೋಕ್ಕನಲ್ಲಿ ನಾವಂಧರಾಗಿ, ಭಾವದಾಡಂಬರಕ್ಕೆ,  
ನಮ್ಮ ಚಿಂತನದಿ ನಾವೆ ಬಂಧಿತರು, ಮುಕ್ತಗೊಳಿಸಲಿಕ್ಕೆ

ಕಾಲರಾಹಿತ್ಯ ಜೊತೆಗೆ ಅಮೃತತ್ವಾಗಿರುವ ತೇಜ ‘ಅವನು’  
ಜೊತೆಗಿದೋ ಮಧ್ಯಜರಾತ್ಮಿಯಲು ಅವನ ಭಾಯೆಯನು ಬೀಸಿ ಅವನು.  
ಅಂಧತ್ವದೋಳಗೆ ತಮವಿರುವ ಘಳಿಗೆ, ತನ್ನ-ತಮ ನುಂಗಿಕೊಂಡು  
ಅದರಂತರಂಗದಲಿ ತತ್ತ-ಸುಪ್ತ ವ್ಯಾಪ್ತ, ಏಕಾಕಿ, ಏರಗೊಂಡು

#### 4. ಬ್ರಹ್ಮಾನಂದ

ಪರಮದಾರ್ಥವದಿ ತಲ್ಲಿನಗೊಳಿಲು ಹಾತೋರೆಯುತ್ತಿರುವೆ ನಾನು  
ಪರಮದೇವನಾ ಶೋಷದಲ್ಲಿ ವೃತ್ತಗೊಳ್ಳುತ್ತಿಹ ಅಲೆಯು ನಾನು,  
ಆಕಾರವಿರದ ಸಲಿಲವದು ಭಾವದುದ್ದೀಪ್ತ ಉಲ್ಲಾಸ-ಕಾಂತಿ ತಾನು,  
ಆ ಸ್ವರ್ಗಧಾರೆಗಳಲೇಗ ಒಂದು ಆವರ್ತ-ಸುಳಿಯು ನಾನು.

ಅವನ ಆನಂದ ಪರಮ ಭಾಗ್ಯಗಳ ಬಲು ಪುಟ್ಟಿ ಪಾತ್ರ ನಾನು,  
ತತ್ತ್ವಾರ್ಥತೇಜ ಮಹತೀಯಾ-ಬಲದ ಸೆಳೆಮಿಂಚು ಸೋಣ ನಾನು,  
ಸೃಷ್ಟಿಯಾ ಉದ್ದ್ವರ್ದದೆದೆ ಮೇಲೆ ಹಷ್ಟದಾ ಮಿಂಚು ಜಾಡೆಯೋಂದು;

ಪರಮನಾ ಭಾವದುತ್ತಷ್ಟದತಲ ತಲವಾಗಿ ಇರುವೆ ನಾನು,  
ಆ ಪರಮಪುಭುವ ವೈಭವದ ಶೋಭೆಯಲ್ಲಿ ಉನ್ನತನೀಗ ನಾನು,  
ಆ ಅಜಾತದಾ ಲಾವಣ್ಯವದಿಂದ ಪರಾಜಿತಗೊಂಡಿರುವೆ ನಾನು;

ತತ್ತ್ವ-ದೀಪಿತೇಜದಾ ಚಂದ್ರಹಾಸವದು ಕೊರೆದು ನನ್ನ ಮನವು.  
ತತ್ತ್ವ-ಪ್ರಾರ್ಥ ಶುಭದ ಮಂಗಲದಿ ರೂಪಗೊಂಡಿರುವ ಎನ್ನ ಹೃದಯ,  
ನನ್ನ ಜೀವನವು ಪರಮನಾ ಕೃಪೆಯ ತಾರೆ-ಹುಡಿ-ಉಲ್ಲೇ ತಾನು.

## 5. ಪರಮಾತ್ಮೆ

ಸಂದಿಗ್ಧ ಭಯದ–ಸಂಕಟದ ಮಿರದ ಕರ್ಕೆಶದ–ಪಟ್ಟಿ–ಮುಂದೆ  
 ಸ್ಥಿತಿನಿಡ್ದೆ ನಾನು ಆ ಅಟ್ಟಿಹಾಸದಾ ನೃತ್ಯ–ಲಯದ–ಹಿಂದೆ,  
 ಹುಯ್ಯಿಲೆಬ್ಬಿಸುತ್ತ ತುಯ್ಯಾಡುತ್ತಿರುವ ಅಸ್ತಿರದ ಹಾದಿ–ಬೀದಿ  
 ಬರಲಿರುವ ದಿನವು ತರುವದಿದೆ ಶುಭವ, ಕೊಂಕಾಟ ತುಂಬಿ ಮನದಿ

ಇದ್ದಕ್ಕಿದ್ದಂತೆ ಈಗಿದೋ ಈಗ ಅನುಭೂತಿ ಸ್ವಂದಗೊಂಡು  
 ಪ್ರಕೃತಿಯಾ ನಿಯತಿ–ರೇಖೆಗಳ ಮೀರಿ ಮೀರುತಲಿ ಸಾಗುತ್ತಿಂದು,  
 ನನ್ನೊಳಗೆ ಒಳಗೆ ನನ್ನನಾವರಣಗೊಂಡಿರುವ ಹಂತದೋಳಗೆ  
 ‘ಅವನ್’ ಆ ಕರಣ ಸಂರಚನೆಯಂತರಂಗದಲ್ಲಿ ಇರಿಸಿ ಹೀಗೆ.

ನನ್ನ ಶಿರಕಿಂತ ಉದ್ದ್ವರ್ಧದಲ್ಲಿ ಒಂದು ಮಾಬಲದ ಶೀಷ್ಯ ಕಂಡು,  
 ಅಮೃತತ್ವ ಪೂರ್ಣ ಫೆನ್‌ಶಾಂತ ಜಿತ್ತು ಮುಖವೊಂದು ದರ್ಶಗೊಂಡು  
 ಸರ್ವಶಕ್ತಿನನಿಮೇಷ ದಿಟ್ಟಿ ಜೊತೆ ಆ ದೃಶ್ಯವೀಗ ಫೋಟೋ  
 ಅದರದೇ ವ್ಯಾಪ್ತ ವ್ಯೋಜಾಜ್ಯದೋಳಗೆ ಮಂಡಳದ ಭಂದವಿರಿಸಿ

ಆ ತೇಜತೋಷದಲ್ಲಿ ‘ಅವನ್’ ಕೇಶಗಳು ಜೊತೆಗೆ ಮಿಲನ–ಪವನ  
 ಈ ಲೋಕವೀಗ ‘ಅವನ್’ ಹೃದಯವಿದು ಮೃದುಮಂದ್ರದನಿಲ ಸಲಿಲ;

## 6. ಶಿಲಾ ದೇವಿ

ದೇವಗಳಿಗಳಾ ತಾಣಪೂರ್ವಂದರಲ್ಲಿ, ಪುಟ್ಟಿ ದೇವಳದಿ ನೆಲೆಸಿ,  
ನನ್ನ ದಿಟ್ಟಿಸಿತು ಆ ಪರಮದೈವ ಶಿಲ್ಪಗೊಂಡಂಗ ವಾಸಿ -  
ಅಮರಶ್ವರ್ಪೋಂದು ಸಮೃದ್ಧಿದಿ ಜೀವ-ಬ್ರಹ್ಮನ್ಯ ಜೊತೆಗೆ ದಿವ್ಯ  
ಅನಂತವದು ಸರ್ವ ಆಶ್ರಯವ ಪಡೆಯಿ ಆಕಾರ ಉದಿಸಿ ಭವ್ಯ.

ಈ ವಿರಾಟ-ವಿಶ್ವಮಾತೆ ಮಹತೆಯಲಿ ಜೊತೆಯವಳ ಶತ್ಕ-ಇಚ್ಛೆ  
ಬುವಿಯತಲ ಚರಮ-ಸುಷ್ಟಿಯಲಿ ತಾನಧಿಷ್ಠಾತ್ರಗೊಂಡ ಇಚ್ಛೆ.  
ನಿವಾರಣೆಯಾಗಿ, ಸರ್ವಶತ್ಕಿಮಾಯ ಫನಗುಹ್ಯ-ಫನವೇ ಆಗಿ  
ಪೂರ್ವಮಂದಲಿ ಮತ್ತೆ ಆಳದಲಿ ಜೊತೆಗೆ ಮರುಧರೆಯ ಮೌನವಾಗಿ.

ಈಗಿದೋ ಮನದ-ಕವಚದಲಿ ವಾಸಿ, ಜೊತೆಯವಳು ಮೌನವಾಗಿ,  
ನೀರವಳಿ ಆಗಿ ದುರ್ಬೀಳಧ್ವನಾಗಿ, ಸರ್ವ-ಸರ್ವಜ್ಞಯಾಗಿ,  
ಅಡಗಿಸುವಳದನು, ನಮ್ಮಾತ್ಮೀಯ ತಾ ದರ್ಶಗೊಳುವವರೆಗೆ  
ಅಚ್ಛರಿಯ-ನಿಷ್ಟ ಅವಶಾರ, ಅವಳ ಆ ಗುಹ್ಯವನ್ನು ಹೀಗೆ.

ಒಂದಾಗಿ ಇಂತು ಉಪಾಸಕನೊಳಗೆ ಜೊತೆ ಅಚಲ-ರೂಪವಾಗಿ, ದೇಹದುಂಬಿ  
ಜೊತೆ ಸೌಂದರ್ಯವೋಂದು, ತಾ ಶಿಲಾವಸನೆಯಾಗಿ.

**CWSA (ಶ್ರೀ ಅರವಿಂದರ ಸಮಗ್ರ ಸಂಪುಟ) 2/608**

**ಟಿಪ್ಪಣಿ:** ಶ್ರೀ ಅರವಿಂದರು 1904–06 ರ ಅವಧಿಯಲ್ಲಿ ಬಡೋದಾ(ಗುಜರಾತ್)  
ಸಂಸ್ಥಾನದಲ್ಲಿದ್ದಾಗ, ನಮ್ಮದಾ ನದಿ ತೀರದ ಕನಾಟಲಿ ಎನ್ನುವ ಉರಿನಲ್ಲಿ  
ಇರುವ ಮಹಾಕಾಳಿ ಮಂದಿರಕ್ಕೆ ಭೇಟಿ ನೀಡುತ್ತಾರೆ. ಆಗ ಅವರಿಗೆ ಆದ  
ಅನುಭಾತಿಯ ಹಿನ್ನೆಲೆಯ ಕವನವಿದು.

## 7. ಲೀಲೆ

ನಮ್ಮುಂತರಂಗದಲ್ಲಿಗೆ ಏಕ, ಸಾವಿರದ –ದಳದ-ಬೆಳ್ತು,  
ನಿಮಾಯ-ಶಾಂತ-ಫನ-ಪ್ರಾಜ್ಞ ಮತ್ತೆ ಶಾಶ್ವತದ ಖುತದ ಸ್ವತ್ತು,  
ದೃಷ್ಟಾರನೋವ ದೃಷ್ಟಿಸುವ ಸತತ ಸವಿಶ್ವಾನ ಸರ್ವ-ಸತ್ತೆ  
ಬ್ರಹ್ಮಾಂಡ-ಗುಹ್ಯವನು ಕಂಡು ಕವಿಬ್ರಹ್ಮನಿವನು ಉಲಿದ ಮತ್ತೆ.

ಗುಣ-ದೋಷಕಾಗಿ ದರ್ಶಕನು ಓರ್ವ ಕೊ-ಕೊವ ಹಿಂಬಿ ಸರ್ವ  
ಸಾವಿರದ-ಖಂಡದಲ್ಲಿ ಬಂಧ ಅವನ ದೀಪಿತಮಯ ಗುಚ್ಛ-ಪರ್ವ;  
ಲೋಕ-ಲೋಕಗಳ ಅನ್ವೇಷಕಾರ ಗುರಿಯ-ಗರಿ ಧರಿಸಿಕೊಂಡು  
ಜನನ-ಮರಣ ಜೊತೆ ಚದುರಂಗದಾಟ, ಸಂತೋಷ-ದು:ವಿದಿಂದು.

ಮಹತೀಗಧಿಪತಿಯು ಮತ್ತೆ ಪ್ರೇಮಕ್ಕೆ ಸಂಪೂರ್ಣ ದಾಸನಾಗಿ  
ತಾರೆಗಳಿಗೆಲ್ಲ ಆತಿಧ್ಯ ಪ್ರಕೃತಿಯುತ್ತರಣದತ್ತಿಧಿಯಾಗಿ,  
ಪರಮಾತ್ಮ-ಪರಮದೂಢ್ಣದಲ್ಲಿ ಮತ್ತೆ ದೃಷ್ಟಾರ ಹೀತವೇರಿ  
ದಿವ್ಯ-ಲೀಲೆಯಲ್ಲಿ ನಿಯತಿಯಾ ಚಲನೆ, ಈ ವಿಶ್ವ-ಕ್ರೀಡೆ ಸಾರಿ.

ತನ್ನಾಟಕಾಗಿ ರಚಿಸಿರುವ ತಾರೆ – ಅರ್ಣವದ ಲೀಲೆಗಳಲ್ಲಿ  
ನಮ್ಮಾತ್ಮದಲ್ಲಿ ಪ್ರತಿಬಿಂಬವದು ಅಪರಿಮೇಯ ಲೋಲಗಳಲ್ಲಿ.

## 8. ಅತಿಥಿ

ನಾನರಿತೆ ನನ್ನ ಸಾಮಿರದ-ಶುದ್ಧ-ಸನ್ಯಾತ್ಮದಂತರಂಗ;

ಮನದ ಹೊದಿಕೆಯಲ್ಲಿ ಅಮಿತದಲ್ಲಿ ಜೊತೆಗೆ ನಿಮಿಂತದ ಕವಚ-ರಂಗ  
ಇದು ಜಗವನೀಗ ಸಂಯೋಗಗೊಳುತ್ತ ಅಮೃತದಾ ದೃಷ್ಟಿಯೊಳಗೆ  
ಈ ಮನುಜ-ದೃಶ್ಯ ದಿವ್ಯ ತಾನೊಂದು ದೇವ-ದರ್ಶಕನ ಹಾಗೆ.

ದುಃಖ-ಯಾತನೆಯು ತಾನಿರದ ಮಾಂಸ-ಪೇಶಿಗಳ ಜೊತೆಗೆ ಹೃದಯ

ಈ ಶುದ್ಧ ಪರಮ ಆ ಶಬ್ದಮುಗ್ಧ-ಗಭ್ರದಲಿ ಚಲನೆ ಉದಯ.  
ಭಯದ ಜೊತೆ ದಿಗಿಲು, ವಿಧಿಯ ಅಪ್ಪಳಿಕೆ, ಅವುಗಳಾ ಬಂಧ ಕಳಚಿ  
ಸಾಂಯು-ರಜ್ಞಗಳ ದೇಹ ಕರಗಿತ್ತು -ಆ ನಿತ್ಯ ಆತ್ಮ ಮುಕ್ತ.

ಜಾಗರಿಸಿತೀಗ, ದೇವನಾ ಜೊತೆಗೆ ಎನ್ನದೆಯ ಸಾಕ್ಷಿಯಾಗಿ,

ನನ್ಯಾತ್ಮ ತತ್ತ್ವದವಿನಾಶಿಯಾದ ಆ ಜೀವ-ದ್ರವ್ಯವಾಗಿ  
ಜ್ವಾಲೆಯೊಲು ತಾನು, ಆ ಸವರ್ಚಕ್ತ ಅತಿಥಿ ಇದೂ ಗುಹ್ಯ-ನಾದ.

ನಿಕಟಮಯ ಮೃತ್ಯು, ಗಮ್ಯವದು ಮತ್ತೆ ಪಡೆಯೆ ಅವಳ ಪದನಾದ

ಪೃಕೃತಿಯಾ ನೆಲೆಯ ಹುಡಿಗುಟ್ಟಿ ಸ್ಮೋಟಗಳನೀಗ ಕೇಳುತ್ತಿಹನು  
ದೇದೀಪ್ಯಮಾನ, ಪ್ರತಿಭಯವೆ ಆಗಿ, ತಾ ಹೀಗೊಂಡಿಹನು.

## 9. ನಿರ್ವಾಣ

ಸರ್ವಾರ್ಥಿ ಲುಪ್ತ, ಆದರಿದು ಸುಪ್ತ ಘನಮೌನ ಘನಿಸಿ ಏಕ.

ಚಿಂತನದ ಬಂಧದಿಂದೀಗ ಮುಕ್ತ ಮನ, ಹೃದಯ ದುಃಖದಿಂದ,

ಎಶ್ವರಸದಾಚೆ ಆಚೆಯಲಿ ಅಸ್ತಿತ್ವರಹಿತ ವ್ಯಾಧಿಯಿಂದ;

ನಾನಿಲ್ಲವಲ್ಲಿ, ಪ್ರಕೃತಿಯೂ ಇಲ್ಲ, ಜ್ಞಾತವಜ್ಞಾತವಿರದ ಲೋಕ.

ಆ ಪುರವು, ಬರಿದೆ ಭಾಯಿಪಟವದುವು ನಾದಾನುನಾದವಿರದೆ

ತೇಲುತ್ತಿಹ, ಸ್ನೇಜವಿರದಿರುವ ಕಂಪ, ಪರಿಹಾರವಿರದ ರೂಪ

ವಹನವಿದೆ, ಚಲಿತ ಚಲಚಿತ್ರ - ಶೊನ್ಯಾದಾಕಾರಗಳಲಿ ಲೇಪ  
ದಂಡ ತಾನಿರದ ಕೊಲ್ಲಿಗಳಲೇಗ ಸ್ಥಾಪಿತದ ಬಂಡ - ಪರದೆ.

ನಿಸ್ಮಿಮ ಮಾತ್ರ ಶಾಶ್ವತದ ಹಿತದಿ ಇಲ್ಲಿಮುದು ನಿತ್ಯವಾಗಿ.

ಸುವ್ಯಾಪ್ತವಿರುವ, ಲಕ್ಷ್ಯಾಗಳಿರದ, ಆ ಜಿರದ ಶಾಂತಿಯಿದುವು,

ಪ್ರತಿಸ್ಥಾಪಿಸುತ್ತ ಸರ್ವಸ್ವವನ್ನು - ಅದು ನಾನೆ ಇದ್ದ ತಾವು.

ನಾಮರಾಹಿತ್ಯ ಅದರಂತರಂಗ, ನಿಶ್ಚಯ ವಿಷಯವಾಗಿ.

ಇಲ್ಲಿದಿರೆ ಅದುವು ಅಜ್ಞ್ಯಯದೊಳಗೆ ತಾ ಲೀನ ರಂಗುಗೊಂಡು

ಅನಂತ್ಯದ ಚೋಧಗಮ್ಯದಾಳವದಿ ರೋಮಾಂಚ ಮುದಿತಗೊಂಡು.

## 10. ಸಾಕ್ಷಿ ಚೈತನ್ಯ

ಇನಿತು ಸಂಚಲನವಿರದ ಶಾಂತಮಯ ಚರ್ಚಾಧಿವಾಸಿ ನಾನು  
 ಮತ್ತಿದೋ ನಿನ್ನ ವಿಶ್ವಶಕ್ತಿಯ ವ್ಯಾಪ್ತ ಲೀಲೆಗಳ ದೃಷ್ಟಿನ್ನು.  
 ಸಾಮಧ್ಯವ್ಯಾಪ್ತಾಂವದರ ರೆಕ್ಕೆಗಳು ಅನಂತದಲ್ಲಿ ಚಲಿಸಲೆನಲ್ಲ  
 ಕಾಲವನು ಏರಿ ಪ್ಲವನದಲ್ಲಿ ಈಗ ಸಾವಿರದ -ಅಶ್ವ ಮೇಲು.

ಈ ಮೌನ ಘನದಿ ಅಧ್ಯಾತ್ಮದ ತೇಜ ಚೈತನ್ಯ ಸುರುಳಿಗಳಲ್ಲಿ  
 ಆ ತಾರೆ ಮತ್ತು ನೀಹಾರಮಾಲೆ ದೀರ್ಘದಾ ಯಾನಗಳಲ್ಲಿ,  
 ನನ್ನ ಸತ್ಯೇಯದು ಕಂಡಲಿಗಳಾಗಿ ಆ ಭೂಮಾ-ಸರ್ವದಂತ  
 ವಜ್ರಮಣಿ ಖಚಿತ ಕವಚದಾ ಜೊತೆಗೆ ವಿಷದಂತ ಕೋರೆಯೋಳಗೆ

ಅವಚಿತಿಯ ಮಂದ ಆ ಆಳದಿಂದ ಅದು ಈಗ ಉದಿತಗೊಳುತ್ತ  
 ಸುತ್ತಿ ಸುಳಿಯುತಲಿ ಆರೋಹ ಸ್ವಂದ ಮಾನವನ ಮನಸು-ಹೃದಯ  
 ಈಗಿದೋ ಸ್ವರ್ತಗೊಳುತಲಿದೆ, ಬಿನ್ನಯದ ಚಿತ್ತಮಾಡಿ ಸಮಯ.  
 ಶಾಶ್ವತದ ಸ್ತರವು ಆ ತೋಷ ಮತ್ತೆ ವೈಭವದ ವಲಯದೋಳಗೆ

ಈ ಸರ್ವವಲ್ಲ ನಾ ಧರಿಸಿ ಒಳಗೆ, ಸ್ವರ್ತಗೊಳ್ಳದೇನೆ ಈಗ  
 ನಿನ್ನ ದುಭೀಕ್ಯ ಜ್ಞಾನವ್ಯಾಂದಾ ಇಚ್ಛೆಯನು ಸಹಮತದಿ ಸ್ವರ್ತಗೊಂಡಿಗ

**CWSA (ಶ್ರೀ ಅರವಿಂದರ ಸಮಗ್ರ ಸಂಪುಟ) 2/602**

## 11. ಆಂತರ್ಯಾದ ಪರಮಪ್ರಭು

ಈಗಿದೋ ಅಧಿಕ ಮತ್ತೊಳಿಕದೊಳಗೆ ಆಂತರ್ಯಾದಾವಿಭಾವ ಪ್ರಕೃತಿಯಾ ಮಣಿ ಮೇಲೀಗ ಅವನ ಹಕ್ಕುಗಳ ಪ್ರಷ್ಟಬೇವ. ಬುದ್ಧಿ-ಬಂಧನದ ಸೆರೆಯಿಂದ ಮುಕ್ತ ಈ ನನ್ನ ಜಿತ್ತೆವೀಗ; ಅದು ಧಾರೆಗೊಳುತ್ತ, ಉದ್ದ್ಯಾಸನಾತ್ಮ ಕಾಂತಿಯಾಣವವು ಈಗ.

ಶಾಂತಫಳ ಪೂರ್ಣ ವೈಭವದ ವ್ಯಾಪ್ತ ನನ್ನ ಜೀವ-ಸತ್ಯಕ್ಕೆ ಕಾದು ನನ್ನ ಹೃದಯದಲ್ಲಿ ಪರಿಪೂರ್ಣ, ಅವನ ಆಣತಿಯ ಹಾಗೆ ಚಲಿಸೆ, ಬೃಹದ್-ರೇಕ್ಕುಗಳ ಬೀಸಿ ಸಮರ್ಪೋಲ ವಿಹರಿಸುವ ಖೇಚಬ್ಜಕ್ಕೆ ತೇಜತ್ವ ದುಂಬಿ ತಾನಿರುವ ದೇವ ಗಣ ಅದನೇರಿ ಸಾಗುತ್ತಿರಲು.

ಆನಂದ ಘನದ ಸ್ವರ್ಣ-ದ್ವಾರಗಳಲೀಗನ್ನ ಭಾವ ಬದಲು ಭಾವದೊತ್ತುರ್ವ ರೋಮಾಂಚ ಸ್ವರ್ಶ ಜೊತೆ ನಾದ, ದೃಶ್ಯಗಳಲು ಈ ಹುರುಡು-ಜಡದ ಆಧಾರಕೋಶದಾ ಮಂದ-ಸ್ಥಾರತವನ್ನ ಬೆಳಕಿಗೊ ಅವನ ಕರೆದಾಗ, ನನ್ನ ತಮವುತ್ತರವನಿತ್ತು.

ನನ್ನದೆಯಲೊಂದು ದಿನ ವಿಚಿತ, ಪ್ರಕೃತಿ ಅವನಂತೆ ಸ್ಥಿರವು ತಾನು ಪ್ರಾಪ್ತಜಯದೊಡನೆ, ಶಾಂತ, ಅಮೃತತ್ವ ಅನಂತಾನಂತವಿನ್ನು.

## 12. ಜೀವನ್ನು ಕೈ

ಚಾಕ್ಕಾಗೊಂಡಿರುವ ಆಚೆಯಾಚೆಯಲ್ಲಿ ನಿಮಾರ್ಚಯ-ಶಾಂತಿ ತಾನು  
ಮೃಣಣಯದ ಮೂಕ ಸತ್ಯಗಿದೊ, ಚಲನೆ ಇರದಾತ್ಮವೀಗ ತಾನು  
ಅದು ತಾನೆ ಇಂತು ಶಾಶ್ವತಕೆ ಸತತ ಆಧಾರಭೂತವಾಗಿ  
ನಿತ್ಯತ್ವದೊಳಗೆ ನಿಸ್ರೇಮವೆಲ್ಲ ತಾ ಸ್ವರ್ವಗೊಳ್ಳಲಾಗಿ.

ಇಲ್ಲಿಹುದು ಭೂಮಾ-ಭವ್ಯತೆಯು, ಅದುವು ಕಡೆಗಳಿಸಿ ಭವದ-ದೃಷ್ಟಿ,  
ಸರ್ವ ದ್ರಷ್ಟಾರದನಿಮೇಷದಿಂದ ಗುಹ್ಯಾಗ್ನಿ ಧಾರೆ-ಸೃಷ್ಟಿ;  
ಆಚಲ ಪ್ರಕೃತಿಯಾ ಅರ್ಣವವನೀಗ ದಿವೋಮಂಯಗೊಳಿಸಲೆಂದು  
ದೇವ ನಿಶ್ಚಲತೆ ಜಾಗರಿತಗೊಳಲು ಅದ ಬೆಳಗುಗೊಳಿಸಿಕೊಂಡು.

ಶಕ್ತಿಯವರಣಾವಿರಲದನು ವಿಧಿಯು ಸೋಲಿಸದು ದುಃಖವಿತ್ತು,  
ಉತ್ಸಂಗ-ತುಂಗ ನಿಮಾರ್ಚಯಮೌನಕಿಂತಧಿಕ ಶಾಂತ-ಚಿತ್ತ,  
ಆವರಿತ ಸಲಿಲಗಳಿಗಂತ ವ್ಯಾಪ್ತ, ಶಾಂತತೆಯ ದೀಪ್ತಿ ಮಹತಿ  
ಲೋಕಗಳ ಜೊತೆಗೆ ಯುಗಗಳಲ್ಲಿ ಏಕ, ದಾಖಿವಿರದೆ ಧರಿಸಿ ನಿಯತಿ.

ಅನಂದ ನಿತ್ಯದಾವರಣದೊಳಗೆ ಮಂಗಲದ ಭಾವ ಏಕ,  
ಓನ್ನತ್ವ ಹೀರದಲ್ಲಿ ಸ್ಥಿತದ ಅಮರತ್ವದಾನಂದ ಪರಮ ಲೋಕ.  
ಸರ್ವ-ಸೌಂದರ್ಯ ಜೊತೆ ಸರ್ವಪ್ರೇಮ ಆ ಬೋಧದೊಳಗೆ ಆಪ್ತ  
ಎಕಾತ್ಮಗೊಳಿಸಿ ಪ್ರೇಮವನು ಇಂತು ಸುಸ್ಥಿರದ ಬಂಧ, ಪ್ರಾಪ್ತ.

ಕಾಲದೀ ಮಂದ-ಚಲನದಿಂದಾರು ಉಣಿಚಿ, ರೋಮಾಂಚದೊಳಗೊ  
ಚಿಂತನವ ಮೀರಿ ಶಾಶ್ವತದ ಹೃದಯ ತನ್ನಗ್ನ, - ಶಭ್ದಮುಗ್ನ.  
ಆ ರೂಪವನ್ನ ಕಳಚಿ, ಮತ್ತಿದೋ ಯುಜುಗೊಂಡು ಸತ್ಯಯೋಜನೆ  
ಆ ಪರಮ ಉದ್ದ್ರಾದಲ್ಲಿ ಸ್ಥಿತವು ತಾನು ಸರ್ವಜ್ಞ-ಶಾಂತಿಯೋಜನೆ.

ಮಹಾರಾಜೆಹದಾ ಜೊತೆಗೆ ಸಮೃತಿಸಿಕೊಂಡಿದ್ದರೂನು ಭವವ  
ಇವ ಮಾತ್ರ ಅಮರನಿಹ, ಸೀಮೆ-ಬಂಧಗಳ ಅರಿಯಿದಿರುವ.

ಬಲು ದೂರ ದೂರವಿರುವ ಕಲ್ಪಗಳು ಇವಗಿಗೆ ಲೀಲೆ-ತಾಣ

ಜೀವನವು ಮತ್ತೆ ಅದರ ಕರ್ಮಗಳು ಅವನದೇ ಭವ್ಯ-ಭಾಯೆ.

### ನಿಮಂತ್ರಣ

ಅಭ್ಯರದ ಕುಳಿರಿನಲ್ಲಿ ವಾಯುಮಂಡಳವು ಅಪ್ಪಳಿಸಿ ಎನ್ನ ಸುತ್ತ  
ಆ ಶೈಂಗ ತಾಣ ಮತ್ತೆ ಬಂಜರಿನ ಮರುಧರೆಗೆ ನಾನು ನಡೆತತ್ತ,  
ಬರುವರಾರಿಹರು ಎನ್ನ ಜೊತೆಗಿಗೆ? ಆರೋಹಗಳ್ಳಿವಾಗ?  
ಪಾದಯಾತ್ರೆಯಲ್ಲಿ ಹೊರೆಗಳನು ದಾಟಿ ಮತ್ತೆ ಹಿಮ-ಯಾತ್ರಿಯಾಗಿ?

ನಗರಗಳ ಕ್ಷೇಣ ಆವರ್ತ-ವೃತ್ತಗಳಲ್ಲಿಗ ಅಲ್ಲಿ ಮತ್ತೆ  
ನಿಮ್ಮ ರಾಗಗಳ ಜೊತೆಗೆ ಗೋಡೆಗಳ ಇಡುಕೆನಗೆ ಅಧಿವಾಸ;  
ನನಗಿದೋ ಉದ್ದ್ವಾದಲಿ ದೇವನಿಹನು,ಆ ವ್ಯೋಮ-ನೀಲದೋಳಗೆ  
ಈ ಗಾಳಿ ಮತ್ತೆ ಚಂಡಮಾರುತವು, ನನಗೆ ಪ್ರತಿಕೊಲಿದೋಳಗೆ.

ನಾ ಕ್ರೀಡೆಗೊಳುವೆ ನನ್ನ ಕ್ಕೇತದಲ್ಲಿ ಏಕಾಂತ ಘನದ ಜೊತೆಗೆ,  
ನನ್ನ ದುರ್ಗತಿಯೆ ಲಭ್ಯಗೊಳಿಸುತ್ತಿದೆ ನನಗಿದೋ ಮಿಶ್ರನೋಸುಗೆ.  
ದೀಪರ್ವತಪ್ರದಲಿ ಬದುಕುವನು ಯಾರು? ಮುಕ್ತಾದ್ಯಂಖಿರು ಯಾರು?  
ಇಲ್ಲಿದೋ ಪವನ-ವಹನದಲಿ ಸುಳಿದು, ಆರೋಹಕೊಢ್ಣ ತಾಣ.

ಚಂಡಮಾರುತಕೆ ಜೊತೆಗೆ ಶಿಖಿರಕ್ಕೆ ನಾನಿಗೆ ಒಡೆಯನಾಗಿ  
ಮುಕ್ತಾದಾತ್ಮ ಜೊತೆ ಗರಿಮೆಯೋಳಗೆ ನಾನಿದೋ ವಾಸವಾಗಿ.  
ಸಮಗ್ರತೆಯಲವ, ಭಿತರಳಿಗೆಯಲ್ಲಿ ತಾ ಸ್ವಜನ ಬಂಧುವಾಗಿ  
ಸಮಪಾಲುದಾರ ನನ್ನ ಭವಭಾವ ರಾಜ್ಯಕೀಯನು ಸಹಯೋನಿ.

### 13. ಮೋಕ್ಷ

ಶೀವು-ಘೋಣನದ ಮನದ ನೃತ್ಯದಿಂದಸೆದೆ ನನ್ನ ನಾನು

ಈಗಿದೋ ಸ್ಥಿತನು ನಾನಿಗ ಆ ಮುಕ್ತ-ಶಾಂತ-ಶಕ್ತಿಯೊಳಗೆ;  
ಕಾಲರಹಿತದಲ್ಲಿ ಜೊತೆ ಸಾವಿರದ ತಮ್ಮತರದ ಜೀವಿಯಾಗಿ  
ನನ್ನದೇ ಕೇಂದ್ರ ನಾನಿಗ ಇಂತು ಶಾಶ್ವತದ ರೂಪವಾಗಿ.

ನಾ ನುಸುಳಿಕೊಂಡೆ ಮತ್ತಿದೋ ಜೊತೆಗೆ ಕ್ಷೇಣದಸ್ತಿತೆಯು ಗತಿಸಿ;

ಅಮರನಿಹೆ ನಾನು, ಏಕಾಂತವಾಗಿ, ಅನಿವಾಚನೀಯ ನಾನು;  
ನಾ ರಚಿಸಿಕೊಂಡ ಈ ವಿಶ್ವದಿಂದ ನಾನಿದೋ ಬಂದು ಹೊರಗೆ  
ಬೆಳೆಬೆಳೆದನಿಗ ನಾಮರಾಹಿತ್ಯ ಜೊತೆಗಪರಿಮೇಯನಾಗಿ.

ಶಾಶ್ವತದ ಬೆಳಕು ಜೊತೆ-ವ್ಯಾಪ್ತಿಯೊಳಗೆ ನನ್ನ ಮನ ಶಾಂತ-ಘನದಿ

ಆಹ್ಲಾದ ಮತ್ತೆ ಭಾವಗಳು ಶಾಂತ, ಏಕತ್ವ ಎನ್ನ ಹೃದಯ,  
ಸ್ವರ್ವದಲ್ಲಿ ಮತ್ತೆ ಧ್ವನಿಪೂಣ, ದೃಶ್ಯ, ನಿಬಂಧ ಭಾವರಂಗ,  
ಪರಿಶುಭ್ರ-ತೇಜ ಅನಂತತೆಗಳಲ್ಲಿ ಈ ದೇಹವಿಗ ಬಿಂದು.

ಶುದ್ಧಸನಾತ್ಮದೇಕ್ಯೇಕ ಘನದ ಸಾನಂದ ರೂಪ ನಾನು

ನಾ ಏಕವಲ್ಲ, ಇರುವದೆಲ್ಲವೂ ಸರ್ವಸ್ವ ನಾನೆ ನಾನು.

## 14. ಕೃಷ್ಣ

ವಿಷ್ಣುವದ ಜೊತೆಗೆ ಮುಧುಮಧುರವಾದ ಈ ವಿಶ್ವದೇಹಗೆ ಇಂತು  
ಅಂತಿಮದಿ ಅರಿತೆ, ಆತ್ಮವದು ಜನಿಸಿ ಬಂದುದೇಕೆಂತು,  
ಬುವಿ ಹೃದಯಕಿರುವ ಆ ಅಭೀಪ್ರೇಯದು ನನ್ನದೇಯ ಮಿಡಿತವಾಗಿ  
ಆ ಸ್ವರ್ಗದಾಚ ಆ ಪರಮಧಾಮದಾ ಕೃಷ್ಣಪಾದಕಾಗಿ

ಅಮೃತಶ್ವದಷ್ಟಕಿಗಳ ದಿವ್ಯಕಾಂತಿ ನಾನೀಗ ಕಂಡುಕೊಂಡು,  
ಆ ಪ್ರೇಮಮೂರ್ತಿಯಾ ಮುರಳಿಗಾನದಾ ಕರೆಯ ಕೇಳಿಕೊಂಡು,  
ಸಾವಿರದ ತಾವ ಪರಮಾನುಭಾವದಾಷ್ಟಯ ತಿಳಿದು ಮತ್ತೆ  
ಹೃದಯದಲಿ ಅವಿತ ದುಃಖಿತವೆಲ್ಲ ಸಂಪೂರ್ಣ ಮೂಕ-ಸತ್ತೆ.

ಗಾನದಾ ಅಲೆಯು ಸೆಳೆಯುತ್ತಿರೆ ಸನಿಹ, ಅತಿಸನಿಹ ಆತ್ಮವಿಂದು  
ಅಚ್ಚರಿಯ ತಾಣ ಮಂಗಳದ ಧಾಮ ಕಂಪನದಿ ಜೀವವಿಂದು;  
ಮೋಹವಶವ್ಯಾಪ್ತ ಸ್ವಿರಗೋಂಡ ಸರ್ವ ಪ್ರಕೃತಿಯದು ಮಗ್ನವಾಗೆ  
ಅವಳೊಡೆಯನೀಗ ಸ್ವರ್ತಿಸುವ ತುಡಿತ, ಅಪ್ಪತಲಿ, ಲೀನವಾಗೆ

ಆ ಒಂದು ಚೆಣಕೆ ಗತಯುಗಗಳೆಲ್ಲ ಚೈತನ್ಯ-ಜೀವ ಪಡೆದು;  
ಆ ಜಗದ ಸ್ವಂದ ಸಂತೃಪ್ತಿ ತಂದು ನನ್ನಲ್ಲಿ ಕೊನೆಗೆ ಉಳಿದು.

## 15. ದಿವ್ಯ ಕರ್ಮ

ಮೃಣಣಯದ ವೃತ್ತದಾವರ್ತೆ ಸ್ವಂದವನ್ನಾತ್ಮವೆದುರುಗೊಂಡು;

ಅಲ್ಲೆಲ್ಲ ನಿನ್ನ ಪದದುಲಿತ ಶ್ರುತಿಯು, ಅದೃಶ್ಯದಾ ತವಪಾದಗಳನು,  
ನನ್ನದುರೆ ರಚಿಸಿ ಗಮ್ಯದೇಡೆ ಪಥದ ಸರಣಿಗಳ ಸುಗಮಗೊಳಿಸಿ

ಜೀವನದ ಸರ್ವ ಈ ಪ್ರಚಂಡ-ಸೂತ್ರ ಸಿದ್ಧಾಂತ ಪೂರ್ಣಗೊಳಿಸಿ.

ಶಾಂತಮಯ ಘನದ ಸತ್ಯೆಯಿರೆ, ಸಂಕುಲವು ದೂರ ಗಲಿಬಿಲಿಗೆ

ನಿನ್ನ ಶ್ರೀಯೆಗಳಿವು ಅವು ನಿನ್ನ ಸರ್ವಸ್ವ; ಕಾಯಕವ ಗ್ರಹೆ ಚಲಿಸಿ;  
ಸಾವಿರದ ನಿನ್ನ ತೋಳಿನಲಿ ನಿನ್ನ ಭವಿತವ್ಯ ತೊಟ್ಟಿಲೊಳಗೆ,

ಎಜಯವದು ನಿನ್ನ ಯಾತ್ರೆಪಥವಾಗಿ ಭಾಗ್ಯದರ್ವಣಾದಿ ಬಿಂಬ.

ಮಾನವನ ಭಾಗ್ಯವಿದು ಇರಲು ಘೋರ ಸಂಗ್ರಹ ತಾಣದೊಳಗೆ

ಎನ್ನದೆಯ ತುಂಬಿ ನಿನ್ನ ಮುದಹಸಿತ, ಸಾಮಧ್ಯ ಉಕ್ಕಿ ನನಗೆ;  
ನಿನ್ನ ಶಕ್ತಿಯದು ನನ್ನೊಳಗೆ ಶ್ರಮಿಸಿ ಬ್ರಹ್ಮಾಂಡ-ರಚನೆಯಂತೆ

ಕಾಲ-ಸರ್ವದಾ ದೂರ ತೆವಳುವಿಕೆಗಿಂತಿದುವು ಅನ್ಯದಂತೆ.

ಕತ್ತಲಿಸಲಸಮರ್ಥ ಆವ ಶಕ್ತಿಯು ಸಹಿತ ನನ್ನಾತ್ಮವನ್ನು ಈಗ,

ಅದು ನಿನ್ನಲೀಗ ವಾಸ, ನಿನ್ನ ಅಸ್ತಿತ್ವ ನನ್ನ ಅಮರಶ್ವವಾಗ.

## 16. ಸ್ವ-ಸ್ವರೂಪ

ನಿರಾಕಾರದಲ್ಲಿ ಅನಂತಾನಂತವನ್ನಾರಾಧ್ಯ ಭಾವದೊಳಗೆ

ಕಡೆಗಣಿಸಬೇಡ ಸಾಕಾರಗಳನು, ಓ ಉಪಾಸಕನೆ ಹೀಗೆ,

ಅದರಂತರಂಗದಲ್ಲಿ ವಾಸ ‘ಪರಮ’, ಸರ್ವವಿದು ಸಾಂತವಿಂತು  
ಪರಿಶುದ್ಧ-ಶೋಷದಾತ್ಮಕವಚದಲ್ಲಿ ಅವನಧಿಷ್ಟಾನ ಇಂತು.

ಗಹನಾರ್ಥದೊಳಗೆ ಘನಮೌನ ಹೃದಯ-ಸ್ಥಿತ ಸ್ವ-ಪ್ರದೀಪವವನು

‘ಅವನ’ ಗುಹ್ಯಮನು ಗೂಡಗೊಳಿಸುತ್ತಲಿ ಪೂರ್ಣಾರ್ಥದೊಳಗೆ ತಾನು,

ಶಾಶ್ವತಕೆ ಇದುವು ಅಜ್ಞರಿಯ-ನೆಲೆಯು ಇದು ತಾನು ಪಡೆದು ರೂಪ  
ವಿರಕ್ತಿಯದು ತಾ ನಿತ್ಯತ್ವದೊಳಗೆ ಆವರಿತ ಗುಹಾಸ್ವರೂಪ.

ದೇವನಾಂತರ್ಯಾದಾಳಗಳಲೇಗ ಸೌಂದರ್ಯವೂಂದು ಇಹುದು

ಅದ್ವಿತಾದ್ವಿತದ ಪಾರಲೋಕಿಕವು ಸಾರ ಸ್ಥಿತವಿಹುದು ಸಹಜ

ವಾಸಕೆನೆ ವಿಶ್ವಕೋಶವನು ಇಂತು ಸಂರಚನೆಗೊಳಿಸಿ ತೇಜ  
ಆಕಾರವಿತ್ತು, ಜೊತೆ ವರ್ಣವಿತ್ತು ವಿಫಟಿತದಿ ಉದಿತ ಓಜ.

ಆ “ಪಕೆ” ಇದುವು, ಅವನ ಆ ಭವ್ಯ-ಬಹುಮುಖಿದ ಹಂತ ತಾನು  
ಶೋಕ-ಪುಷ್ಟಗಳ ಪಕಳೆ ವಿಕಸನದ ಆ ಮಹತ್-ಪೂರ್ಣವಿನ್ನು

– ಕವನಗಳು

## 17. ಆತ್ಮ ಸಮಪರಣೆ

ಓ ನೀನೆ ನೀನು, ನಾನಾರಿಗೇಗ ಉಪಕರಣವಾಗಿ ನಿಂದ

ಓ ಗುಹ್ಯ-ಪರಮ ಆತ್ಮಚೋತಿ ಜೊತೆ ಪ್ರಕೃತಿ ನೆಲೆಯಲಿಂದ,  
ನನ್ನ ಮೃಳಾಯದ - ಸರ್ವ, ಸಮ್ಮಾನಗೊಳಿಸಿದ್ದನೆಗೆ ಈಗ ಹರಸು  
ನಿನ್ನದೇ ಚಿರದ ದಿವ್ಯತೆಯ-ಭವ್ಯ ಶೋಭಾಯದೊಳಗೆ ಇರಿಸು.

ಸಲ್ಲಿಸಿಹೆ ನನ್ನ ಸಂಕಲ್ಪವನ್ನ ನಿನ್ನಿಷ್ಟೆಯಂತೆ ಇರಲು

ಅರ್ಥಾಸಿದೆ ನನ್ನ ಮನವನ್ನ ನಿನ್ನ ಬಿದ್ಲುಪ ನಾಲೆಗೊಳಲು;  
ನನ್ನದೆನ್ನುವದ ಏನೂಂದ ಹಿಂದೆ ನೀನುಳಿಸಬೇಡ ಹೀಗೆ

ಅನಿರ್ವಚನೀಯ ಜೊತೆಗೆ ಅತಿಗೂಡ ಈ ನಮ್ಮ ಯೋಗದೊಳಗೆ

ನಿನ್ನ ಪ್ರೇಮದಾ ವಿಶ್ವ-ಶ್ರುತಿಯೊಳಗೆ ನನ್ನದೆಯ ಮಿಡಿತವಿತ್ತು,

ನನ್ನ ದೇಹವಿದು ಯಂತ್ರ ತಾನಾಗಿ ನಿನಗಿಗೆ ಭವದ-ವಸ್ತು  
ನನ್ನ ನರಗಳಲಿ ಮತ್ತೆ ಧಮನಿಯಲಿ ನಿನ ಶೋಷ ಸಲಿಲ-ಉಲಿದು;

ನನ್ನ ಚಿಂತನದ ಕದಿರ-ಶೋಧದಲಿ ಬರಲೆನಗೆ ಶಕ್ತಿ ಇಳಿದು

ನಿತ್ಯತ್ವದೊಳಗೆ ನಿನ್ನ ಪೂಜಿಸಲು ನನ್ನಾತ್ಮ ಮಾತ್ರ ಉಳಿಸು

ನಿನ್ನದೇ ರೂಪ-ಚೊತೆ ಪ್ರಾಣಗಳಲಿ ನಿನ್ನನ್ನ ದರ್ಶಗೊಳಿಸು

**CWSA (ಶ್ರೀ ಅರವಿಂದರ ಸಮಗ್ರ ಸಂಪುಟ) 2/611**

## ಭಾಗ 2

### 18. ತನ್ನೀಲ ವಿಹಗ

ತದ್ವಾಹ್ಯನೀಲದಾಂತರ್ಯದೊಳಗೆ ನಾನಿರುವ ದೇವ-ವಿಹಗ  
 ಪರಿಶುಭ್ರ ಮತ್ತೆ ಜಿನ್ನತ್ಯದೊಳಗೆ ದಿವ್ಯತ್ಪೂರ್ಣ ಯೋಗ  
 ನಾ ಸ್ತುಪನಗೇಂದ ಆ ಮಥುರ ಸತ್ಯ ಸ್ವರ್ಗ-ರಾಗ ಚಿಹ್ನೆಗಳನು  
 ಆ ದೇವಗಿಗೆ ಜೊತೆ ಪರಮದೇವದೂತನಾ ಕರ್ಣಗಳಿಗೆ.

ಮತ್ಯದಿ ಭವದ ಒಡಲಿಂದ ಉದಿತ ಆ ಜ್ಞಾಲೆಯಂತೆ ನಾನು  
 ಕ್ಲೇಶ ಶಾನಿರದ ಗಗನದೆಯೊಳಗೆ ಸಂಮಿಲನಗೇಂಳಲು ಇನ್ನು  
 ಅವನ ಜನನಕಿದೊ ಅನುಭೂತಿಗೊಳುವ ಮೃತ್ಯಿಕೆಗೆ ಬಿತ್ತಿ-ಮತ್ತೆ  
 ಭಾವದುತ್ಪರ ಪರಮ-ಆನಂದದಾ ಅಗ್ನಿ-ಬೀಜ-ಸತ್ತೆ.

ನನ್ನ ಗರಿಗಳಿವು ಕಾಲವನು ಏರಿ ಅವಕಾಶದಾಚೆ ಹಾರಿ  
 ಅಮರವಾಗಿರುವ ಜ್ಯೋತಿ-ಮೂಲದರ್ದೆ ಬೆಳಕಿಗಿದೊ ಇಂತು ಸಾರಿ;  
 ನಾ ತರುವ ಪರಮ-ಆನಂದಫಾನವ ಶಾಶ್ವತದ ಮೂಲದಿಂದ  
 ಚೇತನದ ದೃಷ್ಟಿಯಿಂದೀಗ ಕೃಪೆಯ ವರದಾನ ಬಂಧ ಭಂದ.

ಪರಿಮಾಣಗೊಳುವ ನಾ ಲೋಕಗಳನು ಮಾಣಿಕ್ಯ-ದೃಷ್ಟಿಯಿಂದ;  
 ಲೋಕಜಾಗ್ನಾನದಾ ವೃಕ್ಷವಾಧರಿಸಿ ನಾನೀಗ ನೆಲೆಸಿ ಬಂಧ  
 ಸ್ವರ್ಗ-ಪುಷ್ಟಗಳ ಮೇಳ-ಸಮೇಳ ಸಂಕುಲವ ನೇಯಗೊಳಿಸಿ  
 ನಿತ್ಯತ್ವದಿಂದ ಹೊಮ್ಮೆತಿಹ ಚಿರದ ಆ ಧಾರೆ-ಧಾರೆ ಇರಿಸಿ.

ಪ್ರಜ್ಞಲನಗೊಳುವ ನನ್ನ ಹೃದಯದಿಂದೇನು ತಾ ಗುಪ್ತವಿರದು;  
 ನನ್ನ ಮನವಿಗ ನಿಸ್ರೀಮವಾಗಿ, ಸುಸ್ಥಿರದಿ ನಿತ್ಯವಿಂದು;  
 ನನ್ನ ತನನವಿದು ಭಾವದುತ್ಪರ ಗೂಡ-ಲೀಲೆ ಭವ್ಯ  
 ನನ್ನ ಉಡ್ಡಯನ ಅನಂತಾನಂತ ಅಮರತ್ವದಿಚ್ಛೆ ದಿವ್ಯ

### ಚಿಪ್ಪನೀ:

1. ತನ್ನೀಲ ವಿಹಗ ಎಂದರೆ “ನೀಲ ವರ್ಣದ ಪಕ್ಷಿ”. ಇದನ್ನು ವಿವರವಾಗಿ ಶ್ರೀ ಅರವಿಂದರ “ಸಾವಿತ್ರಿ”ಯಲ್ಲಿ ಕಾಣಬಹುದು:

ಆ ಇಂದ್ರನೀಲ-ವರ್ಣದಲ್ಲಿ ಪ್ರಾಣವಾಯುವದು ಹೃದಯದಲ್ಲಿ  
ಮಿನುಮಿನುಗಿನಲ್ಲಿ ರುಗಮಗಿಸಿ ಸ್ವಪ್ಷ-ಸುಸ್ವಪ್ಷ ಕಾಂತಿಗಳಲ್ಲಿ  
ಬಂಧನವು ಇರದ ಮನೋ-ಬೈತನ್ಯ ತಾ ಸರ್ವಶಕ್ತವಿಂದು  
ವಿಜ್ಞಾನ-ಘನದ ಆ ನೀಲಕಮಲದೆಚೆಯಲ್ಲಿ ಬೀಜಗೊಂಡು

(ದಳ 2 ರೇಣು 11 ಪುಟ 264)

**Amethyst air:** ಇದೊಂದು ಯೋಗದ ತಾಂತ್ರಿಕ ಭಾಷಾ ವ್ಯವಸ್ಥೆಯಲ್ಲಿರುವ ಪ್ರತಿಮಾತ್ಕ ಶಬ್ದ. ಇದು ಇಂದ್ರನೀಲ ವರ್ಣದಲ್ಲಿ ಇರುವ ಪ್ರಾಣವಾಯು; ಹೃದಯ ಸ್ಥಾನದಲ್ಲಿ ಇರುತ್ತದೆ. ಇದೇ ನೀಲ ವರ್ಣದಲ್ಲಿ ಸಮಾನ ವಾಯುವಾಗಿ (ನಾಭಿ ಸ್ಥಾನದಲ್ಲಿರುತ್ತದೆ) ಅನ್ನ ರಸವನ್ನು ಎಲ್ಲ ರೋಮನಾಳಗಳಿಗೂ ತಲುಪಿಸುತ್ತದೆ.

2. ನೀಲ ಕಮಲ: ಇದನ್ನು ಧನಂಜಯ ವಾಯು ಎನ್ನುತ್ತಾರೆ. ಇದು ಉಪ ಪ್ರಾಣಪಂಚಕದಲ್ಲಿ ಬರುತ್ತದೆ. ಇದರ ವರ್ಣಪೂರ್ವ ನೀಲವೇ ಆಗಿದೆ. ಬ್ರಹ್ಮರಂಧ್ರ ಸ್ಥಾನದಲ್ಲಿ ಇರುತ್ತದೆ. ಕರ್ಮದಲ್ಲಿ ಸದಾ ಆರ್ಥಿಕದ ಫೋಷದ ಮೂಲಕ ನಾದದ ಸಂಪರ್ಕವನ್ನು ಸ್ವಂದಗೊಳಿಸುತ್ತದೆ. ವೃಕ್ಷಿಯ ಮರಣ ಕಾಲಕ್ಕೆ ಮಾತ್ರ ಇದು ಆ ವೃಕ್ಷಿಗೆ ನಿಫೋರಷಗೊಳ್ಳುವದು.

### 3. ಯೋಗಾಗ್ನಿ

ನಿರ್ವಾರ್ಥಗೊಂಡ ಚಿತ್ತಭೀಯ ಸೂಕ್ಷ್ಮ ಚಿತ್ತಭಾಣಿವಿದು ಈಗ  
ಯೋಗಾಗ್ನಿ-ಜ್ಞಾನ ಬೀಸುತ್ತಲೀ ರಜತ-ರೆಕ್ಕೆಗಳ ಸಾಗಲೀಗ,  
ಭವ-ಭಾಹ್ಯಕರುವ ಲಯಬಧ್ಯ-ಲಾಸ್ಯ ಪ್ರಾಸದಿಂದೀಗ ದೂರ  
ಅನಾಹತವನಾಲಿಸುವ ಸೂಕ್ಷ್ಮಸೂಕ್ಷ್ಮತಿ ಕರ್ಮಪೂರ  
ನಿರ್ಮಾರ್ಯ ಘನದ ಶಾಶ್ವತದ ತೂರ್ಯ ಆ ದಿವ್ಯ ವಾಣಿ-ತೇಜ  
ಆ ದ್ವಾನಿಯ-ಬೀಜಮಂತ್ರಗಳಲೀಗ ಪರಿಶೋಧಗೊಳಲು ಓಜ,  
ಈ ಸೃಷ್ಟಿ ಲೋಕ-ಲೋಕಗಳ ಮಜಲುಗೈಯುತ್ತಿಹ ಸ್ವರವ ಕೇಳಿ  
ನಾದ-ಭಂದಮಯ ಗೀತ-ಬಂಧವನು ಆಲಿಸುತ್ತಲೀಗ ಇಲ್ಲ  
ಮತ್ತಿದೂ ಇತರ ವಸ್ತು-ವಿಷಯಗಳ ಕೋಶಸ್ಥಗೊಳಿಸಿಕೊಂಡು  
ನಿರಾಕಾರದಲ್ಲಿ ಇಚ್ಛೆಯದು ತನ್ನ ಅಸ್ತಿತ್ವ ತೋರಿತಿಂದು.

(ಶ್ರೀ ಅರವಿಂದರ ‘ಸಾವಿತ್ರಿ’; ದಳ 2 ರೇಣು 11 ಪುಟ 273)

ಯೋಗಾಗ್ನಿ: ಇವು 5 (ಭೂತಾಗ್ನಿ/ಕಾಮಾಗ್ನಿ/ ಜರರಾಗ್ನಿ/ಬಡಭಾಗ್ನಿ/ಜ್ಞಾನಾಗ್ನಿ ಅಥವಾ ಪ್ರೇಮಾಗ್ನಿ). ಇಲ್ಲಿರುವದು ಇದನೇಯ ಜ್ಞಾನಾಗ್ನಿಯಾಗಿದೆ. (ಆಧಾರ: ಪತೆಂಜಲಿ ಸೂ.49). ಅದೇ ರೀತಿಯಲ್ಲಿ ಇದು “ದಿವ್ಯజ್ಞೇಶ್ವಿ”, ದಿವ್ಯ ಪ್ರಕಾಶವಾಗಿರುತ್ತದೆ ಎಂದು ಮಹಣ ಮೇಲಿ ಪರಮಹಂಸರ ಭಾಷ್ಯವಿದೆ. ವಾಣಿ-ತೇಜ ಬೀಜ-ಮಂತ್ರ; ಮೇಲ್ಮಂಡ ದಿವ್ಯ ಪ್ರಕಾಶವೇ ಧ್ವನಿಯಾಗಿ (ಧ್ವನ್ಯಾತ್ಮಕ ರೂಪ ತಳೆದು ಪ್ರಕಟಗೊಳ್ಳುತ್ತದೆ) ಇದು ಹೃದಯದಲ್ಲಿ ಇರುತ್ತದೆ.

ಹೀಗಾಗಿ ಇದರ ಸ್ಥಿತಿ ಅನಾಹತವಾಗಿದ್ದು ಜಾಗ್ರತ್ತಗೊಂಡ (ಚಿತ್ರಭೇಯ) ಚಿತ್ರತ್ವವು ಮಾತ್ರ ಆಲಿಸಬಲ್ಲದು.

ಪರಾಕಾಶದಾ ಪ್ರಜ್ಞಲನಶೀಲದುಜ್ಞಲವು ತುಂಬಿ-ಸ್ವಂದ  
ಪ್ರಜ್ಞನ್-ಸರಣಿ ಸರಣಿಗಳ ಪಥದಿ ನಿನದದಲಿ ನಾದ-ಫಂದ  
ಸಾನಂದಪೂರ್ಣ ಸಮ್ಮೇಳ-ಮಂದ್ರ ಗಾನವದು ಈಗ ಜೊತೆಗೆ  
ಮಧುಮಧುರವಾಗಿ ಮಾಧುರ್ಯಪೂರ್ಣದಾವರಣ ಹೊದಿಕೆಯಾಗೆ,  
ಅಗೋಚರದ ಕರಮೇಳ ಉತ್ಕಂಠದುಂಬಿ ಅಪ್ಪಳಿಸಿತೀಗ ತಾನು  
ಆಲಿಸಿದನವನು ಹೃತ್ಯ-ಭಾವಸ್ವಂದ ಸಮ್ಮೂಲನದೊಳಗೆ ಅದನು  
ಸಾನಂದಪೂರ್ಣ ಸಮ್ಮೇಳ ಈಗ ಮಂದ್ರ-ನಾದವದು ಜೊತೆಗೆ  
ಮಧುಮಧುರವಾಗಿ ಮಾಧುರ್ಯಮಯದಿ ಆವರಣ ಹೊದಿಕೆಯಾಗೆ,  
ಸ್ವರ್ಗಸಿಮೆಯಾ ಗಂಧವರ್-ಗಾನ-ಮೇಳಗಳು ಚೆಲನೆಯೋಳಗೆ  
ಆ ತಂತುವಾದ್ಯದನುರಣ ಭಂದದಾನಂದ ನಿನದದೊಳಗೆ  
ಮತ್ತಿದೋ ಜೊತೆಗೆ ಧ್ವನಿಪೂರ್ಣ ನಾದ-ಸುನಾದಗಳೂ ಲೀಲೆ  
ಮಾಧುರ್ಯಭರಿತ ಆ ಅಲೋಕಿಕದ ಗೀತ-ಸಂಗೀತ-ಮಾಲೆ  
ಅನಂತಾನಂತ ಪ್ರೇಮವನು ಇಂತು ಸಾಮದೋಳಿ ನಿನದಗೃದು  
ಅದರ ಭವ್ಯತೆಯ ಅದರ ದಿವ್ಯತೆಯ ಸ್ತೋತ್ರದಲಿ ಪರಣಗೃದು,  
ಆನಂದಫಂದ ನಂದನದವನದ ನಿತ್ಯತ್ವ ನಿನದಗೊಳಿಸೆ  
ಆ ಶ್ವೇತ-ನೀಲ-ಚಂದ್ರಿಕೆಯ-ಕಿರಣ ಪವನವದು ಸ್ತವನಗೊಳಿಸೆ.

(ಶ್ರೀ ಅರವಿಂದರ ‘ಸಾವಿತ್ರಿ’; ದಳ 2 ರೇಣು 9 ಪುಟ 234)

ಶ್ವೇತ-ನೀಲ-ಚಂದ್ರಿಕೆಯ ಕಿರಣ ಪವನ ಎಂದರೆ, ಅನಾಹತ ನಾದದ ಉತ್ಪತ್ತಿಗೆ ಕಾರಣವಾಗುವ ವಾಯು.

## 19. ನಿರ್ಮಾಂಯ ಶಾಂತಿಯ ಮಂದ್ರ-ನಾದ

ನಿಶ್ಚಯಾಷನದ ನಿರ್ಮಾಂಯ ಪೌನಿಗಿದೆನ್ನ ಮನಸಾಗಿ,  
ಸುಸ್ವಷ್ಟ ಲೋಕದ್ವಿಷಿಯಿದು ಶುಭ್ರ, ಅನನುಕರಣೀಯವಾಗಿ,  
ಪರಮಾತ್ಮನಿದೋ ಯುಜುವಿತ್ತು ಇದಕೆ, ಉಡಿ ಶಾಂತಕೋಶವನ್ನು  
ಪಾವಿತ್ರ-ಪರಮ ಚಿಂತನದ ಗರಿಮೆ, ಅಳ್ಳತದ ಇಚ್ಛೆ ತಾನು.

ಒಂದೊಮ್ಮೆ ಇಲ್ಲಿ ಅಜ್ಞಾನಭರಿತ ಪುಟಗಳನು ಭರಣಗೊಳಿಸಿ  
ಕಾಲದಾ ಕುರುಡು-ಕಲ್ಪನೆಗಳನ್ನು ಬುದ್ಧಿಯಲ್ಲಿ ಲಿಪಿಗೆ ಇಳಿಸಿ,  
ಜೊತೆಗಚ್ಚುಗೊಳಿಸಿ ಭಂಗುರದ-ಕಾಂತಿ ಕಂಪಿತದ ವಾರ್ತೆ ಇರಿಸಿ,  
ಪ್ರಕೃತಿಯಂಚಿನಲಿ ಪರಿಭ್ರಮಣಗೊಳುವ ಆತ್ಮಗಳಿಗೆ ಹವಿಸಿರಿಸಿ.

ಆದರಿಗಿದೋ ಶ್ರುತಿಗೊಂಡೆ ನಾನು ಮಹತಿಯಾ ಧ್ವನಿಯನೊಂದ  
ತನಿಷ್ಪಾನದೊಳಗೆ ಅದೃಶ್ಯ, ಉದಿಸಿ ಸರ್ವಜ್ಞ-ಕಿರಣದಿಂದ;  
ಈ ನಾದವೀಗ ತಲ್ಲಿನ ಪೌನದಲ್ಲಿರುವ ಕರ್ಮ-ಸ್ವಂದ  
ಶಾಶ್ವತದ ಬೆಳಗು ಭವ್ಯ ಯೋಜನೆಯ ದಿವ್ಯ ಪುಟಿತದಿಂದ.

ಸುವ್ಯಾಪ್ತದಿಂದ ಜೊತೆಯವಿಂಡದಾ ಶಾಂತಿಯದೆಯಿಂದ  
ಪರಿವೃತ್ತ ಸರ್ವ, ಸುವ್ಯಾಪ್ತ ತೋಷ ಕಲರವವ ತುಂಬಿ ಭಂದ.

**CWSA (ಶ್ರೀ ಅರವಿಂದರ ಸಮ್ಮಾನ ಸಂಪುಟ) 2/609-10**

## 20. ಅಂತರ್ವಿಷಾಸಿ ವೈಶಾಸಿನರ

ನನ್ನಾತ್ಮಕ ಒಬ್ಬ ಸುಖ್ಯಾಪ್ತವಪ್ಪಿ ಲೋಕಗಳನು ಒಳಗೊಂಡು  
ಸ್ವಾತಿಪುಂಜದುಜ್ಞಲದ ತೇಜ ಜೊತೆ ಬೆಲ್ಲಿಗಾರನಾ ಹುದಿತೊಳಗೆ.  
ಉಸಿರಿರುವ ಸರ್ವ ಜೀವ-ಜೀವನಕೆ ಸತತದಲ್ಲಿ ನನ್ನ ಗತಿಯು  
ನಾ ದೃಷ್ಟಿಗೊಳುವೆ ನನ್ನದೇ ಕರಣ ಆದರಿದೋ ಅನ್ಯ ಮುಖಿವು.

ನನ್ನನೀತಿಸುವ ಸರ್ವ ಚಕ್ಷುಗಳು ಇವು ನನ್ನವೇ ಸ್ವಯಂ-ಚಕ್ಷು  
ಸರ್ವ ಹೃದಯಗಳ ಸ್ವಂದಗೊಳಿಸುತ್ತಿದೆ ಏಕೈಕವೆನ್ನ ಹೃದಯ.  
ಹ್ಯಾದ-ಸಲಿಲವೀ ಲೋಕದೊಳಗಿಗೆ ನನ್ನಂತೆ ಮೋಹ-ಮಧುವು-  
ಕೋಟಳಿಯು ಕೋಟಿ-ಕೋಟಿ ತಾನಿರಲು, ಅವು ನನ್ನದೆ ವ್ಯಧಿಗಳಿವು.

ಅದರ – ಸರ್ವ-ಕರ್ಮಗಳು ಬರಿದೆ ಅಲೆಗಳೊಲು ಸತತ ಚಲಿಸಿ  
ನನ್ನದೇ ಹೊರತಲದ ಮೇಲ್ಯಾಧರಿಸಿ; ಅಂತರಂಗದಲ್ಲಿ ನಿತ್ಯ  
ಅಜಾತ ನಾ ಸ್ಥಿತದಿ, ಕಾಲರಹಿತದಲ್ಲಿ, ಅಮೂರ್ಚದಾ ಮೂರ್ಚವಾಗಿ;  
ಸರ್ವ-ವಸ್ತುಗಳು ನನ್ನ- ಭಾಯಿಗಳು, ಪಾರದರ್ಶಕ-ಪರದೆ.

ನನ್ನ ಸುವಿಶಾಲ ಪರಾತ್ಮರತೆಯಿಂದ ಈ ವಿಶ್ವ-ಸುರುಳಿ ರಚಿಸಿ;  
ನಾ ಗೂಡವಿರುವೆ, ಅದರೊಳಗೆ ಹೀಗೆ ಅಣವದ-ಮತ್ತು ಎನಿಸಿ.

## 21. ಅನಂತತೆಯ ಜ್ಯೋತಿಂತ್ರ

ನಾಮರಾಹಿತ್ಯ ಅನಂತತೆಯ ಈ ಅರ್ಥವದ-ಸರಣಿಗಳಲ್ಲಿ  
ನನ್ನ ಲಘುನೌಕಿ ಯಾನಕೆಳಸುತ್ತಿದೆ, ಭವ ತಟವ ಹೊರೆದನ್ನಲ್ಲಿ,  
ಕರಗುತ್ತಿದೆ ಸರ್ವ ಬೇಸ್ ಹಿಂದಿಗೆ, ನನಗಿದೋ ದೃಷ್ಟಿ ಮುಂದು  
ಅಜ್ಞಾತವರಲ ಬಿಲಗಭೀರ, ಜೊತೆ ಕ್ಷೇಣ ಪಥ-ಕರಣವಿಂದು.

ಅದ್ಯಶ್ವಾಮಿರುವ ಶ್ವಪಾ-ಕರವೂಂದು ಚುಕ್ಕಾಣಿಯನ್ನು ಹಿಡಿದು,  
ಸಾಗರದಲ್ಲಿಗ ತಿಮಿರ ತಡೆಗೊಡೆ, ತಮವು ತುಂಬಿರುವ ಪಥದಿ-  
ಅಪ್ರಕ್ರಿತದಾ-ಹುಧೀಯ ವ್ಯಾಗರಾಜ ಅಭಿಯೋಗ ಗರ್ಜಿಸುತ್ತ  
ಈ ಉದಧಿಗೇಗ ನಿದ್ರೆಯದು ತಾನು, ಜಡದ-ಸಂನ್ಯಾಸಿ ಚಿತ್ತ.

ನಾ ಸ್ವರ್ವಗೊಳುವ ನನ್ನ ಬಯಕೆಯಾ ಶಕ್ತಿ-ಗರಿಮೆಯನ್ನು  
ಆವರಣಗೊಂಡು ನನ್ನನೀಗಿದುವು, ತಲದಲಿ ಗಭೀರದಾಳ  
ತದುತ್ತರದಲ್ಲಿ ದರ್ಶನಾತೀತದೊಷ್ಟು ಆತ್ಮ-ತಾನ  
ಆ ಏಕಮೇವ-ಅಧ್ಯತೀಯದೊಳಗಳವಟ್ಟಕೊಳುವ ತಾಣ.

ಇದ್ದಕ್ಕಿದ್ದಂತೆ ಉದ್ಘಾರಿ ಬಂದ ದೇವನಭೂರದ ಜಾಣಿ.  
ಎಚ್ಚರದ ಭಾವದುತ್ತಷ್ಣ ಹುತುಕುದಾಕಾಶವಾಣಿ ಲೀಲೆ.

## 22. ವಿಶ್ವ ಜೀತನ

ನನ್ನ ಸುಖ್ಯಪ್ತದಸ್ತಿತ್ವದೊಳಗೆ ಲೋಕಕಾವರಣವಿತ್ತೆ  
ದರ್ಶಿಸುತ್ತಲಿಹುದು ನನ್ನ ಜೀತನವು ಕಾಲ– ಅವಕಾಶ ಮತ್ತೆ.  
ನಾನಿರುವೆ ದೇವ ಮತ್ತೆ ದಾನವನು, ಭೂತ ಜೊತೆಗೆ ಬೇತಾಳ,  
ವಾಯುವಿನ ವೇಗ, ಪ್ರಜ್ಞಲನಗೊಳುವ ತಾರೆ ಎನ್ನಂತರಾಳ.

ಪ್ರಕೃತಿಯಿದು ಸತತ ನನ್ನ ರಕ್ಷಣೆಗೆ ಶುಶ್ರಾಷೆಯಲ್ಲಿ ಸತತ.  
ನಾನಿರುವೆ ಮತ್ತೆ ಸಂಫರ್ಷ ಜೊತೆಗೆ ಶಾಶ್ವತದ ಶಾಂತಿ ನಿರತ;  
ಲೋಕದೀ ತೋಷ ರೋಮಾಂಚ ಹೊಂದಿ ಎನ್ನದೆಯಲೇಗ ಅಲೆಗೆ  
ನಾ ಭರಿಸುತ್ತಿರುವೆ ಕೋಟಿ–ದುಃಖಗಳ, ಏಕಾಕಿ ಹೃದಯದೊಳಗೆ.

ಸರ್ವಸ್ವದೊಡನೆ ಆತ್ಮೀಯ ಸ್ವಂದ ಅಸ್ತಿತ್ವ ಅರಿತೆ ನಾನು,  
ಯಾವ ಬಂಧನವು ಈಗ ನನಗಿರದು, ನಾ ಭಾವಸತ್ತಗೊಂಡು;  
ವಿಶ್ವದಾ ಕರೆಯ ವಹನಗೊಳಿಸುತ್ತಿದೆ ನನ್ನಲ್ಲಿ ತುಂಬಿಕೊಂಡು  
ಆರೋಹಗೊಳುವೆ ನಾನೀಗ ನನ್ನ ಅವಿನಾಶಿ ಜನ್ಮ–ತಾಣು.

ಕಾಲದಾ ಆಚೆ ನಾನೀಗ ಯಾನಿ, ಅಪರಿಮೀಯ ರಕ್ಷೆ ಬಲದಿ  
ಅದುವರೆಗು ನಾನು ಉದಿತ ಉದಯಗಳ ವಿಷಯಗಳಲ್ಲಿ “ಏಕ”.

## 23 ವಿರಾಟ್-ವಿಶ್ವಾತ್ಮ್ಯ

ಎಕ್ಕೆಕ ಆತ್ಮ ನಾನಿರುವೆ ಈಗ ಪ್ರಕೃತಿಯನು ಪೂರ್ಣ ತುಂಬಿ;  
 ಅಪರಿಮೇಯದಲ್ಲಿ, ಆ ಸಾಫ್ತಿ ಸ್ಥಿತವು ಅಚಲತ್ವ ತತ್ವದೊಳಗೆ;  
 ತಲ್ಲಿಯ ಶಾಂತ, ಅವಳೆದೆಯ ಮೇಲೆ ಸಂಜೀವಗೋಳಿಸಿ ತಾನೆ  
 ಅವಳ ವೃತ್ತಿಕದ ಮಾಬಲದ ರಾಶಿ ಅವರ್ತನೀಯ ಚಲನೆ.

ಕಾಯ-ಕಾರಣದಿ ಬಂಧಗೋಂಡಿರುವ ಮನೋಸೀಮೆಗಳ ಮೀರಿ  
 ಈಗಿದೋ ಈಗ ಯಾವ ರೂಪದಲು ತಾನಿರದ ಏಕ ಪ್ರಾಣವಾಗಿ.  
 ಉಜ್ಜ್ವಲೋಜ್ಜಲದಿ ಪ್ರಜ್ಞಲನಗೋಳುವ ನೀಹಾರ-ಮಾಲೆ ತಾಣ;  
 ಈ ವಿಶ್ವವೀಗ ಇದು ನನ್ನ ಸರ್ವ ವಿಸ್ತಾಯದ್ವಾರದ ಪೂರ್ಣ.

ನನ್ನ ಜೀವನವು ವಿಂಡವಖಿಂಡಗಳ ಜೀವನವೇ ಆಗಿ ತಾನೆ,  
 ನಾನಿರುವೇನೀಗ ಬುವಿಯ ಯಾತನೆಯಚೋತೆ ಸ್ವಂದ-ನಂದ -ತನನ;  
 ನಾನಂತರಗೋಳುವೆ ಸರ್ವ ಪ್ರಾಣಿಗಳ ದುಮ್ಮಾನದಂತರಂಗ  
 ಅನುಭೂತಿ ಪಥದಿ ಪ್ರತಿಕೃತಿಯ ಜೊತೆಗೆ ಮಧುಸ್ವರ್ವದಧರ ಯಾನ.

ಸಾನುರಾಗದಲ್ಲಿ ನಾ ಧರಿಸುತ್ತಿಹೆನು ಚಿಂತನದ ಜೊತೆಗೆ ಭಾವ  
 ಕಾಲವೀಗಿದೋ ಆಕ್ರಮಿಸಿತೆನ್ನ ಘನಮತೊನದನಂತ್ಯವನ್ನು.

## 24. ವಿರಾಟ್-ವಿಶ್ವ ಮಾನವ

ಈ ಲೋಕವನ್ನು ಈಕ್ಕಿಸಿದೆ ಪೂರ್ಣ, ಗಡಿ-ಗೋಡೆ ಇರದ ದೃಷ್ಟಿ;  
 ನಾನೀಗ ಕಂಡೆ ಟೋಕಿಯೋ ಜೊತೆಗೆ ಪ್ಯಾರಿಸ್ ಜೊತೆ ನ್ಯೂಯಾರ್ಕ್,  
 ಬಾರಿಸಿಲೋನ ಜೊತೆ ಕ್ಯಾಂಟನದೊಳಗೆ ಅಗ್ನಿ-ಅಸ್ತ್ರ-ಸ್ವೋಟ!  
 ಮನುಜನಗಳಿತದ ದುಷ್ಪ ಹೆಬ್ಬಿಯಕೆ ಜೊತೆ ಅಲ್ಲ ಸದ್ಧಾರಣೆಗಳಲ್ಲಿ  
 ಈ ಸರ್ವ ಫಟನೆ ಈ ನನ್ನ ಏಕ-ಜೀವಾತ್ಮದಂತರಂಗ;  
 ಅವನ ಕತ್ತರಿಗೆ ನಾನು ಪಶುಮೀಗ, ಜೊತೆ ಪೂರ್ಣ-ರಕ್ಷೆ ಪಕ್ಷಿ  
 ಅಜ್ಞಾತ ಮನಸು- ಚಿಂತನಗಳೀಗ ರೋಮಾಂಚ ಪೂರ್ಣದೊಳಗೆ  
 ತನನ ತುಂಬುತಲಿ ಯಾನಕೆಳಸುತ್ತಿದೆ ಉತ್ಕಂಠಗೊಳಿಸಿ ನನ್ನ;  
 ಅಗಣಿತದ ಜನರ ದುಃಖಗಳನ್ನು ನನ್ನದೆಯಲ್ಲಿರಿಸಿಕೊಂಡು  
 ನಾನೀಗ ಯಾನಗೊಳ್ಳುತ್ತಿಹೆ ಇಂತು ಏಕಾಕಿಯಾಗಿ ನಿಂದು.

CWSA (ಶ್ರೀ ಅರವಿಂದರ ಸಮಗ್ರ ಸಂಪುಟ) 2/637

## 25. ಚಿರಂತನ ಪ್ರಕಾಶ

ಅಂತ್ಯ ತಾನಿರದ ಓ ಬೆಳಕು ಬೆಳಕು! ತಮಕೆಲ್ಲಿ ಧಾಮವಿಲ್ಲ,  
 ಜೀವನದ ಸರ್ವ ಅನಭಿಜ್ಞ ವಲಯದಾಖಾತ ತೋರೆದು ತಮ್ಮ ಗುಹ್ಯ;  
 ಅಪ್ರಕ್ರಿತದಲಿ ಫನಿಸಿ ಅತಲಗಳು ಸಂಪರ್ಕಗೊಳುವ ಮುನ್ನ  
 ಕ್ಷಣಿಮನಗೊಳಗೆ ಸುವಿಶಾಲ ಸರ್ವ ಆಕ್ರಾಂತಗೊಳುವ ಮುನ್ನ.

ಶಾಶ್ವತದ ಬೆಳಕು, ನಿರ್ವಿಕಲ್ಪದಲಿ ಓ ಜೊತೆಗೆ ಘೃಧಕ್ ತಾನು!  
 ಬಿಗಿಮೊಹರು ಬಂಧದಲಿ ನಿಂದ ಗುಹ್ಯ ಪಾವಿತ್ರದಾಜ್ಞರ ತೆರೆದು.  
 ಓ ಜ್ಯೋತಿ ಬೆಳಕು, ದೀಪಿಮಯ ವಜ್ರ-ನಿತ್ಯತ್ವ ಹೃದಯ ಗೀತ  
 ಸಾವಿರದ ಉದಿತ-ಉದಿತಗಳ ಸ್ವಂದದಲ್ಲಿನ್ನ ಹೃದಯ ಮಿಡಿತ.

ಹಷಣ-ತಿರೇಕದಲಿ ಹೊಮ್ಮಿ ಬೆಳಕು, ನನ್ನ ನರನಾಡಿಗಳಲಿ!  
 ಓ ಭವ್ಯ ಬೆಳಗು, ಸಂಕುಲಕೆ! ಕೋಶದನುರಾಗಿಫಾತದೊಳಗೆ  
 ಫನಮೌನದೊಳಗೆ ಜಾಜ್ಞವಲ್ಲ ಪರಮ ಆನಂದ ರಕ್ಷೇಯೊಳಗೆ  
 ಅವಿನಾಶಿಯಾದ ಜೀವ-ಜೀವಂತ ಅನುಭೂತಿಯೊಂದು ಹೀಗೆ.

ನಾ ಯಾನಗೊಳುವ ಅದ್ಭುತದ ವ್ಯಾಪ್ತ ಜ್ಯೋತಿಯಾಳವದಿ ಈಗ  
 ನನ್ನ ಆಳಗಳ ನಿತ್ಯ ಸಂಯೋಗ, ತತ್ತ-ಉದ್ದ್ವ-ಪ್ರಭೇಯಲೀಗ

## 26. ಮಹತ್ವ-ಯೋಜನೆ

ಜೀವನದ ಸರ್ವ ಪ್ರಶ್ನೋಭನೆಗಳಾ-ಕುಂದದಿಂದಾನು ಮುಕ್ತ.

ಅವಳ ಅಹಂಕಾರ ಮತ್ತೆ ಆ ದುಃಖ, ಸೌಂದರ್ಯ, ಸ್ವಿತವು ಯುಕ್ತ.

ತಲ್ಲಿನ-ಮೊನದಲಿ ಮುರಲಿ ಮಧುರ ಮಾಯಕದ ಘಳಿಗೆ ನೇಹ ಜೊತೆಗೆ ಮತ್ತಿದೋ ರೂಪ, ವರ್ಣಗಳು, ಸೂಕ್ಷ್ಮ – ಪರಮ ಸಮ್ಮೂಹ.

ಶ್ರುತಿಗೊಳುವೆ ನಾನು, ವ್ಯಾಪ್ತಿದೇಕ್ಕೆ ನನ್ನಾತ್ಮದೊಳಗೆ ಇರಲು,

ನಾದ- ಸಂವಾದ, ಮಾನವನ ಅಧರಗಳು ಬಿಗಿದುಕೊಂಡಿರಲು;

ನಿರ್ವಶೇಷದಾ ಕರಣಗಳ ಅಚ್ಚರಿಯನೀಗ ನಾನು ಬಯಸಿ,

ನಿತ್ಯತ್ವದಾತ್ಮ ನಿರ್ಮಾಣಯಮೊನದಿಂದುದಿತ ಅದನು ಅರಸಿ.

ಮಾನವನ ಆತ್ಮದಾಂತರ್ಯಗಳಲ್ಲಿ ಪ್ರಬಲದಿಚ್ಛೆ ಇದೆಯೋಂದು

ಅತಿದೀಪ್ತಿಮಯದ ಕ್ಷಿತಿಲವು ತಾನು ಸಂತೃಪ್ತಿ ಗೋಳಿದೆಂದು;

ಜೀವನದ ಜೊತೆಗೆ ಮನಸುಗಳ ವೈಭವದ ಜೊತೆಗಿದೋ ಸಂವಾದ ಇವು ಸರ್ವ-ವ್ಯಾಪ್ತ -ವ್ಯಾಪ್ತ ವಿಷಯದಾ ಬಲುಮಂದ್ರ ಪೂರ್ವ ಸ್ವಂದ

ಸಂದಿಗ್ಧಗೊಂಡ ಪರಾತ್ಮರದ ಯೋಜನೆಯ ಆಲೇಖಿಪೂರ್ವಂದು

ಆ ಪರಮಸತ್ಯದಾ ಮಾಕಾವ್ಯವಿದಕೆ ಮನುಷ್ಯರಿಯ ರೂಪವೋಂದು.

**CWSA (ಶ್ರೀ ಅರವಿಂದರ ಸಮಗ್ರ ಸಂಪುಟ) 2/606**

## 27. ಶಿವ

ಶಾಶ್ವತದ ಶುಭ್ರ ಆ ಧವಳ-ಶೃಂಗದುತ್ತಂಗ ತುಂಗದೊಳಗೆ  
ಬರಿಯ-ಬಕ್ಕಿಟದ ಈ ಅನಂತ್ಯಗಳ ಏಕೆಕ ಆತ್ಮವೋಂದು,  
ಫನಶಾಂತಿ ತೇಜದುಜ್ಞಪ್ರಾಲದ ರಕ್ಷೇಯಾವರಣ ಅವನು ಇರಿಸಿ  
ಮಂಗಲದ ಪೂರ್ಣ ಪರಮ-ಆನಂದವೀ ಗುಹ್ಯ-ನಿಸ್ಸಂಗ

ಆದರಿದೋ ಅಪರಿಮೀಯದಾ ನಾದ ಸ್ವಂದಕೆನೆ ಸ್ವರ್ಣಗೊಂಡು,  
ಕಾಣುತ್ತಿಹನವನು ನಿಸ್ಸಿಮ ಅತಲದಾವರಣವದನು ಕಂಡು  
ಆ ಅಪ್ರಕೀರ್ತ ಮೌನಗಳ ಅಂತರಂಗದಲಿ ನಿತ್ಯ-ನಾದ  
ಆ ಮಹಾಶಕ್ತಿಯ ಮಾತೆಯಾ ಫನಮೌನ ಪರಮ ಸುಖವ.

ಅಧರ ತಾನಿದ್ದ, ಜಾಗ್ರತ್ತದಿ ಅವಳು ಈಗವನ ನೋಟದೊಳಗೆ  
ತಾನುದಿತಗೊಳುತ ಮತ್ತೆ ಉದಿತೋದಿತದ ಶೋಭೆಯೊಳಗೆ;  
ಆಮೇಲೆ, ತನ್ನ ಹೃದಯದೂ-ಸ್ವಂದದಾವರ್ತ ಇಚ್ಛೆ ಚಲಿಸಿ  
ಈ ನಾದ-ಪೂರ್ಣ ಲೋಕಗಳು ಈ ರಾಗ-ನೃತ್ಯ ವಣಾವಿರಿಸಿ

ಜೀವದೊರತೆಗಳು, ಅವಳಲ್ಲಿ ಮತ್ತೆ ಚಿತ್ತವದು ಪುಟಿತ ಪ್ರಭೇಯು,  
ಅವಳ ಸಮೃದ್ಧಿವು ಅವನಿಗೆನೆ ಸಲಲು ಅವಳಿತ್ತಿಕೊಂಡು ಕಲೆಯು  
ಅದು ತಾನೆ ತಾನು, ಅದು ತನ್ನ ತನನ ದಿವ್ಯದನುರಾಗವೆಂದು  
ಆ ಶಕ್ತಿ ಈಗ ತುಂತುಂಬಿ ಹೊಮ್ಮಿ ಈ ಶಕ್ತಿಯಪ್ಪಲೆಂದು.

## ಭಾಗ 3

### 28. ಅವಶರಣೆ

ನನ್ನ ಕೋಶಗಳು-ಸರ್ವ-ಉತ್ತರಂತ ವೈಭವದಿ ಪೂರ್ವ-ಪರ್ವ  
 ಆತ್ಮ ಜೊತೆ ದೇಹ ಪುಲಕಿತದಿ ಕುಲುಕು, ಮಾಬಲದ ತೋಡವಪೂರ್ವ,  
 ಬೆಳಕಿನಾ ಜೊತೆಗೆ ಈ ಮಹಾಬೆಳಕು, ಅಣವದ ಹೃದಯದಲೆಗಳಲ್ಲಿ  
 ನನಗಿದೋ ಉದ್ದ್ವ್ಯಾ, ಆವರಣವೀಗ ನನಗೆ.

ಬಲುಕರಣ, ಶಿಲಾಫನದಂತೆ, ಸ್ಥಿರದ ಗಿರಿಯೋ ವಾ ಭೂಮ ಮೂರ್ತಿ,  
 ಸುಖ್ಯಾಪ್ತ ನನ್ನ ಕರಣ ಸ್ವಂದಿಸಿದೆ ಈ ಲೋಕಭಾರ ಸಹಿಸಿ ಪೂರ್ತಿ;  
 ರುಂದ್ರಮಯ ಸಾಂದ್ರ ಮಹತಿ ಅವಶರಣ, ಪರಮದೇವನಾಗಮಿಸಿ,  
 ಕರಣಗಳು ಮಾತ್ರ ಮೃತ್ಯುವಶವತ್ತಿ.

ನಿಮಾಯ ಮೌನ ಸಂದರ್ಭಿಸಿಕೊಂಡು, ಅನಂತವದನ್ನು ಮೇಲೆ  
 ಶಾಶ್ವತದ-ಶಕ್ತಿಯಾ ವೈಭವವನಿಂತು ತಲಕಚ್ಛಗೋಳಿಸಲೆಂದು;  
 ಚಿತ್ತದಾ ಜೊತೆಗೆ ಹೃದಯವದು ಅರಳಿ ಬ್ರಹ್ಮಾಂಡ ವ್ಯಾಪ್ತದೋಡನೆ.  
 ಮೃಣಣಯದ ರವದ ಮರ್ಮರವು ಶಾಂತವೀಗ.

ವೇಗದುತ್ತಷ್ಣ ಉತ್ತರಣದೊಳಗೆ ಸ್ವರ್ಣಮಯ ವಲಯ ಮೀರಿ  
 ಪುಟನೆಗೆದು ಜಾಣ, ಸೆಳೆಮಿಂಚುಗಳಲ್ಲಿ ವೈಭವದ ಧಾರೆ-ಸಾರಿ;  
 ವರ್ಣನಾತೀತ ಪ್ರಜ್ಞಲನಶೀಲದಿಂದುಗಮವಿ ಚಿಂತನವು,  
 ದೇದೀಪ್ಯಕಾಂತಿ ನನ್ನ ಪ್ರಾರ್ಥಣೆ.

ಹೃದಯ ಮಿಡಿತಗಳು ಮಂದ್ರ-ತನನದಲಿ, ದೇವ-ದ್ವಾರದಿಂದುದಿತ  
 ನನ್ನೆಡೆಗೆ ಬಂದ ಧ್ವನಿಗಳಿವು ವರ್ಣ ನಿದಿಷ್ಟ ಇಷ್ಟಪೂರ್ವ  
 ಪ್ರಕೃತಿಯಾ ಶೃಂಗಗಳೀಗ ಸ್ಥಿತದ ವರ್ಣಗಳು ರಕ್ಷಿಗೊಳವು.  
 ಭಾವದುತ್ತಷ್ಣದಾ ದಿವ್ಯ ರಥಗಳಾಗಿಹವು.

ಈ ಸರ್ವಾರೋಕ ವಿಕ್ರೇಕವಾದ ಅದ್ವೈತಕೀಗ ಬದಲುಗೊಂಡು;  
 ಆಶ್ರಮಗಳು ಅಮರ, ಬಲಗಳೂ ಅನಂತ, ಸಂಯೋಗಗೊಳ್ಳುತ್ತಿರಲು,  
 ದೇವ-ನೃತ್ಯದಲಿ ಹಾಸು-ಹೊಕ್ಕಾಗಿ ಸಂಧಿ ತಾನಿರದೆ ಪ್ರಕೃತಿ-ನೇಯ್ಯ  
 ನಾದಮಯವಿದುವು ಆ ನಿತ್ಯತ್ವ ತಾನೆ ಇದುವು.

ಚಿತ್ತದಾ ಜೊತೆಗೆ ಹೃದಯ, ಕರಣ ಮತ್ತಿದೋ, ಜೀವಿಯಾ-ತಂತ್ರ-ವಾದ್ಯ  
 ಕ್ರಿಂದವದು ವಿಶ್ವಗೀತ, ಶಾಶ್ವತದ ನಾದ-ಸ್ವಂಸನವಿರೆ ವೇದ್ಯ,  
 ಚಿದ್ವೇಷಕು ಮತ್ತೆ ಸಾಮಧ್ಯ ಜೊತೆಗೆ ಆನಂದ-ಅಮರ-ಪ್ರಜ್ಞ-  
 ಸಂಯೋಗ-ಯೋಗಗೊಳುತ್ತಲಿವೆ ನಿರತ.

**CWSA (ಶ್ರೀ ಅರವಿಂದರ ಸಮಗ್ರ ಸಂಪುಟ) 2/578**



## 29. ಗೂಡ-ಹೃದಯದ ದ್ರಷ್ಟಾರ

ಗೂಡ-ಹೃದಯದಾ ದ್ರಷ್ಟಾರನಿವನು, ಗುಹ್ಯಾತಿಗುಹ್ಯದರಸು,  
ದೇವನಾ ಹೃದಯದಿಂದುಕ್ಕಿ ಬರುವ ಪ್ರೇಮದಾ ಗೂಡ ಚಿಲುಮೆ,  
ಕಾಲಪೂ ಸಹಿತ ಕಾಲಿಡದ ಪಥಗಳರಿತಿರುವ ನೀನೆ ‘ಅವನು’  
ಮಿಂಚಿನಲಿ ಪುಟಿತ ವರ್ಣಗಳು, ಪ್ರತಿಜ್ಞೆಯಾಂತವದಜ್ಞಾಲೆ-ಅಲೆಯು  
ಸ್ವರ್ಗದಾ ದಂಡೆಗಳಿಗೆ ಅಭಿಪ್ರೇಕ, ವ್ಯಾಪ್ತ ನಿನಾಂತ್ರು- ಅಲೆಯು,  
ಚಿಂತನದ ಸರಣಿ ಜ್ಞಲಿತದಲಿ ನುಗ್ಗಿ, ಮನು-ತಮದ ಶೂನ್ಯ ಮೀರಿ  
ಪರಿಶುಭ್ರ-ತಾರೆ -ವರ್ಣಗಳ ದೇವಗಳ ಜನಿಸಿ ಪ್ರಭಾ-ಗ್ರಂಥದಿಂದ  
ಮಂದ-ಗಮನವಿದು ಬುವಿಯ-ಕಂದರಿಗೆ ಪುಟಪುಟದಿ ದೊರೆತ ಬಂಧ.

### 30. ಸ್ವಾಂ ಜೊಂಡಿ

ನನ್ನ ಸಾಮಿರದ-ದಳದ ತಾವಿನೆಡೆ ಅವಶರಣ ಸ್ವಾಂ ಜೊಂಡಿ  
 ಧೂಸರದ ಭಾಯೆ ತುಂಬಿದ್ದ ಮನಸುಗಳಿಗೆ ಸೂರ್ಯ-ಕಾಂತಿ  
 ಪ್ರಜ್ಞಾನ ಸಮತೆ ಆವಶಣಗೊಳಲು ಮರುಧ್ವನಿಯು ನವ್ಯ ತೇಜ  
 ಘನಶಾಂತ ಸಾಂತ ಉತ್ಸಾಂತ ಜ್ಞಾಲೆ ಮಿನುಮಿನುಗು ನಿತ್ಯ ಓಜ

ವೈಶಿರಿಯ ಸ್ವಾಂಕಾಂತಿಯದು ಈಗ ಕಂತದಲ್ಲಿ ಬೆಳಗಿ ಬರಲು  
 ನನ್ನ ದ್ವಾನಿಯೆಲ್ಲ ದಿವ್ಯನಾದದಲ್ಲಿ ಅಲೆಯಲೆಯ ರೂಪವಿರಲು  
 ನಿನ್ನ ಷೃಂಗಾರದ ದಿವ್ಯಗಾನವದು ನನಗೂಂದು ಪಾಠವಾಗಿ  
 ಅಮೃತದಲ್ಲಿಮಿಂದು ಅಮೃತವನು ಸವಿದ ದ್ವಾನಿಯೆಲ್ಲ ನನ್ನಧಾಗಿ

ಆ ಸ್ವಾಂಜೊಂಡಿ ಅವಶರಣಗೂಂಡು ಈ ನನ್ನ ಹೃದಯದಲ್ಲಿ  
 ಶಾಶ್ವತದ ಜೊತೆಗೆ ನನ್ನ ಉಸಿರುಸಿರು ಮೇಳ್ಳಿಸಿ ನಿತ್ಯದಲ್ಲಿ  
 ಬೆಳೆಬೆಳೆದು ನಿಂದು ದೇವಳದ ತೆರದಿ ಎಲ್ಲಡೆಗೆ ನಿನ್ನ ಕಲೆಯು  
 ಸರ್ವ ಸರ್ವಸ್ವ ಮಿಡಿತ-ಮಿಡಿತಗಳು ನಿನ್ನದೆಗೆ, ನಿತ್ಯ ರುಧಿಯು

ಆ ಸ್ವಾಂಜೊಂಡಿ ತಾನಿಳಿದು ಬಂತು ದಟ್ಟಡಿಯ ಹೆಚ್ಚಿಗೇ  
 ನನ್ನ ಮೂಲವಿದು ನಿನ್ನ ಆಟಕ್ಕೆ ಜೊತೆಗಿಗೆ ಹೀರವಾಗ

**CWSA (ಶ್ರೀ ಅರವಿಂದರ ಸಮಗ್ರ ಸಂಪುಟ) 2/605**

### 31. ದೇವ ಶ್ರುತಿ

ಸರ್ವ ನಿನದಗಳು ಸರ್ವ ಧ್ಯನಿಗಳಿವು ನಿನ್ನ ಧ್ಯನಿಯಿಂದಲುಗಮ,  
ನಾದ–ಸಂಗೀತ ಜೊತೆಗೆ ಅಬ್ಜರವು, ಪಚ್ಚಿಯಾನಂದ–ಕ್ರಂದ,  
ಅವಳ ಆ ದುಃಖ–ಸುಖಗಳಿವು ಜೀವನದ ಹರಟೆ–ರಾಶಿ  
ಸ್ವರಾರೋಹದಲ್ಲಿ ಮಾನವನ ಮಾತು, ಮರ್ಮರದ ಶಬ್ದವೇಷಿ,

ಇದು ಹಸಿತವೀಗ ಸಾಗರದ ಅಮಿತ ಮೋದಮಲ್ಲಾಸ ವರ್ಣ,  
ಈ ಧರೆಯು ಈಗ ವಶಗೊಂಡ ಪವನದಲ್ಲಿ ರೆಕ್ಕೆ– ಪದೆದು –ಹರಣ,  
ಸ್ವಯಂ–ಪೂರ್ಣದಾ ಪುರಿಯ–ನಿನದದ ವೇಗವೀಗ ಧರೆಗ  
ಯಂತ್ರದಾಲಸ್ಪೂರ್ಣ ತಂದ್ರಾಂಶ, ವಿಮೋಹನದ ಈ ಫೋಷ.

ಅವಕಾಶದೀ ಪವನ–ಶೃಂಗ–ಶಂಖಿವನು ಅಪ್ಪಳಿಸುತ್ತಿಗ ಬಂದ  
ಕರೆಯೊಂದು ಇದುವು ಅಲೋಕಕದಿಂದ, ಜೊತೆಗೆ ಆ ದೂರದಿಂದ,  
ಸೂರ್ಯ–ತೇಜದಾ ಕ್ಷೇತ್ರಗಳ ಜೊತೆಗೆ ಸಾಗರದ ಸ್ತುತಿ–ಪಥದ ಭಂದ  
ಈ ಸರ್ವ ನಿನ್ನ ಅಚ್ಚರಿಯ ಘನದ ಸ್ವರಮೇಳ ಆತ್ಮ ಪ್ರಬಂಧ.

ಗೂಡ ಅಸ್ತಿತ್ವಯು ಅಪಹರಣಗೊಳುತ ಅಜ್ಞಾತ–ಹೃದಯದಿಂದ  
ಸರ್ವಸ್ವವೀಗ ಸೌಂದರ್ಯದುಂಬಿ ಪ್ರಗತಿ ಎನ್ ನಿನ್ ಕಲಾ–ಬಂಧ.

### 32. ದೃಷ್ಟಿ ದೃಷ್ಟಿ-ತಾಣ

ನಿನ್ನ ಕೃಪೆಯಿರಲು ಪ್ರತಿಯೊಂದು ದೃಷ್ಟಿ ಅಮರಶ್ವವಾಗಿ ನಿತ್ಯ

ನನ್ನ ಪ್ರಾಣವಿದು ದೃಷ್ಟಿಸಲು ಬಂದು, ಪರಮಹಣ್ಡಿತ ಚಕ್ಕು ಸತ್ಯ:  
ಗವಸೋಂದು ತಾನು ತಾ ಸರಿಯಿತೀಗ ಜೊತೆಗೇನು ತಪ್ಪದಂತೆ  
ತನಾತ್ಮ ಲೋಕ-ಪ್ರಭಾಕಾಂತಿಯಲ್ಲಿ ಅದ್ಭುತದ ಸೃಷ್ಟಿಯಂತೆ.

ಕಾಣ್ಡೆಯಲ್ಲಿ ವಶಗೊಂಡಿರುವ ಪೂರ್ಣ ಆನಂದ-ಸ್ವಂದವಾಗಿ

ನಿಯತಿ ಸಹಜತೆಯ ಪ್ರತಿ-ವಿಷಯವೀಗಿದು ತಾ ‘ತತ್ತ’-ಅಂಶವಾಗಿ,  
ಬಲು ಕರಿಣದೊಳಗೆ ತತ್ತ-ತತ್ತ್ವದಿಂದ ಹಷಾರ್ಥಿರೇಕ -ಪ್ರತಿಮೆ  
ಸೌಂದರ್ಯಪೂರ್ಣ ಸ್ವಂದನದ ಹೃದಯದಿಂದುದಿತ ಕಾವ್ಯ ಮಹಿಮೆ.

ವರ್ಣಗಳು ಜೊತೆಗೆ ವಿನ್ಯಾಸವಾಲೆ ಅಪ್ರತಿಮು- ಕೃತಿಯು ತೇಲಿ,

ಮಹದ್ವ-ಶಕ್ತಿಯಾ ಮಾಧುರ್ಯ ಧರಿಸಿ ಮಹಿಮೆಯಾ ರೆಕ್ಕಿಗಳಲ್ಲಿ;  
ಚರಿತಾರ್ಥಪೂರ್ಣ ಪಥದೊಳಗೆ ಒಂದು ಅಳ್ಳಿರಿಯ ಘನದ-ಭಾರ  
ತಂತಾನೆ ತಾನು ಪ್ರಕಟಗೊಂಡಿತ್ತು ಸಾರ್ವಲೋಕಿಕದ ವಸ್ತು-ಪೂರ್ವ.

ಸರ್ವ-ರೂಪಗಳು ನಿನ್ನ ತೋಡು ದರ್ಶನದ ಉಕ್ತಿಯಾಗಿ

ಓ ನಿರ್ವಿಶೇಷ, ವೈವಿಧ್ಯಪೂರ್ಣ, ಅನಂತಾನಂತವಾಗಿ.

### 33. ದಿವ್ಯಾನುಭೂತಿ

ನಾನೀಗ ಇನಿತು ಸಮಿಯದಿಹ ಮತ್ತೆ ಮೃಣಳಿಯದ -ವಿಷಯಗಳನು

ಆದರಿದೊ ಈಗ ಭುಂಜಿಸಿದೆ ಸ್ವರ್ಗದಾ ಪತ್ರ-ಫಲಗಳನ್ನು!

ಪರಿವರ್ತನೆಗೊಳಿಸಿ ನನ್ನ ಭಾವಗಳ ತವಕ್ಕೆಪೆಯ ಸ್ವರ್ವದಿಂದ

ಮೃತ್ಯುವಶವಿದ್ದ ಹಳ್ಳದಗಳನೀಗ ದಿವ್ಯದದ್ಬ್ಧತಕೆ ಸ್ವಂದದಿಂದ

ಶ್ರುತಿಗೊಳಿವದೆಲ್ಲ ಜೋತೆ ದೃಷ್ಟಿಗೇ ಈ ಪರಮಹಷ್ಟವೆಲ್ಲ.

ಬುವಿಯರಳಿ ಹೊಮ್ಮಿ ಅಲೆಉಲೆಯಲೀಗ ಪರಿಮಳದ-ಮೇಳವೆಲ್ಲ

ಮಧುಮಧುರ ಭಾವ ತಾನೊಂದು ಪ್ರಹರಣದ ಸಮತೆಯಲ್ಲಿ

ಉದಿತೋದಿತದಾ ವಿಸ್ತೃಯದ ಅರುಣಾದಾವರಣ ಗಂಧವೀಗ

ರೋಮಾಂಚ ಗೂಡ ಆಕ್ರಮಿಸಿಕೊಂಡು ಪ್ರತಿ ಸ್ವರ್ವ-ಸ್ವರ್ವವನ್ನು

ಅನಂತ್ಯದಲಿ ತನ್ನ ಮೂಲ ನೆಲೆಯೆಂದು ಸಂಗಮಿಸಿಕೊಳುತ ತಾನು,

ನಿನ್ನ ಸ್ವರ್ವದನುಭೂತಿ; ಕೃಪೆಯ ಅಕ್ಷಯದ ಆ ನಿನ್ನ ತಾಣ

ತೋಷಭರತದಲಿ ಆ ಕ್ಷಣಾದಲೀಗ ದಟ್ಟೆಸಿಕೊಂಡ ತಾಣ.

ನಿನ್ನ ಪರಿಶುದ್ಧ ಜ್ಞಾನೆಯಲಿ ಈ ಕರಣ ದಹನಗೊಳುತಲಿಹುದು

ಪಾವಿತ್ರ್ಯಪೂಣಿ, ಉತ್ಕಂತದೊಳಗೆ ಬಯಕೆ ತಾನು ಅಕ್ಷತವು.

### 34. ರೂಪಾಂತರ

ಸೂಕ್ಷ್ಮಾತಿಸೂಕ್ಷ್ಮ ಕಣದಿ ನಾದಮಯ ಧಾರೆಯನ್ನಿರು ಸತತ;  
 ಅದು ಭರಣಗೊಳಿಸಿ ನನ್ನ-ಮಂಡಳಿಯ ದಿವ್ಯ-ಬಲ ಮಹಿಮೆ ನಿರತ;  
 ಆ ಅನಂತ್ಯವನು ಪರಮನಾ-ಮಥುವು ಎಂದೀಗ ಪಾನಗೊಂಡೆ  
 ಕಾಲವಿದು ನನ್ನ ನಾಟಕದ-ರಂಗ ವಾ ಗಭರ್ಸ್-ಸ್ವಾಪ್ನ ಕಂಡೆ.  
 ಕಾಂತಿಮಯವೆನ್ನ ಕೋಶಗಳು ಈಗ ಹ್ಲಾದದುಜ್ಞಲದ ಯುಕ್ತಿ  
 ಜೊತೆಗಿದೋ ನನ್ನ ರೋಮಾಂಚ ಮತ್ತೆ ಶಾಖಗಳ ನಾಡಿ ಶಕ್ತಿ  
 ಉತ್ಕಷ್ಟ- ಪ್ರಲಕದಲ್ಲಿ ಮತ್ತೆ ಸೂಕ್ಷ್ಮ ಪಾರಿಭಾಸಿಕ -ಸ್ಮೃತದಲ್ಲಿ  
 ಆಜ್ಞಾತ ಮತ್ತೆ ಪರಮಾಂತರ್ಯ ಅಂತಃ-ಸಂದ ವಹನದಲ್ಲಿ

ನಾನಲ್ಲಿನನ್ನ ಮಾಂಸ-ಮಜ್ಜೆಗಳ ವಶವರ್ತಿಯಿದ್ದ ಜೀವ  
 ದಾಸ ನಾನೋವರ ಪ್ರಕೃತಿಗಿದೂ ಮತ್ತುವಳ ನಿಯತ-ಶಾಸನಕೆ;  
 ಸಂಕುಚಿತಗೊಂಡ ಭಾವಗಳ-ಜಾಲದೊಳಗಿಗೆ ಸಿಲುಕಿದಿರುವೆ.  
 ನನ್ನಾತ್ಮೇಗ ಹೃತಿಜಗಳ ಏರಿ ಅಪರಿಮೇಯ ವಲಯ-ತಾಣ  
 ನನ್ನ ಕರಣವಿದು ಪರಮನಾ ತೋಷಕಿದು ಸಜೀವದುಪಕರಣ,  
 ನನ್ನ ಚಿತ್ತವಿದು ಸಾವಿರದ-ಬೆಳಗು ಸುವ್ಯಾಪ್ತ ಸೂರ್ಯ-ಕಾಂತಿ.

CWSA (ಶ್ರೀ ಅರವಿಂದರ ಸಮಗ್ರ ಸಂಪುಟ) 2/561

### 35. ಆತ್ಮದ ಅನಂತತೆ

ಕಾಲಕೂ ಮುನ್ನ ನಾನಿದ್ದೆ ಗರಿಗೆ ನಾನೀಗ ಬಂದುದಿಂತು  
ಗೂಡೆ-ಸ್ವರ್ವ ತಾ ಶಾಂತಗೊಳಿಸಿದಾ ಅನುಭಾವ-ಚಿಂತವಿಂತು;  
ಸರ್ವಸ್ವವೆಲ್ಲ ಸಂಚಲನಗೊಳಲು ಪ್ರತಿನಿಧಿಯ ಜಿತ್ತೆ ತಾನು  
ನಿಶ್ಚಯ ಮತ್ತೆ ಶಬ್ದಮುಗ್ಧತೆಯ ಮಹಿಮೆಯಲಿ ಲೀನವಿನ್ನು

ಕಾಲವನು ಮೀರಿದಾ ಕರದಿ ನನ್ನ ಜೀವನವು ಶಾಂತ ಘನದಿ;  
ಅನಿಮೇಷ ದೃಷ್ಟಿಯಲ್ಲಿ ಲೋಕ ಸರ್ವ ತಲ್ಲಿನ ಭಾವ ಹೊಂದಿ.  
ಅದರ ಗವಸುಗಳ ಆವರಣದೊಳಗೆ ದಿಗಂಬರವೆನ್ನ ಪ್ರಾಣ  
ಎಕಾಕಿ ನಾನು ನನ್ನದೇ ಜೀವದೊಡನೀಗ ಅವಕಾಶ ತಾಣ

ಅನಂತಾನಂತದಾ ಕೇಂದ್ರವಿದುವು ಈ ನನ್ನ ಹೃದಯ-ಪದ್ಧು  
ನನ್ನ ದೇಹವಿದು ಬಿಂದುತಾನೀಗ ವ್ಯಾಪ್ತಗೊಳಿಸಲೆನೆ ಆತ್ಮ  
ಸರ್ವಜೀವಿಗಳ ಬೃಹತ್-ಆಶಾತ ನನ್ನದಿಯಲಿಂತು ಹೊಮ್ಮೆ,  
ಅಜ್ಞಾನ ಘನದ ಮಹಾಕಾಯದಲಿ ತಾ ದರ್ಶಗೊಂಡು ಚಿಮ್ಮೆ.

ಕಾಲದಾ-ಸ್ವಂದ ತಾನಿರದ ವ್ಯಾಪ್ತ ನಿಸ್ಸೀಮ, ಪರಮಶುದ್ಧ  
ವಿಸ್ತಾರಗೊಂಡೆ ಶಾಶ್ವತದಲೀಗ ಸರ್ವತ್ರ ನಾನು ಬಧ್ಯ

– ಕವನಗಳು

## ಭಾಗ 4

### 36. ವಾಮನ ನೆಪೋಲಿಯನ್ (ಹಿಟ್ಟರ್ 1939 ರಲ್ಲಿನ ಭಾಗ)

ಚಾಪಲ್ಯದುಂಬಿ ಮಾಯೆ ಇಚ್ಛಿಸುತ್ತ, ತಾ ದರ್ಶಗೊಳ್ಳಲೆಂದು  
ಚಂಡವೇಗದಾ ಅಧ್ಯತದ ಏಂದ ಮರುಚೊದಿ ಜನಿಸಿತಿಂದು,  
ವಾಸ್ತವವು ಇದೋ ಬೆಳೆಬೆಳೆಯುತ್ತಿರುದು ವಿಶ್ವಾಸಶೂನ್ಯದೊಡನೆ  
ಅವಳ ಆ ಮಂತ್ರದಂಡ-ಸೂತ್ರಿಸಿದ ಈ ಪಾತ್ರ ಪಾತ್ರದೊಡನೆ  
ಆ ಕುಳ್ಳನೀಗ ಸಾಧಿಸುವ ಮಹತ್ತಿ, ಆಧಾರ ಭವ್ಯ ತಾನು  
ಅಪರಿಮಿತವಿದ್ದ ಆ ಗತದ ಭೀಮಸಾಧ್ಯವಿದ್ದರೂನು.

ನೆಪೋಲಿಯನ್ ಚಿತ್ರ ಶೀಪ್ತ ವೇಗದಲಿ, ಜೊತೆಗಿದೋ ದಿಟ್ಟ, ವ್ಯಾಪ್ತ;  
ಅವನ ಹೃದಯವದು ಸಾಗರದ ತೆರದಿ ಪ್ರಪ್ರಭ್ಯ ಜೊತೆಗೆ ಸುಪ್ತ,  
ಅವನ ಸಂಕಲ್ಪವದರ ಅಸ್ಯಿತಿಯ ದೃಢಗ್ರಹಿಕೆಯೊಳಗೆ ಸತತ  
ಅದನು ಅಪ್ಪುತಲೀ ಒಪ್ಪುವನು ಅವನು ನೆಲಗೊಳ್ಳಲೆನಲು ನಿರತ,  
ಬಲು ಸಣ್ಣ-ಪುಟ್ಟ ಜೊತೆ ಮಹಡಿಯಿರುವ ಈ ಎಲ್ಲ ಘಟನೆಗಳನು  
ಇವ ದರ್ಶಗೊಂಡ ಅದ ಸ್ವರ್ದರ್ಶಗೊಂಡ ತನ್ನಾಧಿಪತ್ಯವಿನ್ನು;  
ಗಹನ-ಗಂಭೀರ ವ್ಯಾಪ್ತಹೇತುವಿನ ಸಂಚಲನವೋಂದು ತಾನು  
ಅದರ ಆಶಯಕೆ ಸಾಂಗತ್ಯವಾಗಿ ವಶಪಡಿಸಿಕೊಂಡನವನು.

ಪಾತಾಲ-ಮಣಿ ಈ ಜಂತುವೀಗ ಎಲ್ಲದಕೂ ದೂರ ದೂರ,  
ಸರ್ವಮಹಡಿಯಲಿ ಬರಿಬರಿದು ಶೂನ್ಯ, ಭೂತದಾಟದಲಿ ಸಾರ-  
ಲೋಹಬಿಂಕ ಜೊತೆ ಪಂಕಮಿಶ್ರಿತವವನ ಸ್ವಭಾವ-ದ್ರವ್ಯ  
ದೂರದೃಷ್ಟಿಯದು ಪರಿಮಿತಿಯಲೀಗ ಅವನ ಆ ಬುದ್ಧಿಯೊಳಗೆ ಜಾಲ  
ಅದರದೇ ಕ್ಷೇಣ-ಧಮನಿಯಲಿ ತುಂಬಿ ವಂಚನೆಯ ಜೊತೆಗೆ ಕುಶಲ,  
ಭಾವುಕದಭಾವದಲಿ ಆಶ್ಚರ್ಯಾಭಿ ಇವ ಬಡವ ಜೊತೆಗೆ ಕರಿಣ  
ಹೃದಯವೆಂದಿಗೂ ಮಥುರ ತಾನಿರದು ಜೊತೆ ಶುದ್ಧ-ಶಕ್ತಿಪೂರ್ಣ.

ಆಶಯವು ತುಂಬಿ ಜೊತೆ ಭಯದ ರಾಶಿ ಪ್ರತಿಬಂಧವಿರದ ಬಲವು,  
ದಟ್ಟಿಸಿಕೊಂಡ ನಶಾವಶವರ್ತಿ ಈ ಮುಯಿಲು, ಅಶ್ರುಧಾರೆ,  
ಕೂರಾತಿಕೂರ ಜೊತೆ ಹಿಂಸೆದುಂಬಿ, ಅಸುರ, ಶಿಶುವು, ನಿರ್ದಯನು,  
ಈ ಕೂಗುಮಾರಿಯದ್ವಾರದ ವಾಗ್ಣಿ, ಅವನ ಆ ಹರಿತ-ಜಿಹ್ವೆಯಿಂದ,  
ಅಲ್ಲದಲ್ಲಿ ಅಲ್ಲದೀ ನಿಗದಿಗೊಂಡ ಯೋಚನೆಯ ಈ ಪ್ರವಾದಿ,  
ಈಗಿದೋ ಮನುಜಪಥ-ಯಾತ್ರಿಗಿವನು ನಾಯಕನ ಸ್ಥಾನ ಹೊಂದಿ;  
ಅವನ ಮಾಬಲವು ಭವಿತವ್ಯಕಾಗಿ ವಿಜಯದ್ವಾರವನು ರಚಿಸಿ,  
ಈ ಲೋಕವೀಗ ಪರಿಪಕ್ಷ-ಫಲದಿ ಅವನಿಗೀಗಿದುವು ಭಕ್ತವಾಗೆ,  
ಅವನ ಭಾಯೆಯಾವರಣವೀಗ ಲಂಡನ್ ದಿಂದ ಕೋರಿಯದ ವರಗೆ.  
ಅವನ ಕಾಲದಲ್ಲಿ ನಗರಗಳು ಮತ್ತೆ ದೇಶಗಳು ಮಣ್ಣಗೂಡಿ.

ಉಗ್ರನೋರ್ವನಾ ಕೂರಹಿಡಿತದಲ್ಲಿ ಈ ಲೋಕ-ಜೀವ-ಕುಲವು;  
ಲೋಕ ಗಮ್ಯವದು ಕಾಯುತಿದೆ ಈಗ ಬುದ್ಧಿದದ ತುಟಿಯ ಮೇಲೆ,  
ದೃಶ್ಯಶಕ್ತಿಯಿದು ಈ ಕುಬ್ಜ ಮನುಜನನು ಈಗ ಎತ್ತಿ ಹಿಡಿದು,  
ಮಾಬಲದ ಶಕ್ತಿಗೀಗಿದೋ ಈ ಪರಿಪೂರ್ಣವಿರದ ಕುಬ್ಜ-ಯಂತ್ರ,  
ಮುಕ್ತ-ಚೇತನದ ಶೋಷ-ಕಾಂತಿಯನು ದ್ವೇಷಿಸುವ ಕುಹಕ-ತಂತ್ರ,  
ಬೃಹದ್-ಬಲದ ಜೊತೆ ಕುಶಲತೆಯ ಮತ್ತೆ ಸಾಮಧ್ಯವನ್ನು ಮಾತ್ರ  
ಮಾನವೀಯತೆಯನ್ನು ತುಳಿತುಳಿದು ಮಣ್ಣಗೂಡಿಸುವ ಇಚ್ಛೆಯೊಂದು  
ವಿಕಾಧಿಪತ್ಯದಾ ಕರಿಣ ಗತಿಗೆ ಈ ನೆಲವ ಮಿಲನಗೊಳಿಸಿ  
ಅದರದೇ ಬೃಹದ್-ಭೀಷಣದಿ ಅದರ ಯೋಜನೆಯ ಹೇರಿ ನಿಲಿಸಿ.

ಮಾನವನ ಮನವ ಮುರಿಮುರಿದು ಮತ್ತೆ ಆಯಾಮಹೀನಗೊಳಿಸಿ  
ಭಯದ-ಬಿಗಿತದಲ್ಲಿ ದಾಸ್ಯವನು ಮತ್ತೆ ಸಹಜತೆಯ ರೀತಿ ಇರಿಸಿ,  
ಅಭ್ಯರಿಸುತ್ತಿಹುದು ರಕ್ಷಸನ ಸೋಕ್ಕಿನಕ್ಕಸದಿ ಉಕ್ಕಿ ಉಕ್ಕಿ ಘೋಷದುದ್ದೋಷ  
ಸರಣಿಗಳಲೀಗ ಅದನೂಡಿ ಉಡಿ ಜನಕೆ.  
ಒಂದೊಮ್ಮೆ ಇಂಥ ಅಂಥಶ್ವೋರ ಸಾಮಾಜಿಕವನೊಷ್ಟಕೊಳಳಲು,  
ಆ ನಿಯತಿ ತಾನು ಮರುಮರಳಿ ತನ್ನ ಹಕ್ಕನ್ನು ಪಡೆಯುತ್ತಿಹುದೋ  
ಮತ್ತೀಗ ಮನುಜ ಪ್ರಕೃತಿಯಾ ಪ್ರಜ್ಞಶಕ್ತಿಯಲ್ಲಿ ಯೋಗಗೊಳುವ,

ಫನದಾಳವಿರುವ ಆ ತಮದಿ ಅವನು ಮುಳುಮುಳುಗುತ್ತಿರುವ ಈಗ,  
ಗತಿಸಿ ಹೋಗಿರುವ ಅವಳ ಆ ಸರ್ವ ರೂಪಗಳ ಹಂಚಿಕೊಳುವ,  
ಬೃಹದ್-ಗೌಳಿಗಳ, ಬೃಹದ್ -ಗಜಗಳಾ ಆ ಸರ್ವನಾಶದಂತೆ,  
ಇದು ಬೃಹದ್ದೇಹಿಯಾ ಕವಚದಾ ಭಾಯೆ ಆಗಿ ತಾನಿರಲು  
ವಿಹ್ವಲದ ಘಾತಕಾಘಾತಗೊಂಡ ಬುವಿಗುಂಟ ನೇಯ್ಯಗೊಳಿಸಿ.

ಘಾತಕದ ಶಿಶಿರದೆದೆ ಮೇಲೆ ಸ್ಥಿತದ ಅವನ ಆ ಹೊಹಲ್ಲಾ  
ಏಕಾಂಗಿಯಾಗಿ ಇವ ಮಾತ್ರ ಆಲಿಸುವ, ಸಾಮೃಜ್ಯ ವಾಣಿಯೆಲ್ಲಾ,  
ಅವನದೇ ಕ್ರಿಯೆಯ ಸರ್ವಾಧಿಕಾರಿ ಇದ್ದಕಿದ್ದಂತೆ ಆಯ್ದು ಬಯಸಿ  
ರಕ್ಷಣ ತಂತ್ರ-ಕುಶಲದಲ್ಲಿ ಕ್ಷೂರ-ವ್ಯಾಪ್ತ-ಜಿಗಿತವಿರಿಸಿ.

ಆ ವೀರ್ಯತೇಜವನು ಧರಿಸಲೆನಲು ಅವನ ಕಾಯವದು ವಿಫಲ,-  
ಆ ಭೀಮಭೀಷಣದ ಅತಿಧಿಗಿವನೀಗ ಬಲು ಶ್ವೇಣ ಜೊತೆಗೆ ಮನುಜ.  
ಚಿಂತನಕೆ ತೊಡಗಿ ಜೊತೆ ಕ್ರಿಯೆಗೆ ಇಳಿಯೆ ಮತ್ತಿದೋ ಕ್ರಂದದಲ್ಲಿ  
ಹೋರಾಟಕವಗೆ ಮಾರ್ಗದರ್ಶನದಿ ಚಲನೆ ನೀಡುತ್ತಲ್ಲಿ.

ಪ್ರೇರಣೆಯನಿಂತು ಪಡೆದಿರಲು ಸಕಲ ವಿಜಯಕಿರೊ ದಾಪ್ಯಗಾಲು  
ಭಯದುಂಬಿ ಜೊತೆಗೆ ಜೀತ್ಯಾರಸರಣಿಗಳಲೇಗ ಕ್ಷೂರ,ಅಜೀಯ,  
ಜಂರ್ಯಾವಾತದಲ್ಲಿ ಕೊಚ್ಚಿ ಹೋಗಿರುವ ಅವನ ಪಥ ಕಾಣುವರೆಗೆ  
ಬ್ರಹ್ಮರಕ್ಷಣಮೋ -ಇಲ್ಲದಿರೆ ದೇವವಚ್ಛಾತದಬ್ಬರದ ಸಿದ್ದಿಮೋ.

CWSA (ಶ್ರೀ ಅರವಿಂದರ ಸಮಗ್ರ ಸಂಪುಟ) 2/641

### 37. ದಾರುಣದ ಫೋರ ಆ ನಾಲ್ಕು-ಮುಷ್ಟಿ

ನೀನೆ ಏಕೈಕ ರಕ್ಷೆ ಎಂದರಿತು ನಾನೀಗೆ ನಿನ್ನ ನಂಬಿ  
ಆದರೂ ಸಹಿತ ನನ್ನ ದಿಟ್ಟಿಯಲ್ಲಿ ನನ್ನರುವನಷ್ಟೆ ತುಂಬಿ,  
ದಾರುಣದ ಫೋರ ಆ ನಾಲ್ಕು-ಮುಷ್ಟಿ ನಮ್ಮುಸಿರು ಸೇರಿಗೆ ಸಿಲುಕೆ  
ಕೂರ ಆಳ್ಳಿಕೆಯ ಕರಿಣ-ಕೊಟೆಯಲ್ಲಿ ನಮ್ಮಾತ್ಮವದುವು ಕಲುಕಿ.

ಭ್ರಮೆಯ ಸಾಮ್ರಾಜ್ಯ ಮರೆಸಲೆನೆ ದಂಡು ಪರಿಣಿತರ ವೇಷಗಳಲ್ಲಿ  
ಅಜ್ಞಾನ ಘನದ ಹೀಗಳನೇರಿ ರಾಜತ್ವ ಮಾಲೆಗಳಲ್ಲಿ,  
ಚಕ್ರಾಧಿಪತ್ಯದೊನ್ನತ್ಯ ತಾಣ ಮಹನೀಯರಲ್ಲಿಲ್ಲ  
ಕನಲುವಿಕೆಯಲ್ಲಿ ಜೊತೆ ಸಾವಿನಲ್ಲಿ ಹೋರಾಟವಿತ್ತು ಇಲ್ಲಿ.

ಎಲ್ಲಿಂದ ಬಂದು ವಕ್ಕರಿಸಿತಿಂದು ಭೀಷಣದ ರಣದ ರೋಷ  
ಭಾಂತು-ಸಮೃದ್ಧಿ ಸುಖಿದ -ಸಾಮ್ರಾಜ್ಯ ತರಲೆನುವ ಮುಸಿಯ ಫೋರೆ  
ಚೈತನ್ಯರಹಿತ ಆ ತಮದ ವ್ಯಾಪ್ತಿ ನಿಸ್ಸಿಮ ವಲಯದಿಂದ  
ಅಂಥ ಮಾರ್ಗದಲಿ ಸಂದರ್ಭಿಸಿಕೊಂಡ ಅಂಥಕರ ಹಿಂಡಿನಿಂದ

ಶಿಶಿರ ನಿದ್ರೆಯಲ್ಲಿ ಉಸಿರು ಬಿಗಿ ಹಿಡಿದು ಬರಿ-ಬರಿಯ ಕನಸು ಬರಿಸಿ  
ಕಾಣಲೆನೆ ಲಕ್ಷ ಮುಸಿಮುಸಿಯ ರಕ್ಷೆ ರೇಖೆಯಲ್ಲಿ ಬೆಳಕನಿರಿಸಿ  
ಮೃತ್ಯು ವೇದನೆಯ ಜಾಲ ಬೀಸಿರುವ ಈ ಜಗದ ಸ್ವಂದ ನಿಲೆಸಿ  
ವಿಕಚಕ್ರಾಧಿಪತ್ಯ ಹೀಗಳು ತುಂತಂಬಿ ಕೂರ ವರಸೆ?

ಈ ಚತುಷ್ಪಾಯವ ನೀನಿಷ್ಟದಲ್ಲಿ ಗವಸಿನಲ್ಲಿ ಕಂಡೆಯೇನು?  
ಅದನೀಗ ಧರಿಸಿ ನಿಂದಿರುವ ಪರಿಯು ನಿನ್ನಂತರಂಗವೇನು?  
ನಿನ್ನ ನಿಷ್ಣಾಲ ಹೃದಯದಾಸೆಗಳ ಲೀಲೆಗಳ ಶೋರಲೆನುತ್ತ  
ಕಾಲ-ಕೋಶದಲಿ ರಕ್ಷಿಸೋಳಿಸುತ್ತಲಿ ಈಕೆಸುತ್ತ ಇರಲು ಸತತ?

ಚಿತ್ತ ಚೇತನವ ಸೀಮೆಗಳಿಸುತ್ತಿಹ ನಿಧರಣೆ ನಿನ್ನದಿರಲು  
ಅದರ ಆ ಬ್ರಹ್ಮ-ಕರ್ಮಗಳಿಗಾಗಿ ಸೀಮೆಗಳ ನಿಗದಿಗೊಳಳಲು,

ನಿನ್ನರುವಿನಲ್ಲಿ ಅರಸಲೇನೆ ಆಗ ಗವಸಿನಲೆ ಅವಿಶುಕೊಂಡು  
ಈ ಘನದ ಫೋರೆ ಬ್ರಹ್ಮಾಂಡ ನಟನೆಯಲ್ಲಿಗ ತೊಡಗಿಗೊಂಡು.

ನೀನೆ ಸರ್ವಸ್ವ, ನೀನೋವ್ ಮಾತ್ರ, ಎತ್ತರಿಸಿ ತರಲು ಬಲ್ಲೇ  
ಆ ಅದಮ್ಯದಲಿ ಅವರೋಧ ಸತತ ಒಡ್ಡುತಲಿ ಹೊಮ್ಮಬಲ್ಲೇ  
ಚಿನ್ನಯಿದ ಜೋತಿ ಸಾವಿರದ ತೋಷ ಮೋಹನದ ಶಾಂತಿಯಲ್ಲಿ  
ಪ್ರಳಯ ರಾಶಿಗಳ ಮಥನದಲು ಸಹಿತ ಅಮೃತವನು ನೀಡಿ ಇಲ್ಲಿ!

- ಕವನಗಳು

### ಪರಮಾತ್ಮ

ಸಂದಿಗ್ಗಿ ಭಯದ-ಸಂಕಟದ ಖಿರದ ಕರ್ಕರದ-ಪೆಟ್ಟಿ-ಮುಂದೆ  
ಸ್ಥಿತಿನಿಧ್ದೆ ನಾನು ಆ ಅಟ್ಟಿಹಾಸದಾ ನೃತ್ಯ-ಲಯದ-ಹಿಂದೆ,  
ಹುಯ್ಯಲೆಬ್ಬಿಸುತ ತುಯಾದುತ್ತಿರುವ ಅಸ್ಥಿರದ ಹಾದಿ-ಬೀದಿ  
ಬರಲಿರುವ ದಿನವು ತರುವದಿದೆ ಶುಭವ, ಕೊಂಕಾಟ ತುಂಬಿ ಮನದಿ

ಇದ್ದಕ್ಕಿದ್ದಂತೆ ಈಗಿದೋ ಈಗ ಅನುಭೂತಿ ಸ್ವಂದಗೊಂಡು  
ಪ್ರಕೃತಿಯಾ ನಿಯತಿ-ರೇಖೆಗಳ ಮೀರಿ ಮೀರುತಲಿ ಸಾಗುತ್ತಿಂದು,  
ನನ್ನೊಳಗೆ ಒಳಗೆ ನನ್ನನಾವರಣಗೊಂಡಿರುವ ಹಂತದೋಳಗೆ  
‘ಅವನ್’ ಆ ಕರಣ ಸಂರಚನೆಯಂತರಂಗದಲ್ಲಿ ಇರಿಸಿ ಹೀಗೆ.

ನನ್ನ ಶಿರಕಿಂತ ಉಾಢ್ಣದಲ್ಲಿ ಒಂದು ಮಾಬಲದ ಶೀಷ್ಯ ಕಂಡು,  
ಅಮೃತತ್ವ ಪೂರ್ಣ ಘನಶಾಂತ ಚಿತ್ತ ಮುಖಪೊಂದು ದರ್ಶಗೊಂಡು  
ಸರ್ವಶಕ್ತನಿಮೇಷ ದಿಟ್ಟಿ ಜೊತೆ ಆ ದೃಶ್ಯವೀಗ ಘಟಿಸಿ  
ಅದರದೇ ವ್ಯಾಪ್ತ ವೈರಾಜ್ಯದೊಳಗೆ ಮಂಡಳದ ಭಂದವಿರಿಸಿ

ಆ ತೇಜತೋಷದಲ್ಲಿ ‘ಅವನ್’ ಕೇಶಗಳು ಜೊತೆಗೆ ಮಿಲನ-ಪವನ  
ಈ ಲೋಕವೀಗ ‘ಅವನ್’ ಹೃದಯವಿದು ಮೃದುಮಂದ್ರದನಿಲ ಸಲಿಲ;

- ಕವನಗಳು

### 38. ಸಂಗ್ರಹಮಾದಲ್ಲಿ

ಬಹುತೇಕವಾಗಿ, ಯುಗಯುಗದ ಮಂದ ಅಪಗಮನ ವ್ಯಾಪ್ತವಾಗಿ  
ಕಾಲದಾ ಬೃಹದ್-ಅಣವದಿ ಜೀವ-ಸೇತುವಿನ ಮೇಲೆ ಸಾಗಿ,  
ನಾನಪ್ಪಿಕೊಂಡೆ ಮುತ್ತುವನು ಮತ್ತೆ ಸೋಲನ್ನು ಸಹಿಸಿ ಹೀಗೆ  
ಒಂದೊಮ್ಮೆ ನನ್ನ ಪತನ ನಿನಗೇಗ ಫಲಿತದಲ್ಲಿ ಭದ್ರವಾಗೆ.

ಈ ಜಗದ ಸುಪ್ತ-ಚೇತನದ ಶಕ್ತಿ ನೀನಿತ್ತ ಸೂಕ್ತ ಸತ್ಯ  
ಮಿಂಚುತ್ತಿಹ ನನ್ನ ಆತ್ಮದಾ ಕ್ಷಣದ ಪ್ರಭೇಗಳನು ಮೇರಿ ತಣ್ಣ;  
ಪ್ರತಿ ಹೆಚ್ಚೆ -ಹೆಚ್ಚೆಗೀಗಲ್ಲಿ ಅವಳು ಘನ ತಮದ-ತೆರಿಗೆ ವಿಧಿಸಿ  
ಅನುಚಿತದ ಕ್ರಿಯೆಗೆ ಲೆಕ್ಕಿಗಗೆ ದಂಡ, ಕಾಲಗತಿಯುರುಳು ಇರಿಸಿ,

ನಿನ್ನ ಆ ಚಂಡ-ಶಕ್ತಿಯಪ್ಪಗೆಯು ಆವರಣ ನನ್ನ ಪಥಕೆ;  
ಅವರದಿದೆ ಭೂಮಿ, ದಿನಗಳಾ ಶುಲ್ಕದಲ್ಲಿ ಅವರು ಇರಿಸಿ ಹೀಗೆ,  
ನಾನೀಗ ಗಾಯಗಳ ತುಂಬಿಕೊಂಡು ಜೊತೆ ನಿರ್ದಯದ ಕದನದಲ್ಲಿ  
ತಾನಾಗದೇನು ಇದು ನಿನಗೆ ವಿಜಯ ತಂದಿತ್ತ ಭವ್ಯ ಘಳಿಗೆ.

ಕೊರಗಿ ಮುದುರಿದರು, ಏನೆಂಧ ನಿನ್ನ ಆ ಘನದ ದ್ಯುವ ಪ್ರಭೇಯು  
ಲೋಕ-ಲೋಕಗಳ ಓ ಆದಿದೇವಿ, ನೀನೆಲ್ಲವನ್ನು ಬಲ್ಲ, ನೀನೆಲ್ಲವನ್ನು ಬಲ್ಲ

### 39. ತಮದ ಯಾತ್ರಿಕ

ಆ ತಮದ ಜೊತೆಗೆ ಪರಿಯುಕ್ತಿಯೊಂದ ನಾನೀಗ ರೂಪುಗೊಳಿಸಿ  
ಪೂರ್ವ ನಿರ್ಧರಿತ ನಮ್ಮೆ ಮಿಲನ ತಲ ಅತಲದಾ ತಾಣವನಿಸಿ  
ದೇವನಾ ನಿತ್ಯ ಅಮೃತದಾ-ಜ್ಯೋತಿಯನ್ನೆದೆಯ ಒಳಗೆ ಹೊಂದಿ  
ಆಗಮಿಸಿ ನಾನು ಅವಳ ಕತ್ತಲೆಯ ಜೊತೆ ಭೀತಿ ಯೋಗ ಹೊಂದಿ

ನಾನೀಗ ತೊರೆದೆ ಪ್ರಭಾಪೂರ್ಣ-ಮನದಾ ಭವ್ಯ ವೈಭವವ  
ಜೊತೆಗಿದೋ ಈ ಮತ್ತೆಬಧ್ಯಗೊಂಡ ಆತ್ಮದಾ ಹ್ಲಾದಾನುಭವವ  
ಮಂದಕಾಂತಿ ಜೊತೆಯಂಥಕಾರಮಯ ವ್ಯಾಪ್ತಿಯಲ್ಲಿ ಯಾತ್ರೆಗೊಂಡು  
ಅನಭಿಜ್ಞ- ಸಲಿಲ ಧಾರೆಗಳು ಸುಳಿವ ಧೂಸರದ ದಂಡೆ ಕಂಡು

ಮಂದಸಾಂದ್ರದಾ ಪಂಕದಲ್ಲಿ ಚೆಲಿತ ನಾ ಶೀತದಲೆಗಳಿಂದ  
ಆಯಾಸಪೂರ್ಣ ಈ ಯಾನಕಂತ್ಯ ತಾನಿರದು ಅರಿತ ವಿಷಯ  
ಕಾಮನಾಪೂರ್ಣ ಆ ದೇವಗಣಗಳಿಂದೋ ಕಾಲವನು ಮೀರಲಾಗಿ  
ಆ ದಿವ್ಯ-ಸವಿನ ದ್ವಾನಿ ತಾನು ಬಂದು ಈ ತಾಣದೆಡೆಗೆ ಸಾಗಿ.

ಆದೇಗಿದೋ ನಾನರಿತೆ ನನ್ನ ಪದಗುರುತು ಪಥವ ಕಟೆದು  
ಅಮೃತಶ್ವದೆಡೆಗೆ ಕಾಲುದಾರಿಯನು ನಿಮಾರ್ಣಗೊಳಿಸಿ ಉಳಿದು.

CWSA (ಶ್ರೀ ಅರವಿಂದರ ಸಮಗ್ರ ಸಂಪುಟ) 2/603

## 40. ಸುಪ್ರಾವಚೇತದಿಂದ...

ಬಲು ಮಂದ್ರ-ಮಂದ್ರದವಚೇತವಿರುವ ಅನಂತಾನಂತದಾಚೆ  
ತಮದ ರೆಕ್ಕಿಗಳ ಜೊತೆ ಶೂನ್ಯ ಸ್ಥಿತಿಯಲ್ಲಿಹ ಸುಪ್ತಿಯಿಂದ ಆಚೆ  
ಶಕ್ತಿ ತಾನೋಂದು ಉದಿತಗೊಂಡಿತ್ತು ಈ ನಿರಾಮಯದಾಳದಿಂದ  
ಘೂರ್ಣನದಿ-ಜ್ಞಾಲೆ ತಾನೋಂದು ಚಿಮ್ಮಿ ಮಾಯಕದ-ಶಕ್ತಿಯೊಡನೆ.

ಸ್ವಯಂಚಾರಣದ ಅರೆಯರಿವು ಕೆಲವು ಗಡಣಗಳ ತಾಣಗಳಿವು  
ಚಿಂತನೆಯ ಶ್ರೀಯೆಯ ಜೊತೆಗೆ ಯೋಜನೆಯ ಗತಿ ಇರದ ರೂಪ ತಾವು  
ಈ ನಿತ್ಯ ಜ್ಞಾಲನ ತಾರೆಗಳ ಮಹಿಮೆಯನು ಶ್ರೇಣಿ ಬದ್ಧಗೊಳಿಸಿ  
ಪ್ರಾಣಿಗಳ ಸ್ವಂದಗೊಳ್ಳುತ್ತಿಹ ಕಾಯ ಜೊತೆ ಮನುಜ ಮೆದುಳಿಗಿರಿಸಿ.

ಯಾವ ರಿಕ್ತವದು ಅನಿವಾಯ ತಾನೋ, ಯದೃಚ್ಛೆ ವಿಧಿಬದ್ಧಗೊಂಡೊ  
ಈ ವಿಶ್ವ-ರಚನೆ ಪೂರ್ಣವರಿಯಲೆನೆ ತಾ ಜೀವ ತಿಳಿದು ಬಂತೋ?  
ವನಿದಿವು ಸಂಖ್ಯೆಗಳ ಮಾಯಕದ ಮೋಜು, ಯಾಂತ್ರಿಕದ ತಂತ್ರ-ನೃತ್ಯ  
ಚೇತನವನಿಂತು ಪ್ರಗತಿಗೊಳಿಸಿಹುದೋ, ಆತ್ಮವದ ತಾ ಉಹಿಗೊಂಡು

ಸರ್ವಶಕ್ತನಾವಾಸ ತಾಣವಿದು ಈ ದಟ್ಟ-ತಮದ ನಿಲ್ಲಿವು  
ಸರ್ವಜ್ಞನೀಗ ಹೊದೆದಿರುವ ಗವಸು, ದೇವ ತಮ-ಕವಚಧಾರಿ.

## ಭಾಗ 5

### 41. ಅವಸಾನ?

ನಮ್ಮಿರುವ ಸರ್ವ ನಮ್ಮುಸಿರಿಗಿದುವು ಅವಸಾನ ಹಂತವೇನು?

ಜೊತೆಗೆ ನಮ್ಮೆಲ್ಲ ಕೃತ-ಕೃತ್ಯಗಳಿಗೆ, ಆ ಸ್ವಷ್ಟಗಳಿಗೆ ತಾನು-  
ನಾಮಾವಶೇಷ ಜೊತೆ ರೂಪವೋಂದು ವಿಫ್ಫಾಟನೆಗೆ ಸಿಲುಕಿತೇನು

ಸರ್ವಸ್ವಕೀಗಿದುವು ಅಂತಿಮದ ಹಂತ, ಅವಸಾನ ರೂಪವೇನು?

ಚಪ್ಪಡಿಯ ಕಲ್ಲಿನಾ ಹೊದಿಕೆಯಲ್ಲಿ ದೇಹವಿದು ನಿಸ್ಸಾರಗೊಂಡಿತೇನು?

ತಪ್ಪಿದರೆ ಚಿತೆಯೊಳಗೆ ಸಿದಿಸಿದಿದು ಉರಿದು ಬರಿಬೂದಿಯಾಯಿತೇನು?  
ಮನಸೀಗ ವಿಫ್ಫಾಟನೆಗೆ, ವಿಸ್ಕರಣೆಗೊಂದು ಜಿಂತನವ ಕಳಚಿತೇನು

ಇದು ಈಗ ಹೀಗೆ ಅಂತಿಮದ ಹಂತ ತಾ ತಂದಿತೇನು?

ನಮಗಿದ್ದ ಕಿರುಜೀವ ಜೀವನದ ಘಳಿಗೆಗಳು ನಮಗಿನ್ನು ಇಲ್ಲ ಲಭ್ಯ

ಒಂದೊಮ್ಮೆ ನಮ್ಮ ಆ ಸಾನುರಾಗಿದುತ್ತಾಂಗ ತುಂಗದೊಳಗೆ.

ಮಾನವನು ದೇವಮಾನವನೆ ಆಗೆ ಆರೋಹಗೊಳ್ಳಲೆನೆ ಕ್ರಂದ

ಅವಸಾನಕೀಗ ಅವಸಾನವಿತ್ತು ಶಾಶ್ವತವ ತರುವ ಭಂದ

ನಮ್ಮಾತ್ಮೆ ಕ್ರಂದಗಳು ಈ ಮನುಜ ದೇವಮಾನವನೆ ಆಗೆ ಏರು ಪಥದಿ

ಸಾಗುತಲೆ ಮತ್ತೆ ಇತರರಾ ಹೃದಯಗಳನರಸುತಲಿ ಅವರ ದಿಸೆಗೆ,  
ವಂಚನೆಗೆ ಸಿಲುಕಿದೆವು, ಸಾವಿನಲಿ ಶ್ರೀಣಿಸುತ ಜೊತೆ ಜಗವ ನರಕಗೊಳಿಸಿ-

ಇದು ಈಗ ಹೀಗೆ ಅವಸಾನವಾಗಿ ನಿಂತಿರುವ ಹಂತವೇನು?

ಪತನದಲ್ಲಿ ತಂತುವಾದ್ಯವದು, ಮಿಥ್ಯೆಗಳ ಹರಡುತಲೆ, ಮೂಕಗೊಂದು

ಅದೃಶ್ಯವಾಗಿರುವ ಆ ನಿಯಂತ್ರೆವಿನ ಮೃತ್ಯು ತಾನೇನು?

ಆ ಪಡ್ಡಿ ಕೂಜನದಿ ಸ್ವಂದಿಸಿದ ವ್ಯಕ್ತವಿದು ಮುರಿದು ಬಿದ್ದಿತೇನು?

ಅನಿವಾರ್ಯವಾಗಿ ಆ ತನನ ಗಾನ ನೀರವದಿ ಮುಖುಗಿತೇನು?

ಮನದಿ ಯೋಚಿಸುತ್ತ ಜೊತೆ ಇಚ್ಛೆಗೊಳುತ್ತ ಚಿಂತನದಿ ತೊಡಗಿದವನು  
 ಮೃಣಣಯದ ಭಾಗ್ಯವನು ಮರುರೂಪಗೊಳಿಸೆ ಕಾರ್ಯಗೈದವನು,  
 ಹೃದಯ-ಸ್ವಂದದಲಿ ಪ್ರೇಮಬಂಧ ಜೊತೆ-ಕ್ರಂದ, ವಿಶ್ವಾಸಗೊಂಡವನು  
 ಅವನಿಗೂ ಸಹಿತ ಇದು ಈಗ ತಾನು ಅವಸಾನ ತಂದಿತೇನು?

ಅವನದೇ ನಾಮದಲಿ ತಾನಮರನಾಗಿರುವ ಈ ಮತ್ತ್ಯದೊಳಗೆ  
 ಕಲಾಕಾರನಿವ ಈ ಪರಮದೇವನವನೀಗ ತಾನು ಹೀಗೆ  
 ಸತತದಲು ಪುನರ್-ಎರಕಗಳಲೇಗ ತನ್ನನೇ ದಿವ್ಯಗಳಲಿ,  
 ಸ್ಥಿತಗೊಳ್ಳಲೆನೆ ಅವನೆಂದು ಬಯಸ, ನಿತ್ಯತ್ವ ಭಾವಗಳಲಿ

ತಾರೆಗಳ ಗಡಣ ಗುಡಿಗಟ್ಟಿವನಕ ಇದು ಸತತ ರಚನೆಯೊಳಗೆ  
 ಹೃದಯದಾ ಏಡಿತ ದೇವನನು ಇಂತು ಶೋಧಗೊಳುವವರೆಗೆ,  
 ಮತ್ತಿದೂ ಆತ್ಮ ತನ್ನ ತಾನರಿತು, ಆಗಲೂ ಸಹಿತ ಅಲ್ಲಿ  
 ಅವಸಾನವೆಂದಿಗೂ ಅಲ್ಲಿರದು ಇನ್ನು ಅನಂತಾನಂತವಲ್ಲಿ.

CWSA (ಶ್ರೀ ಅರವಿಂದರ ಸಮಗ್ರ ಸಂಪುಟ) 2/643

## 42. ಆತ್ಮ ಸಮರ್ಪಣೆ

ಓ ನೀನೆ ನೀನು, ನಾನಾರಿಗೀಗ ಉಪಕರಣವಾಗಿ ನಿಂದ  
ಓ ಗುಹ್ಯ-ಪರಮ ಆತ್ಮಚೋತಿ ಜೊತೆ ಪ್ರಕೃತಿ ನೆಲೆಯಲಿಂದ,  
ನನ್ನ ಮೃಳಿಯದ - ಸರ್ವ, ಸಮ್ಮಾನಗೊಳಿಸಿದೆ ಈಗ ಹರಸು  
ನಿನ್ನದೇ ಜಿರದ ದಿವ್ಯತೆಯ-ಭವ್ಯ ಶೋಭಾಯದೊಳಗೆ ಇರಿಸು.

ಸಲ್ಲಿಸಿಹೆ ನನ್ನ ಸಂಕಲ್ಪವನ್ನು ನಿನ್ನಿಷ್ಟೆಯಂತೆ ಇರಲು  
ಅರ್ಪಿಸಿದೆ ನನ್ನ ಮನವನ್ನು ನಿನ್ನ ಚಿದ್ರೂಪ ನಾಲೆಗೊಳಿಲು;  
ನನ್ನದೆನ್ನವದ ಏನೊಂದ ಹಿಂದೆ ನೀನುಇಸಬೇಡ ಹೀಗೆ  
ಅನಿರ್ವಚನೀಯ ಜೊತೆಗೆ ಅತಿಗೂಡ ಈ ನಮ್ಮ ಯೋಗದೊಳಗೆ

ನಿನ್ನ ಪ್ರೇಮದಾ ವಿಶ್ವ-ಶ್ರುತಿಯೊಳಗೆ ನನ್ನದೆಯ ಮಿಡಿತವಿತ್ತು,  
ನನ್ನ ದೇಹವಿದು ಯಂತ್ರ ತಾನಾಗಿ ನಿನಗೀಗ ಭವದ-ವಸ್ತು  
ನನ್ನ ನರಗಳಲಿ ಮತ್ತೆ ಧಮನಿಯಲಿ ನಿನ ತೋಷ ಸಲಿಲ-ಉಲಿದು;  
ನನ್ನ ಚಿಂತನದ ಕದಿರ-ಶೋಧದಲ್ಲಿ ಬರಲೆನಗೆ ಶಕ್ತಿ ಇಳಿದು

ನಿತ್ಯತ್ವದೊಳಗೆ ನಿನ್ನ ಪೂಜಿಸಲು ನನ್ನಾತ್ಮ ಮಾತ್ರ ಉಳಿಸು  
ನಿನ್ನದೇ ರೂಪ-ಚೊತೆ ಪ್ರಾಣಗಳಲಿ ನಿನ್ನನ್ನು ದರ್ಶಿಗೊಳಿಸು

### 43. ಶೃಂಗಗಳ ನಾದ

ಶೃಂಗಗಳ ನಾದ, ಅವ್ಯಕ್ತ ಮಹಾತೇಜದುತ್ತಂಗ ಸರಣಿ

ನಿನ್ನದೇ ಶೃಂಗದೆಯಿಂದ ಚಿಮ್ಮಿ ಉಕ್ಕಿ ನಾದ-ಶ್ರೇಣಿ  
ಭಲ್ಲೆಯೊಲು ಲೋಕಚೂನವದು ತಾನು ವಿಕ್ಷೇಪಗೊಂಡಿತೀಗ,

ಭೂಮಾತಿಭಾಮ ಆಂತರ್ಯ ಕ್ರಂದ ಆರಜಿಯ-ಭಂದವೀಗ.

ಶೃಂಗಗಳ ನಾದ, ಸ್ವಣಮಯ-ಕದಿರು, ಶರದಂತ ಚಿಮ್ಮಿ ಬಂದು

ಫನಶಾಂತವಿರುವ ಹುರಿಗೊಂಡ ಜಿಲ್ಲಿನೆದೆಯಿಂದ ಹೊಮ್ಮಿತಿಂದು!  
ಎನ್ನೆದೆಯಲೀಗ ಅವಶರಣಗೊಂಡು ಜಿಗಿಜಿಗಿದು ಬಂದು ತಾನು

ಉಜ್ಜಲೋಜ್ಜಲದ ಪ್ರಜ್ಞಲನದೊಳಗೆ ಜೋತೆ ಕ್ಷಣಕ್ಷಣ ತೀವ್ರ-ತಾನ

ನಾನೀಗ ಇಲ್ಲಿ ಏಕಾಂಗಿಯಾಗಿ ಸಂಘರ್ಷ ತಾಣದೊಳಗೆ

ಅಸಹಾಯನಾಗಿ, ನಿರ್ಬಕ್ಷದಲ್ಲಿ, ಮನುಕುಲದ ಮಧ್ಯದೊಳಗೆ,  
ಆ ತಮಕೆ ಸಿಲುಕಿ ನಾನಿಲ್ಲಿ ಪತನಗೊಂಡಿರಲು ಬಳಲಿ ಇಂತು  
ದೇವನಾ ಮಧ್ಯರಾತ್ರಿಯಿದು ಇಲ್ಲಿ ಆವರಣಗೊಂಡು ನಿಂತು.

ಆ ತುಂಗಶೃಂಗಗಳ ತಾಣದಿಂದ ನಾನೀಗ ಇಳಿದು ಬಂದೆ

ಮತ್ತಿದೋ ಈಗ ಈ ಸ್ವರ್ಗ ಸರಹದ್ದಿನಿಂದವಶತರಣವಿಂದೆ  
ದೇವ-ಸುಪ್ತಿಯಲಿ ತಾನಿರುವ ಕೊಲ್ಲಿ-ಕೊಲ್ಲಿಗಳ ಎಡಗೆ ಬಂದು,  
ಆ ಅಚೇತನದ ಗಂಭೀರ ಘನದ ಗಭೀರದೆದೆಗೆ ಇಂದು.

ನಾ ಜಯದಲಿಂದು ಪಡೆದಿರುವದೆಲ್ಲ ಅದು ಮನದ ವಿಜಯವಿಹುದು

ಆ ನಾದ ಜೋತೆಗೆ ನಿತ್ಯಭ್ರಂಷ ಘನದ ಸ್ವಂದದಲಿ ನಿಲುವು ಪಡೆದು,  
ತೇಜತ್ವಪೂರ್ಣ ಚೂನವಿದು ಸತತ ನಿತ್ಯತ್ವದೊಳಗೆ ಸ್ಥಿತದಿ  
ಮತ್ತಿದೋ ಈಗ ಉಪಕ್ರಮದಲೀಗ ತದ್ವಾಪ-ಮುಕುಟವಾಗಿ

ಆ ವಿಶ್ವದಾತ್ಮಾ ಚಿಂತನಗಳಲ್ಲಿ ಅಂಶಾಂತ ರೂಪವಾಗಿ

ಪ್ರಕೃತಿಗಿತ್ತಿರುವ ಅದರ ಆದೇಶಗಳಿಗದುವು ಸಮಭಾಗಿ,

ಅದರದೇ ತೋಷದಮೃತಕೆ ಸೂಕ್ತ ಆ ಪಾತ್ರ ತಾನೆ ಆಗಿ,

ಅದರ ಶಾಂತಮಯ ಆ ಎದೆಯ ಮೇಲೆ ಕಾಣ್ಣಿಗಳು ಸರಣಿಯಾಗಿ.

## 44. ದೇವನಾ ಪರಿಶ್ರಮ

ರಜತ-ಪವನದಾ ಸೂತ್ರದಲ್ಲಿ ನನ್ನ ಸ್ವಷ್ಟಮಾಲೆಗಳ ಹೆಣೆದು

ಆ ಸ್ವಂತ-ಮತ್ತೆ ಈ ನೀಲ ಮಧ್ಯದಲ್ಲಿಗ ಪೋಣಿಸಿಂದು,  
ಕೊಮುಲದಿ ಅವನು ಆವರಣಗೊಳಿಸಿ, ಅವುಗಳನು ಅಲ್ಲಿ ನಿಲಿಸಿ  
ರತ್ನವಿಚಿತದಾ ನನ್ನ ಸ್ವಷ್ಟಗಳಿವು. ನಿನ್ನವಿಲ್ಲಿ ಸಲಿಸಿ

ಇಂದ್ರಜಿಂಬಾಪದಾ ಸೇತುಬಂಧವನು ರಚಿಸಲೆನೇ ನನ್ನ ಮಿಡಿತೆ

ಸಂಲಗ್ನಗೊಳಿಸೆ ಈ ಬುವಿಯನೀಗ ಆ ನಭದ ಜೊತೆಗೆ ಮಿಳಿತ  
ನೃತ್ಯಲಯವಿರುವ ಈ ಕ್ಷೇಣ-ಗ್ರಹದಿ ಬಿತ್ತುತಲಿ ಮತ್ತೆ ಹೀಗೆ  
ಅನಂತತೆಯ ಆ ಜಿತ್ತವೃತ್ತಿಗಳನೀಗಿದೊ ಸ್ವಂದಗೊಳುವ ಹಾಗೆ

ಅದರೀಗಿದೊ ನಮ್ಮ ಸ್ವರ್ಗಗಳು ಅತಿ-ಶುಭ, ದೂರ -ದೂರ,

ಪಾರಲೌಕಿಕದ ಉಪಾದಾನದಲ್ಲಿ ಭಂಗುರವು ತೀರ ತೀರ;  
ವೈಭವದ ಭರತ ಜೊತೆ ತೇಜ ನಮ್ಮ ನೇಳಲಿದುವು ನಿಲಲು ವಿಫಲ;  
ಬೇರುಗಳ ಆಳಾಳವನು ತಲುಪೆ ಅವು ಈಗ ಪೂರ್ವ ವಿಫಲ.

ಅವನಿದೊ ಈಗ ಆ ಸ್ವರ್ಗಗಳನು ಇಲ್ಲಿಗೈತರುತಲಿರುವ

ಮೃಣಣಿಕೆ ತಾನೆ ತಾನಾಗಿ ರಕ್ಷಿಯಾವರಣಗೊಂಡು ವಿಚಿತೆ,  
ಭೂ-ಬದುಕ ಭಾವದೀ ಕಷ್ಟಗಳನು ತಾ ಧರಿಸುತ್ತಿರುವ ಭಾವ  
ಮತ್ತೆ ಅಡಿಯಿಡುವ ಈ ಶೋಕ-ಪಥದಿ ತುಂತುಂಬಲೆನುತ ಜೀವ

ವಿವಶಗೊಳಿಸುತ್ತಲಿ ನನ್ನ ಪರಮನನು ಈಗಲ್ಲಿ ಇಳಿದು ಬಂದು

ಇಲ್ಲಿದೊ ಇಂತು ಪತನಗೊಂಡಿರುವನೀಗ ಈ ನೆಲದ ಮೇಲೆ  
ಅನಭಿಜ್ಞಾಗಿ, ಪರಿಶ್ರಮದಿ ಸತತ, ಮಾನವನು ಪ್ರಗತಿಹೊಂದಿ  
ತಿರುಚೆ-ತಿರುಬುತಲಿ ಜನನ- ಮರಣಗಳ ಆ ದಾರಗಳನು ತಾನು

ಈ ಆಳದಲ್ಲಿ ನಾನೀಗ ಖಿನನದಾ ಜೊತೆಗೆ ದೀರ್ಘದಲ್ಲಿ

ಭಯವೆ ತುಂಬಿರುವ ಮಲಿನಧೂಲಿಯಲ್ಲಿ ಜೊತೆ ಸಿಲುಕಿ ಕೆಸರಿನಲ್ಲಿ,

ಸ್ವಾರ್ಥ-ಸಲೀಲದಾ ಗಾನಕೇಗಿದೋ ಆಧಾರವೊಂದನರಸಿ  
ಸಾವಿರದ – ಅಗ್ನಿ ಶಾಶ್ವತದಿ ನೆಲೆಸೆ ಜಿರನೆಲೆಯನೊಂದ ಅರಸಿ.

ಜಡದ-ತಮದೋಳಗೆ ಬಳಲಿದೆನು ನಾನು ಪರಿಶ್ರಮಿಸುತ್ತಿಹೆನು ಹೀಗೆ  
ಆ ಅಗ್ನಿ-ತೇಜವನು ಮನುಜನೆದೆಗೆ ತರಲೆನಲು ನಿತ್ಯದಲ್ಲಿ,  
ಆದರಿದೂ ನರಕ-ದ್ಯೋಷದಲೆ ಭರಿತ ಮನುಕುಲವು ಹಗೆಯ ಧಗೆಗೆ  
ಈ ಜಗದ ಸೃಷ್ಟಿಯಾ ಘಳಿಗೆಯಿಂದ ಇವು ನನ್ನ ಘಲಿತ ಕೊಡುಗೆ.

ಮಾನವನ ಮನವು ಅವನದೇ ವನ್ಯ-ಜೀವಾತ್ಮೆ ನಕಲಿನಲ್ಲಿ;  
ತನ್ನ ವಾಂಧೆಗಳ ವಿಜಯಕಾಗಿವನು ಆಶಿಸುವ ಸತತದಲ್ಲಿ,  
ಕ್ರಾರ್ತ-ಬೇತಾಳವನ್ನುಂತರಂಗದಲೆ ತಾನು ತಂಗುಗೊಳಿಸಿ  
ದುಃಖ-ಪಾಪಗಳಲನುರಕ್ತವಾಗಿ ತಾನಿರುವ ಈ ನಿವಾಸಿ

ಧರಗುಣ್ಯ ಕ್ರಾರ್ತ-ಧೂಲಿ-ಬೇತಾಳ ಈ ಸ್ವರ್ಗ-ಜ್ಞಾನೆಗೀಗ  
ಪಾವಿತ್ರ್ಯ-ಪರಮ ಆನಂದಪೂರ್ಣ ಆ ಸರ್ವ ವಿಷಯಕೀಗೆ;  
ಬರಿದೆ ಸುಖಿಕಾಗಿ ಮತ್ತೆ ರಾಗಗಳ ಜೊತೆ ವೇದನೆಯ ಹೊಂದಿ  
ಅವನ ನಾಟಕವು ಅಂಕ-ಅಂಕದಲೆ ತಾ ಸಹನೆಗೊಳ್ಳುತ್ತಿರಲು.

ಸುತ್ತ-ಮುತ್ತಿಹುದು ದಟ್ಟ ಕತ್ತಲೆಯು ಜೊತೆ ವ್ಯಾಪ್ತಿಯಲ್ಲಿ ಹರಡಿ;  
ಆ ದೀಪಗಳಿಗೆ ಈ ಮನುಜರೆಲ್ಲ ಜೊತ್ತಿಗಾಹಾನ ನೀಡಿ,  
ಆದರೂ ಅಲ್ಲಿ ಅರೆಬರೆಯ ಹೊಳಿಸಿನಲಿ, ಮುಗ್ಗರಿಸುತ್ತಿರುವ ಜೀವ  
ಅಮರತ್ವವಿರುವ ಆ ಏಕಮೇವದಿಂದರಕಗೊಳ್ಳುತ್ತಿರುವ,

ಮನುಜನಿದೋ ಬೆಳಗಲೆತ್ತಿಸಿದ ತನ್ನ ಆಶೆಯ, ಕ್ಷೇಣ-ದೀವಟಗೆ  
ಮುಂಚೊಣಿಯಲ್ಲಿ ಅದು ತೋರುತ್ತಿಹುದು ವಿಫಲತೆಯ ಅಂಚು ಮಾತ್ರ,  
ಘುತದ ತುಳುಕೊಂದು ತಾನಿರಲು ಅವನ ಸುವ್ಯಾಪ್ತ ಇಚ್ಛೆಯಾಗಿ,  
ಅವನ ಆ ತೀರ್ಥಯಾತ್ರೆಯಲೆ ಇದುವು ಧರ್ಮಭಂತ್ರ ಒಂದಾಗಿ.

ಮನುಜರಂಜುವರು ಸತ್ಯಗಳ ಮೂಲ ಯುತಕೆ, ಅದನಲ್ಲಿಗಳಿಂದ,

ಕಾಂತಿಗಳ ಮೂಲ ಆ ದಿವ್ಯ-ಬೆಳಕ ಕಡೆಗೇಲೀಸಿಕೊಂಡು ಇವರು,  
ಅನಭಿಜ್ಞ ದೇವಗಳವನ್ನು ಭಜಿಸಿ ಆ ಕ್ರಿಂದದೊಳಗೆ ಇಂತು

ಅಲ್ಲದಿರೆ ಓವ್ ರಕ್ಷಣೆ ಇವರು ಬದಲಾಯ್ದುಗೊಂಡು ನಿಂತು.

ಲಭ್ಯಗೊಂಡೆಲ್ಲವೀಗಿದೋ ಮತ್ತೆ ವಿಚಿತದಲಿ ಮರಳಿ ಕೋರಿ

ಪ್ರತಿ ರಿಪುವನೀಗ ಕತ್ತರಿಸಿ ಮತ್ತೆ ಪೂರ್ವರೂಪಕ್ಕೆ ಸಾರಿ,

ಪ್ರತಿ ಸಮರವೀಗ ಹೋರಾಟವಾಗ, ಹೋರಾಟ ಮತ್ತೆ ಸಾಗಿ

ನಿಷ್ಫಲದ ಜೀವ-ಜೀವಗಳ ಚಿತ್ತ-ವೀಧಿಕೆಯ ಮಾರ್ಗವಾಗಿ.

ಖಿದ್ರಗೊಳಿಸಿರುವ ನನ್ನ ಗಾಯಗಳು ಸಾವಿರದ ಮೇಲೆ ಒಂದು

ಜೊತೆಗಿದೋ ದೃಕ್-ರಾಜ ಮಂಡಳಿಯ ಆಕ್ರಮಣವಿದುವು ಇಂದು;

ನನ್ನ ಕಾರ್ಯದಾ ಸಫಲತೆಯವರೆಗೆ ವಿರಮಿಸಲು ಇಲ್ಲ ಸಾಧ್ಯ

ಶಾಶ್ವತದ ಇಚ್ಛೆ ಸುತ್ತಿಗೆಯ ಪೆಟ್ಟಿನಲಿ ತಾನು ಚಿತ್ತಗೊಳಲು ವೇದ್ಯ.

ಅಣಪುಗ್ರೀಹರು ನುಸುಳಿ ದಾನವರು ಜೊತೆಜೊತೆಗೆ ಮನುಜರಿವರು!

ನಿನ್ನ ಅಭಿಲಾಶೆ ಶರವಿಪಾಣದಾ ಶಿರವಾಗಿ ರೂಪಗೊಂಡು

ಆ ಗಗನಕೀಗ ಲೇಖಿಸಿದೆ ಅದರ ಅತ್ಯಗ್ರ ಜ್ಞಾಲೆ ಗುರುತು;

ನೀನಗಿದೋ ಪತನ, ಜೊತೆಗಿದೋ ನಿನ್ನ ಕಾರ್ಯಗಳು ಮೃತಪ್ರಾಯ.

ಸ್ವರ್ಗಿಂಯ ನೆಲೆಯ ನೆಮ್ಮೆದಿಗೆ ನೀನು ಸೂಕ್ತಿಗಳ ರೂಪಗೊಳಿಸಿ

ಆನಂದ ಮತ್ತೆ ಸ್ವರ್ಣಧಾಮವನು ಸೃಷ್ಟಿಗ್ರೇದಿರುವೆ ನೀನು,

ನಮಗಿದೋ ಇದನು ನಿರ್ಮಿಸದೆ ನೀನು, ಪರಿಶ್ವಕರಂತೆ ಸಾಗಿ,

ಅವಚೇತದುದಧಿಗಳ ಜೊತೆಗೆ ಜೀವನದ ಗುಮೃಟದ ಒಳಗೆ?

ನಮ್ಮೆದಿದೆ ಈಗ ಈ ಬುವಿಯು ತಾನು, ಬರಿತಮದ ಹೀತವಾಗಿ

ನಮ್ಮೆದೇ ಹೀಂದ ಚಂಚಲದ ಜ್ಞಾಲೆಗಳಲೇಗ ಸಿಲುಕಿ ಸಾಗಿ.

ಅದು ಹೇಗೆ ತಾನೆ ಆ ಗೂಡ-ಬೆಳಕ ಕಿರು-ತೊರೆಯಲೇಗ ಪಡೆದು?

ಅಲ್ಲದಿರೆ ಇದುವೆ ಅದು ಹೇಗೆ ದೇವನಿಷ್ಟೆಯನು ಸಹನವಡೆದು?

“ಕರ್ತೃರಿಸಲವನ ಉದ್ಯೋಗವಾಗಿ ಜೊತೆ ಬಾ, ತಡೆಯಲವನ ಕ್ರಮವ!

ಆಗಲ್ಲಿ ಮಾತ್ರ ನಮ್ಮ ಹೃದಯಗಳು ಮುಕ್ತಾದ್ವಾರಾ ಪಡೆದುಕೊಂಡು  
ಆ ಭಾರದಿಂದ, ಮತ್ತವನ ಬಿಲಕ- ವೈಭವಕೆ ಕರೆಯನಿತ್ತ  
ವ್ಯಾಪ್ತಗೊಂಡಿರುವ ಶುಭ್ರ-ಶಾಂತಿಯನು ನೇಲೆಯನಿತ್ತ.”

ಮೃತ್ಯುವಶವತ್ತಿರು ನನ್ನ ಹೃದಯದಲ್ಲಿ ಇದೋ ದೇವನಿಹನೀಗ

ಅದ್ವಾಪ್ತ ಮತ್ತೆ ದೋಷಗಳ ಜೊತೆಗೆ ತಾ ಮಲ್ಲಿಯುದ್ಧದೋಳಗೆ,  
ಬರಿ ಜವುಭು ಕೆಸರು ಜೊತೆಗಿದೋ ಹಾಳು-ಪಥಗಳನು ತುಳಿದು ಸಾಗಿ  
ನಾಮರಾಹಿತ್ಯದಾ ನಿರ್ಮಲವನೀಗ ಪಡೆಯಲಿಕ್ಕಾಗಿ.

ಅಭ್ಯರಿಸಿತೀಗ ಧ್ವನಿಯು, ನಡೆ, ಯಾರು ನಡೆಯದಾ ಪಥವ ಅರಸಿ!

ಎನಗೈಯುತಲಿ ಆಳದಾಳಕ್ಕೆ ಆ ಘನದ ತಲಾತಲಕೆ  
ಆ ರೌದ್ರಪೂರ್ಣ ವಾಸ್ತುಶಿಲೆಯನ್ನ ನೀ ಸ್ವರ್ತಗೊಳಿಸಿದರೆಗೆ  
ಜೊತೆಗಿದೋ ಬೀಗ-ಬಂಧನವು ಇರದ ದ್ವಾರಗಳ ತರೆವವರೆಗೆ.

ಆಳದಾಳದಲ್ಲಿ ಬಿತ್ತಿರುವ ಒಂದು ಮಿಥಾಭಿಮಾನ ಕಂಡೆ

ಸರ್ವ-ವಸ್ತುಗಳ ಬೇರಿನಾಳದಲ್ಲಿ ಹುದುಗಿರುವದನ್ನು ಕಂಡೆ  
ದೇವನಾ ಗೂಡ -ಪ್ರಶ್ನ-ಸುಪ್ತಿಗಿದೋ, ಧೂಸರದ ಸ್ವಿಂಸ್-ರಕ್ಷೆ  
ಅಲ್ಲಿದೋ ವ್ಯಾಲಸರ್ವವದು ಚಾಚಿ ತನ್ನ ರೆಕ್ಕೆಗಳ ಕಕ್ಕೆ.

ಮನದ ಮೇಲಿದೋ ಆವರಣಗೊಂಡ ವರ್ಣಗಳ ನಾನು ತೊರೆದು

ಜೀವ-ಜೀವನದ ಅತ್ಯಪ್ರದುದಧಿಗಳನೀಗಿಲ್ಲಿ ನೀಗಿ ನಡೆದು,  
ದುರ್ಗಮದ ಮಾರ್ಗ ಮೋಹದಲ್ಲಿ ಸಾಗಿ ತಲ್ಲಿನಗೊಂಡೆ ಈಗ  
ಅಧೋಲೋಕದಾ ಬೆಡಗುಗಳಲೀಗ ನಾ ಲೀನಗೊಂಡು ಬೇಗ.

ಈ ಜಡದ ಬುವಿಯ ಬಲುಭೀತ ಹೃದಯಗಳಲಾನು ಬಲದಿ ನಿಂದು

ಆಲಿಸಿದೆ ಜೊತೆಗೆ ಅವಳ ಆ ಸ್ವಾಲ-ಘನತಮದ ಘಂಟೆ ನಾದ.  
ನಾನಲ್ಲಿ ಕಂಡೆ ಅವಳ ಯಾತನೆಯ ಫಾತಗಳ ಮೂಲದಂಶಗಳನು  
ಅಂತರಂಗದಲ್ಲಿ ನರಕದಾ ಆ ಘೋರ ಆಂತರ್ಯ-ಹೇತುವನ್ನು.

ನನ್ನ ಉದ್ದೇಶದಲ್ಲಿ ವ್ಯಾಲಸಪರ್ದಾ ಮಮರದ ಸಪ್ತಲಾಪ  
ಮತ್ತೆ ಆ ಭೂತ-ಬೇತಾಳ ನಿಶೇಯ ದ್ವನಿಗಳಭ್ರರದ ತಾಪ;  
ಚಿಂತನವು ಉಗಮಗೊಂಡಿರುವ ಶೋನ್ಯವನು ನಾನು ಟಿದ್ರಗೊಳಿಸಿ,  
ಸಂಚಲನಗೊಂಡೆ ತಳವಿರದ ಆಳದಲಿ ನಾನು ನನ್ನನಿರಿಸಿ;

ನನ್ನ ಪಾದಗಳು ಹೆಜ್ಜೆ-ಹೆಜ್ಜೆಯಲ್ಲಿ ಹತಾಶೆಯ ಮೆಟ್ಟಿಲೇರಿ,  
ನಿಸ್ಸಿಮ ಶಾಂತದಾ ರಕ್ಷಕವಚದೊಲು ಭದ್ರವಾಗಿ ಇಂತು  
ದೇವವ-ವೈಭವದ ಆ-ಜ್ಞಾಲೆಗಳನು ನಾನಿಲ್ಲಿ ತರುತಲಿರುವೆ  
ಈ ಮನುಜನತಲ ಅಂತರಂಗದಲಿ ನಿತ್ಯದಲಿ ಬೆಳಗುಗೊಳಿಸಿ.

ಯಾರು ನಾನಾಗಿ ಈಗಲೂ ಸಹಿತ ನನ್ನಲ್ಲಿ ನೆಲೆಸಿಕೊಳಲು;  
ದೂರ ಸರಿಯುತ್ತಿವೆ ಸರ್ವ ಗವಸುಗಳು ತರಿತರಿದುಕೊಂಡು ಸಾಲು.  
ಶ್ರುತಿಗೊಂಡೆ ನಾನು ಆ ಪರಮವಾರೀ, ಅವನಿಚ್ಛಿಯನ್ನು ಸಹಿತ  
ಬಾಧೆಗೊಳ್ಳಿಹ ಬೋಧೆ ತುಂಬಿರುವ ಸುವಿಶಾಲ ಭ್ರಮೆಟಿಗಳಲ್ಲಿ.

ಅತಲಗಳ ತುಂಬಿ ಆಖಾತವಿದುವು, ಉದ್ದೇಶ ಜೊತೆ ಸೇತು-ಬಂಧ  
ಆ ಸ್ವಂಧಾರೆ ಧಾರೆಯಭಿಜೇಕ ತಾನೀಗ ಸತತ ಭಂದ,  
ನೀಲಮಣಿ-ಶಿಖಿರದಡಿಯಲ್ಲಿ ಇಂದ್ರಚಾಪವದು ರಚಿತಗೊಂಡು  
ಜೊತೆಜೊತೆಗೆ ಮಿಂಚು-ಮಿಂಚುಗಳ ಲೀಗ ದಂಡೆಗಳು ಉಗಮಗೊಂಡು.

ಬುವಿಯ ಹೃದಯದಿ ದಿವದ ದಿವ್ಯಾಗ್ನಿ ಪ್ರಜ್ಞಲನಗೊಂಡಿತೀಗ  
ಮತ್ತೆ ಅಕ್ಷಯದ ಸೂರ್ಯ-ತೇಜಗಳು ಉಜ್ಜ್ವಲನಗೊಂಡವೀಗ;  
ಸೃಷ್ಟಿ-ಸೀಮೆಗಳ ಅಜ್ಞರಿಯ ಸಂಧಿ ಸಂಧಿಗಳ ಮಾರ್ಗದಿಂದ  
ಅವಶರಣಗೊಳುವ ಜಿತ್ತುಗಳ ಭಂದ-ಲಂತ್ತಂತ ಸ್ವಂದದಿಂದ.

ಯುತದ ಸಂಗಾತಿ ಆನಂದ ಘನದ ವೈರಾಜ್ಯ ಜ್ಞಾಲೆ ಮಾಲೆ;  
ತಲಕಿದೋ ಒಂದು ಅರುಣವರ್ಣದಾ ಸೋಪಾನ ಪಥದ ಲೀಲೆ  
ನಂದನವನದ ದೇದೀಪ್ಯಮಾನ ಸಂಕುಲವು ಇದುವು ತಾನು  
ತಮದ ಅಂತಿಮವ ತೀವ್ರಗೊಳಿಸುತ್ತಿ ತುರೀಯಾವಸ್ಥೆ ಇನ್ನು.

ಜೊತೆಗಿಡೋ ಕೊಂಚ ಅಧಿಕದಲ್ಲಿ ಮತ್ತೆ ಜೀವನದ ನವ್ಯ-ದಾರ

ರಚತ-ಕಾಂತಿಯಲ್ಲಿ ಸೃಜನಗೊಳ್ಳುತ್ತಿವೆ ತಾ ಶಿಲ್ಪಗೊಂಡು ಪೂರ

ಅದರ ಸ್ವರ್ಥಿಮದ ಆಚ್ಚಾದ ಮತ್ತೆ ವರ್ಣಿಸುತ್ತಿದ್ದೀ ತಲಗಳಲ್ಲಿ

ಅನಾವೃತಗೊಂಡ ಭಾಸುರದ ಬೃಹತ್-ಲೋಕದಾ ಜೊತೆಗೆ ಇಲ್ಲಿ.

ಅವರ ವೈರಂಭಣದ-ಪವನ, ಅಲ್ಲಿರಿಸಿ ಎನ್ನ ಸ್ವಷ್ಟಗಳನು,

ಸ್ವರ್ಥಿಮದ ಜೊತೆಗೆ ನೀಲಮಯದಂಬರವ ಪಡೆದು ತಾನು-  
ಸಾರೂಪ್ಯಗೊಂಡು ಈ ಬುವಿಯ ಮೇಲೆ ಸಂಚಲನಗೊಳಲು ಇಲ್ಲಿ

ನಿನ್ನ ಸತ್ಯವನು, ನಿತ್ಯ ಸ್ವಂದನದಲೇಗಂತು ನೆಲೆಸಲೆನಲು.

**CWSA (ಶ್ರೀ ಅರವಿಂದರ ಸಮಗ್ರ ಸಂಪುಟ) 2/538**

---

### ಟಿಪ್ಪಣಿ:

1. ಶಶವಿಷಾಣ(ಚಿಮೇರಾ): ಇದು ಸಿಂಹ, ಅಜ(ಮೇಕೆ) ಮತ್ತು ಸರ್ವದ ತಲೆಯನ್ನು ಹೊಂದಿದ ಕಾಲ್ಪನಿಕ ಪ್ರಾಣಿ. ಇದನ್ನು ಕ್ಯಾಲೆಂಡರದಂತೆಯೂ ಉಪಯೋಗಿಸಲಾಗುತ್ತಿತ್ತು. ಈ ಶಶವಿಷಾಣ(ಚಿಮೇರಾ) ಅಮರಶ್ವನ್ನು ಹೊಂದಿದೆ ಎನ್ನುವ ವಿಶ್ವಾಸವಿದೆ. ಇದು ಕಾಲ ಮತ್ತು ಕಾಲಾತೀತ ಎರಡನ್ನೂ ಪ್ರತಿನಿಧಿಸುತ್ತದೆ. ಯಿತುಮಾನಗಳಿಗನುಗುಣವಾಗಿ ಪ್ರಕೃತಿಯಲ್ಲಿ ಆಗುವ ಪರಿವರ್ತನೆಯನ್ನೂ ಸಂಕೇತಿಸುತ್ತದೆ. (ಈ ವಿಷಯವನ್ನು ರಾಬಟ್‌ಗೇವ್ ಎನ್ನುವವರು ವಿವರವಾಗಿ ದಾಖಲಿಸಿದ್ದಾರೆ.)

2. ಮತ್ತೆ ಕೆಲವು ಪ್ರತಿಪಾದನೆಗಳಲ್ಲಿ ಮೇಕೆಯ ದೇಹ, ಸರ್ವದ ಬಾಲ, ಮತ್ತು ಸಿಂಹದ ಶಿರವನ್ನು ಹೊಂದಿದಂತೆ ರೂಪಿತವಿದೆ. ಇದರ ಶ್ವಾಸೋಚಂಪಣಿಸದಲ್ಲಿ ಸದಾ ಅಗ್ನಿ ಇರುತ್ತದೆ. ಇದನ್ನು ಶ್ರೀ ಸ್ವರೂಪದಲ್ಲಿ ಕಾಣಲಾಗುತ್ತದೆ.



ಫೋಟೋ: ಇಮೇಜಿಂಗ್ ಸಾವಿತ್ರಿ

ಸುಧಾ-ಸಮೃದ್ಧ ಪ್ರಭಾಮಂಡಲದ ಮೊಹನೀಯ ವರ್ಣವಾಗಿ  
ಅವಳ ಹೃದಯಪಿದು ಸಾನುರಾಗದಲೆ ದೃತಿ-ಕಾಂತಿ ಮೂಲವಾಗಿ

– ಮಟ್ಟಿ ಕುಲಕರ್ಮ

(ಶ್ರೀ ಅರವಿಂದರ ‘ಸಾವಿತ್ರಿ’; ದಳ 4 ರೇಣು 1 ಪುಟ 358)

RNI No. 22511/1971

No. of Pages **76 + 4 (Cov. Page)**

KAR Reg No.: RNP/KA/BGS/368/2021-2023

Kannada Monthly Magazine

Date of Publication on 7<sup>th</sup> of Every Month

Permitted to Post 10<sup>th</sup> of Every Month. Reg. Valid till: 31-12-2023

Licensed to Post at BG PSO, Mysuru Road, Bengaluru - 560 026



ಫೋಟೋ: ಇಮೇಜಿಂಗ್ ಸಾರ್ವತ್ರಿ

ನಿತ್ಯಶ್ವದೊಳಗೆ ನಿನ್ನ ಪೂಜಿಸಲು ನನ್ನಾತ್ಮ ಮಾತ್ರ ಉಳಿಸು  
ನಿನ್ನದೇ ರೂಪ-ಜೊತೆ ಪ್ರಾಣಗಳಲಿ ನಿನ್ನನ್ನೆ ದರ್ಶನೊಳಿಸು

- ಪುಟ್ಟ ಕುಲಕರ್ಮ

Ed: Sri Puttu Parashuram Kulkarni, Pub: Dr. Ajit Sabnis  
Ptd. by M/s. Seshaasai e-forms Pvt. Ltd.,  
on behalf of Sri Aurobindo Complex Trust, 'Sri Aurobindo Marg',  
J.P. Nagar I Phase, Bengaluru - 560 078. Phone: 080 - 22449882.